

**THE BOOK WAS
DRENCHED**

**TEXT LITE
WITHIN THE
BOOK ONLY**

UNIVERSAL
LIBRARY

OU_198111

UNIVERSAL
LIBRARY

ಆಗಸ್ಟ್ ಒಂಬತ್ತು

ಮತ್ತು ಇತರ ಕಥೆಗಳು

ಒಸವರಾಜ ಕಟ್ಟೀಮನಿ

ಪ್ರಭಾತ ಸಾಹಿತ್ಯ

ಮುನ್ನೆಪ್ಪು.

ಒಂಗಳಾರು.

ನೋಡಲನೆಯ ಮುಂದ್ರಣ :

ಮೇ ೧೯೬೪

Checked 1964

ಎಲ್ಲ ಹಕ್ಕುಗಳು ಬೇಳುಕರದು

ಚೆತ್ತಿ :

ರಾ. ೧-೫-೦



ಹುತಾತ್ಮ ಶಂಕರಪ್ಪನ ವೀರಸ್ವಾರಣಿಗೆ

“ಕಾಳಿಗದೊಳಳಿಯಲೇಂ ?
ಸಾನೆ ಸಿಂ ಕಲಿಗೆ ! ”

—ಕುವೆಂಪು

ಜ್ಯೇ ಹಿಂದರ್ !

ಆಗಸ್ಟ್ ಕ್ರಾಂತಿಯ ಹಿನ್ನೆಲೆಯಲ್ಲಿ ಹಲವು ಕತ್ತಿಗಳನ್ನು ಬರೆದು ಒಂದು ಸಂಕಲನವನ್ನು ಪ್ರಕಟಿಸಬೇಕೆಂದು ನಾನು ಸಂಕಲ್ಪಿಸಿ ಬಹುಕಾಲ ವಾಯಿತು ಅನೇಕ ಅನನ್ತ ಕೂಲತೆಗಳಿಂದಾಗಿ ಇದುವರೆಗೆ ಅದು ಕೈಗೂಡಿರಲಿಲ್ಲ.

ಈ ಪರಾವಾದರೂ ಇದು ಯೋರಬೀಳುವಂತೆ ಮಾಡಿದುದರ ಸಕಲ ಶ್ರೀಯೆಸ್ಸು ಶ್ರೀಯುತ ಕೃಷ್ಣರಮ್ಯರದು. ಅವರ ಸೆರಷ್ಟು ಸಿಕ್ಕದೆ ಮೋಗಿ ದ್ವಾರೆ ಇನ್ನೂ ಎಂದು ಬೆಳ್ಗಕು ಕಾಣುತ್ತಿತ್ತೋ ಇದು !

ಸಾಮಾನ್ಯವಾಗಿ ಇಲ್ಲಿನ ಕತ್ತಿಗಳಿಲ್ಲ ಸತ್ಯಕತ್ತಿಗಳೇ. ಆಗಸ್ಟ್ ಕ್ರಾಂತಿಯ ಪ್ರಚಂಡ ಬಿರುಗಾಳಿಗೆ ಸಿಲುಕಿ, ಆರ್ಥಿಕ ತೊಂದರೆಗಳಿಗೆ ಕಟ್ಟಬಿದ್ದು, ನಾಯುವ ಸ್ಥಿತಿಗೆ ಬಂದರೂ ಸೋತುಮೋಗದೆ ತನ್ನ ಉಜ್ಜಲ ವೃಕ್ಷಿತ್ಯನನ್ನು ಕಾಯ್ದುಕೊಂಡು ತಲೆಯಿತ್ತಿ ನಿಂತ ಧೀರ ಭಾರತಿಯ ಜಿತ್ತು, 'ಆಗಸ್ಟ್ ಒಂಬತ್ತು'; ಉತ್ತರ ಹಿಂದುಕೂನದ ಒಂದು ಉಂಣಿ ನಲ್ಲಿ ನಲವತ್ತೆ ರಡರಲ್ಲಿ ನಡಿದ ರುಸ್ತ ಫಟಿಸೆಯೋಂದರ ಜಿತ್ತು, 'ರತ್ನ-ಘ್ರಾಜ'; ಕಳಿದ ವರ್ಷ ಬೆಳ್ಗಾನಿ ಜಿಳ್ಳೆಯ ಹಳ್ಳಿಯೋಂಗರಲ್ಲಿ ಪ್ರಾಣಬಿಟ್ಟ ಕ್ರಾಂತಿ ವೀರನೊಬ್ಬನ ಕತ್ತೆ, 'ಮತಾತ್ಮಕ'; ಉತ್ತರ ಕನಾರಾಟಿಕದ ಸೆರಿಮನೆಯೋಂದರಲ್ಲಿ ನಾನೇ ಸ್ವತಃ ಕಣ್ಣಾರ ಕಂಡ ಫಟಿಸೆಯೋಂದರ ಜಿತ್ತು, 'ಜನವರಿ ಇನ್ವಿಶ್ಯಾರು'; ಇನ್ನು ಇದನ್ನು ಹೀಗೇ ಸತ್ಯಕತ್ತಿಗಳೇ !

ಹೆಚ್ಚು ಕತ್ತಿಗಳು ಸಾವಿನಲ್ಲಿ ಕೊನೆಗಾಣಲು ಕಾರಣ ಬೇರೇನೂ ಅಲ್ಲ. ಆಗಸ್ಟ್ ಒಂಬತ್ತರ ಸಂದೇಹವೇ ಇದು. 'ಮಾಡು, ಇಲ್ಲವೇ ಮುಡಿ'! ಎಂದರು ಗಾಂಧಿಜೀ. ನಮ್ಮ ವಿರಜನ ನಿಜಕ್ಕೂ, 'ಮಾಡಿದರು; ಮುಡಿದರು!' ತಮ್ಮ ಎದೆಯ ರಕ್ತದಿಂದ ನಮ್ಮಬಾವಟಕ್ಕೆ ಬಣ್ಣಿಬಳಿದರು.

ಮಾಡಿ ಮುಡಿದ ಇಂಥ ಹುತಾತ್ಮಕ ಕತ್ತಿಗಳು ಇವು.

ಈ ಸಂಕಲನ ಪ್ರಕಟಿವಾಗಲು ಸೆರವಾದ ಶ್ರೀ ಶರ್ವಾಜಿಯವರಿಗೂ, ಮುದ್ದಾಗಿ ಮುದ್ದಿಸಿಕೊಟ್ಟಿಗೆ. ರಾಮಕೃಷ್ಣ ಮತ್ತು ಗೆ. ಮುನಿರಾಮಯ್ಯ ನವರಿಗೂ, ರಕ್ಷಾಪತ್ರಕ್ಕೆ ಅಂದವಾದ ಜಿತ್ತು ಬರೆದುಕೊಟ್ಟಿರುವ ಶ್ರೀ ಪುರುಷೋತ್ತಮರಾಖಂಗೂ ನಾನು ಮಣಿ.

ಬಸವರಾಜ ಕಟ್ಟೀಮನಿ

ಕ್ಷ ಲೇಖಕರ ಇತರ ಕೃತಿಗಳು

ಕಾರವಾನ್ [ಕತೆಗಳು]

ಗುಲಾಬಿ ಹೂ ,,

ಜೀವನ್-ಕಲೆ ,,

ಸ್ವಾತಂತ್ರ್ಯದೆಡೆಗೆ [ಕಾದಂಬರಿ]

ಅಜ್ಞಾನಲ್ಲಿ

ಸ್ವಾತಂತ್ರ್ಯಸಮರ [ಕಾದಂಬರಿ]

ಜೊತೆಗಾತ್ರ ,,

ଓগস্ট বাবিতু !

“মাৰ ! ইলনৈ মাণি !”

—মুকোতাু গোঢ়ি

ಆಗಸ್ಟ್ ಒಂಬತ್ತು!

“ ಚಿಟ್ಟಿ-ಚಿಟ್ಟಿಲ್ ” ಎಂದು ಸಿಡಿಯುವ ತಲೆ; ಉರಿಯುವ ಕಣ್ಣಿ; ಒಸಿಬಿಸಿ ಉಸಿರು; ಮುಕ್ಕಿಗಳಾದ ರಾತ್ರಿಯಾದರೂ ಸಹಸರಾಗದಂಥ ಅಷ್ಟೇ! ಈತ್ತು ಇತ್ತು ಹೊರಳಿ ಹೊರಳಿ ಮೈಯು ಕಾವು ಬಲವಾಗಿತ್ತು. ಸಿದ್ದೀಯು ಬರದೆ ಕೋಡರೆ ವರಾಡುವುದಾದರೂ ಏನನ್ನು? ಹೊರಳಿದ್ದೀ ಹೊರಳಿದ್ದ್ರ ಹಾಗೇ-ಆ ಪಕ್ಕದಿಂದ ಈ ಪಕ್ಕು!—ಈ ಪಕ್ಕದಿಂದ ಆ ಪಕ್ಕು! ಶರೀರದಲ್ಲಿಲ್ಲ ಒಂದು ಬಗೆಯ ಪಿಲಕ್ಕಣ ನೋವು. ಎದೆಯಲ್ಲೋ ವಿಚಾರ ಗಳ ತಾಕಲಾಟಿ!—ರಾತ್ರಿ ಒಂಬತ್ತು ಗಂಟೆಯಿಂದ ಬೆಳಿಗಿನ ಬಾವದ ನಾಲ್ಕು ಗಂಟೆ!—ಎವೆಗೆ ಎವೆ ದ್ವಿತೀಯಲ್ಲಿ....ಕಣ್ಣ ಪರದೆ ಮಾಚ್ಚಿರಲಿಲ್ಲ....

ಕೊವೆದುಕೊಂಡ ಯರಕು ಸೀರೆಯನ್ನಾಚೆ ಸರಿಸಿ ಎದ್ದು ಕುಳಿತುಕು ಜಯೂ! ಹೊರಳಿ ಹೊರಳಿ ಅಸ್ತವ್ಯಸ್ತವಾಗಿತ್ತು ಉಪ್ಪಿಸಿರೆ. ಕಲೆತೆಂಬಾ ಹೊಡಿಸುಕೊಳ್ಳಬೇಕೆಂದು ಸೆರಗು ಎತ್ತಿದಳು. ಒಡನೆಯೆ “ಟಿರ್ ” ಎಂಬ ಸದ್ದು. ಯಾವುದೋ ಭಿದ್ರುವೊಂದಕ್ಕೆ ಬೆರಳು ಸಿಕ್ಕಿಬಿದ್ದ ಸೆರಗೆಲ್ಲ ಹರಿದು ಹೋಯಿತು. ಬ್ರೊಜಿನ ಗುಂಡಿ ಬಿಟ್ಟಿಹೋಗಿತ್ತು. ಆದನ್ನು ಹಾಕಲು ಕ್ಕೆ ಸೀರಿಸಿದಳು. ಎರಡು ವರ್ಷಗಳ ಕಾಲ ಸೇವೆಸಲ್ಲಿಸಿ ಒಡನಾಗಿದ್ದ ಆ ಗುಂಡಿಯೂ ಕಳಜಿ ಬಿಡ್ಡಿತು.

ಮೂಗಿನ ಮೇಲೆ ಬಂದಿದ್ದ ಮಾಂಗುರುಳುಗಳನ್ನ್ನತ್ತಿ ಹುಂಟಿ ಹಾಕಿ ಕಿಟಕಿಯಾಚೆ ದೃಷ್ಟಿ ತಾರಿದಳು. ಎಂಥ ಕತ್ತಲು ರಾತ್ರಿ ಅದು!— ಸೀರವ....ಸಿತ್ತಬ್ಬಿ....! ಸೊಟ್ಟಿಗೆ ಮುಖ ಮಾಡಿಕೊಂಡು ವರ್ಣನವಾಗಿ ಮಿನು ಗುತ್ತಿದ್ದ ತಾರೆಗಳು.....ಬೈದಾಸಿನ್ನದ ಅವಶಾರದಂತಿದ್ದ ಆ ಆಕಾಶದ ಬಂಧು! ಸಿತ್ತಬ್ಬಿ ರಭಸದಿಂದ ಬೀಸಿ ಬರುವ ಗಳಿಯ ಸುಳಿವು ಇರಲಿಲ್ಲ ಅಂದು! ಎದ್ದು ನಿಂತ ಶವಗಳಂತೆ ಗಾಥ ವರ್ಣನ ತಳೆದಿದ್ದ ಗಿಡಗಳು.... ಚಲಿಸದಿದ್ದ ಎಲೆಗಳು....ಈ ನಿಸಗ್—ತನ್ನ ಬಾಳು!....ಆ ಹೋಲಿಕೆಯನ್ನು ಗಮನಿಸಿದಾಗ ಅವಳ ದೃಷ್ಟಿ ತಾನಾಗಿಯೇ ಹೊರಳಿ ಬಿಟ್ಟಿತು.

ಗೈಡೆಗೊರಿ ಕುಳಿತುಕೊಂಡು ಕಣ್ಣ ಗೆರಿರಿನ್ನೂ ಬಲವಾಗಿ ಉಜ್ಜಿ ಕೊಂಡಳು. ಆ ಉರಿ! ಆ ನೋವು!—ಎರಡು ವರ್ಷಗಳುಂದೆ

ಎಣ್ಣೆ ನೀರು ಕಾಣವೇ ಭಲ ಹಿಡಿವ ಹಾಗಿತ್ತು ತಲೆ ! ಎಣ್ಣೆ ನೀರಂತೆ ಎಣ್ಣೆ ನೀರು ! ನೀರು ಸಿಕ್ಕುವುದೂ ಕಷ್ಟವಾಗಿರುವಾಗ ಎಲ್ಲಿಯ ಎನ್ನೆ ! ಏನ, ಕಥೆ ! ತನ್ನ ವಾತು ಹಾಗಿರಲಿ. ಆ ಚಂಪ್ರಯಾವ ಪಾಪ ವಾಡಿದಾನೊ ! ಅವನಿಗೂ ಒಂದುಬಾರಿ ಶೂಡ ಎಣ್ಣೆ ಸ್ವಾನ ಸಿಕ್ಕಲಿಲ್ಲ !—ಬಟ್ಟಿಗಳೂ ಹೆಂದು ಹೋದುವು. ಅವರಿದ್ದಾಗ ಮೈಲಿಸಿವ ಕರ್ಮಿ ಚಣ್ಣ ಎಲ್ಲವೂ ಚಿಂದಿ ಚಿಂದಿಯಾದವು. ತನ್ನ ಸೀರಿಗಳೂ ಚೂರುಚೂರಾದವು ತನ್ನ ಸಂಖಾದನೆ ಹೊಟ್ಟಿಗೂ ಸಾಲಮು ! ಬಟ್ಟಿಗೋ ವಿಹರೀತ ಬೆತೆ ಉಳಿದಿರುವ ಎರಡು ಸೀರಿಗಳಲ್ಲಿ ಸಾಗಿಸಬೇಕಾಗಿದೆ....ಹೊಲಿದುಕೊಂಡು....ಹೆಚ್ಚಿಕೊಂಡು....ಆಗಸ್ಟ್ ಲ್ಯಾ ೧೦ ಆಗಸ್ಟ್ ಲ್ಯಾ...ಎಂಥ ಕಷ್ಟ ಇವು ಈ ಮೂರು ವರ್ಷ !....

‘—ಮೂರು ವರ್ಷ ? ನಿಜಕ್ಕೂ ಮೂರೇ ಮೂರು ವರ್ಷವೇ ? ಈ ವಿರಕೆ ವೇದನೆ, ಈ ಯಾತನೆ, ಈ ಗೋಳು, ಈ ಕಣ್ಣೀರ ಮಳಿ, ಈ ಉಪಾಹಾರ, ಈ ವನವಾಸ—ಮೂರು ವರ್ಷವೇ ? ನೂರು ವರ್ಷವೇ ?—ಆಗಸ್ಟ್ ಗ್ಯಾಂ—ಕೇಗಿತ್ತು ಆಗ ತನ್ನ ಸಂಖಾರ ?—ಆಗಸ್ಟ್ ಗ್ಯಾಂ—ಹೇಗಾಗಿದೆ ಈಗ ಅದರಿಂದಿರಿ !—ಈ ಮೂರು ವರ್ಷಗಳಲ್ಲಿ ಏನೆಲ್ಲ ಪರಿವರ್ತನೆ ಯಾಬಿತು ! ಬಿಂದು ರಾಷ್ಟ್ರಗಳು ಮತ್ತೆ ಎದ್ದುವು. ಸ್ವತಂತ್ರವಾಯಿತಃ ಘಾರ್ನಾ. ವಿಜಯಿಯಾಯಿತಃ ರಷ್ಯಾ. ಹಿಟ್ಲರ್ ಮಣ್ಣ ಮುಕ್ಕಿ. ಮುಸ್ಲಿಮೀಲಿನಿ ಸತ್ತುಹೊಂದ. ಯೂರೋಪಿನಲ್ಲಿಲ್ಲ ವಿಜಯಶ್ರೀಯ ಸಂತನ ಸ್ವತ್ಯ !....

ಸಮರಾಂಗಣಕ್ಕೆ ಹೋಗಿದ್ದ ಸ್ವೀನಿಕರು ಮನೆಗೆ ಮರಳಿಡಾಗಿನ ದೃಕ್ತ್ಯಾ ಅವಶ ಕಲ್ಪನಾದೃಷ್ಟಿಯೆಂದು ಮೂಡಿತು. ನಾಲ್ಕೆಪ್ಪುದು ವರ್ಷಗಳ ದೀರ್ಘ ಹೋರಣಿಪಡ ನಂತರ—ವೇದನಾಬೂಣ ವಿರಹದ ನಂತರ ಮನೆಗೆ ಬಂದಿದಾನೆ ಸ್ವೀನಿಕ. ಅದುವರೆಗೂ ಆವನ ದಾರಿ ಕಾಯಿತ್ತು, ದೃಷ್ಟಿಯಲ್ಲಿ ಪ್ರಾಣ ಇಟ್ಟಿಕೊಂಡು ಅವನ ಬರವನ್ನೇ ನಿರ್ಣಿಸುತ್ತಿದ್ದ ನಲ್ಲಿ....ಎನ್ನು ಮಧುರವಾಗಿದ್ದೀತೋ ಆ ಪುನರ್ಮಿಲನ ! ಆ ಮಾಧುರಿಗೆ ಸಕ್ಕರೆ ಬೆರ ಸಿದ್ದ ಹಾಗೆ ವಿಜಯದ ಮಾದಕತೆ ಬೇರೆ—ಯೂರೋಪ್—ಆಮೇರಿಕಾ—ಮತ್ತು ಹಿಂದುಸ್ವಾನ !—ಅಲ್ಲಿಗೂ ಇಲ್ಲಿಗೂ ಅದೆಪ್ಪು ಅಂತರ !—ಎಂಥ

ವೃತ್ತಾಸ !—ಜಯ ದೊರೆಯಿತು ಅವರಿಗೆಲ್ಲ !—ಅವರ ಸೈನಿಕರೂ ಮನೆಗಿ
ತೆರಳಿದರು !—ನಮಗೆ ಮಾತ್ರ ಇನ್ನೂ ಗುಲಾಮಗಿರಿಯೇ ! ನಮ್ಮ ಸ್ವಾತಂ
ತ್ತುದ ಸೈನಿಕರಿಗೆ ಇನ್ನೂ ಸೇವೆನೇಯೇ —

ಹದಿನೈದು ದಿನಗಳ ಹಿಂದೆ ಕತಿಯನ್ನು ಕಾಣಲು ಹೋದಾಗ ತನ್ನ
ಮನಸ್ಸಿನಲ್ಲಿ ಸುಳಿದಿದ್ದ ವಿಚಾರವೇಂದು ಮತ್ತು ತಲೆಯಿತ್ತಿ ಬಂತು. ಕಾರಾ
ಗಾರವ ಆ ಭೇಕರ ಮಹಾದ್ವಾರವನ್ನು ಕಂಡಿಗ ಭಾರತವನ್ನು ಸುತ್ತುವರೆದ
ಬ್ರಿಟಿಷ್ ಸಾಮಾಜಿಕಾಹಿಯ ಕರಾಳ ಸ್ಟ್ರೋಪ ಮೂರ್ತಿನೇತ್ತು ಬಂದಹಾಗಿ
ಭಾವವಾಗಿತ್ತು ಅವಳಿಗೆ. ಆ ಬಾಗಿಲಿನ ಪುಟ್ಟಿ ಕಿಂಡಿಯಲ್ಲಿ ತಲೆ ಬಾಗಿಸಿ
ಒಳ ಸೇರುವಾಗ ಪರಕೀಯ ಸರ್ಕಾರದ ದಖ್ವಾಳಕೆಯೆಯರಿಗೆ ನಿತ್ಯವೂ
ತಲೆಬಾಳಬೇಕಾದ ಭಾರತದ ದೃಢ್ಯ ಕಣ್ಣಿದುರು ಬಂಧಿತ್ತು ! ಎಂದು
ತಪ್ಪೀಕೋ ಈ ತಲೆಬಾಗುವ ಶಿಕ್ಕೆ ! ಎಂದು ಮುರಿದು ಬಿದ್ದಿತೋ ಈ
ದಾಷ್ಯದ ಬಾಗಿಲು ! ಎಂದುಕೊಂಡಾಗ ಅವಕ ಎದೆಯಲ್ಲಿ ಪ್ರಚಂಡ
ಬೆಂಕಿ ಥಗಥಗಿಸಿದ ರೋಗಾಗಾಗುತ್ತಿತ್ತು. ಮಿತ್ರರಿಗೇನೋ ಜಯ ದೊರೆ
ಯಿತು. ಆದರೆ ನಮಗಿನ್ನೂ ಜಯ ದೊರೆಯಲಿಲ್ಲ.....ಕಾರಾಗಾರ ತಪ್ಪ
ಲಿಲ್ಲ.....ಆ ಕುರಾಳ ಬಾಗಿಲು ತೆರೆಯಲಿಲ್ಲ—ಸ್ವಾತಂತ್ರ್ಯದ ಸೈನಿಕರು
ಮರಳಲಿಲ್ಲ—

‘ಘೂ’ ಎಂದಳು ಜಯ. “—ವಿಜಯವಂತಿ ! ಯಾರ ವಿಜಯ ?
ನಾವು ನಲವತ್ತು ಕೋಟಿ ಜನ ಗುಲಾಮಗಿರಿಯಲ್ಲಿರುವವರಿಗೆ ನಮಗೆ
ಎಲ್ಲಿಯ ವಿಜಯ ! ಏನು ಕತೆ ! ಎಂದು ಹೋದಿತೋ ಈ ದಖ್ವಾಳಕೆ!
— ಎಂದು ಬಂದಿತೋ ನಮ್ಮ ಸ್ವಾತಂತ್ರ್ಯ ! — ಎಂದು ಹಿಂದಿರಂಗ
ಬಂದಾನೋ ನನ್ನ ನಾಥ ? ನನ್ನ ವಿಶ್ವನಾಥ ?....”

ಪಕ್ಕದಲ್ಲಿ ನಿದ್ರಿಹೋಗಿದ್ದ ಚಂದ್ರಶೇಖರ ಕನವರಿಸುತ್ತಿದ್ದ :

“ವಂದೇ ನಾತರಂಗ ”

ವಂದೇss ವಂದೇss

ವಂದೇ ಮಾತರಂಗss ”

ಬಾಡಿದ ಬೆಳಿಗಿ ಅಮೃತದ ಮಳ ಬಿದ್ದಂತಾಯಿತು. ಮೇಲು ಮೇಲುನೇ
ಅವಳ ಎದೆಯಲ್ಲಿ ಸೇರಲು ಯತ್ತಿಸುತ್ತಿದ್ದ ನಿರಾಶೆಯ ಹಾವು ಹೆಚರಿ ಓಡಿ

ಹೋಯಿತು. ಅಭಿಮಾನ ಬೆರಿತ ಶಕ್ತಿಯಿಂದ ಮಗನ ಎವೆಂಬ ಮೇಲೆ ಮೆಲ್ಲಿನೆ ಕೈಯಾಡಿಸಿದಳು. ಅವನು ಕನವರಿಸುತ್ತಲೇ ಇದ್ದ.

“ ಮಾತರಮ್ಮ !

ವಂಡೇ ಮಾತರಮ್ಮ ! ”

ಕೊಂಚೆ ಹೊತ್ತು ಕೈ ಹಾಗೆಯೇ ಇರಿಸಿದ್ದಳು ಮಗನ ಎಡೆಯೇ ಮೇಲೆ. ಬೆರಳುಗಳಿಗೆ ಹತ್ತಿ ಕೊಳ್ಳುತ್ತಿದ್ದ ಆ ಮೂಳೆ ಮೂಳೆ ! — ಪತಿಯಿದ್ದಾಗ ರಕ್ತ ಮಾಂಸ ತುಂಬಿಕೊಂಡು ನುಣುಪಾಗಿದ್ದ ಆ ಎದೆ— ಇಂದು ಮೂಳೆ ಮೂಳೆ ! — ಅವುಗಳ ಒಂದೊಂದು ಸ್ವರ್ಥವೂ ಅವಳಿದೆಯಲ್ಲಿ ವೇದನೆಯ ಕಾರಂಜಿಯನ್ನು ಪ್ರತಿಸ್ತೋಡಿತು. ತಂದೆಯ ಕಣ್ಣಿ ಬೊಂಬಿಯಾಗಿ ಸುಖದಲ್ಲಿ ಬೆಳೆದ ಮಗನಿಗೆ ಇಂದು ಎಂಥ ಸ್ಥಿತಿ— ಭಿಕಾರಿಯಂಥದು ! ರಕ್ತವಾದರೂ ಎಲ್ಲಂದ ಬಂದಿತು ಒಳ್ಳೆಯ ಆಹಾರವೇ ಸಿಕ್ಕುದಿದ್ದರೆ ? — ಎರಡು ಹೊತ್ತು ದೊಟ್ಟಿ ಇಕ್ಕುಸುಪೂ ಕಷ್ಟವಾಗಿರುವಾಗ — ಹಾಲು ? ಮೊಸರು ? ಬೆಳ್ಳಿ ! ತುಸ್ಯಿ ? — ಸಾಕಷ್ಟು ತರಕಾರಿ ಸಹ ಸಿಕ್ಕುವಂತಿಲ್ಲ — ಬೆಳೆದೆಲ್ಲ ಸಮರ ದೃಕ್ಯನ ದವಡಿಗೇ ! ಬೆಳೆವವರಾದ ನಮಿಗೇ ಬಿರಿಗ್ಗೆ ! ಬರಿ ಹೊಟ್ಟಿ ! — ನನ್ನ ಮಗ... ನನ್ನ ಚಂದ್ರ... ಇಂಥ ಎಷ್ಟು ಲಕ್ಷ್ಯ ಚಂದ್ರರಿಂಬಹುಮೊ ಈ ಭಾರತದಲ್ಲಿ ? —

ಉನ್ನೇಗದಿಂದ ಮಗನನ್ನೇತ್ತಿ ಬಿಗಿಯಾಗಿ ಎದೆಗಷ್ಟಿಕೊಂಡು ಜಯಾ. ಅವನು ನಿದ್ವೆ ಹೋಗಿರುವುದರ ಜ್ಞಾನವೂ ಉಳಿಯಲಿಲ್ಲ ಅವಕಿಗೆ. ಅವನ ತಲೆಗೂದಲನ್ನು ಮುಮ್ಮೆಯಿಂದ ನೇವರಿಸುತ್ತ ಮುಖಕ್ಕೆಲ್ಲ ಪಟ್ಟ ಪಟ್ಟನೆ ಮುತ್ತುಕೊಟ್ಟಳು. “ ನನ್ನ ಚಂದ್ರಾ, ನನ್ನ ಕಂದಾ, ನನ್ನ ಮುದ್ದೆ ! ”....

[೨]

ಬೆಳಗು ಬರುತ್ತಲಿತ್ತು. ಮೆಲ್ಲ ಮೆಲ್ಲಿನೆ ಬೆಳಗು ಬರುತ್ತಲಿತ್ತು !

— ಆದರೂ ಅವಳ ವಿಶಾರಧಾರಿ ಇನ್ನೂ ನಿಂತಿರಲಿಲ್ಲ. ತಲೆಹಾಗೇ ಸಿಡಿಯುತ್ತಿತ್ತು. ಬೆನ್ನುಮೂಳೆ ನೋವಿನಿಂದ ಹೊಡಿದುಕೊಳ್ಳುತ್ತು. ಕೈ ಕಾಲುಗಳಲ್ಲಿ ರಕ್ತದ ಪ್ರವಾಹವೇ ನಿಂತ ಹಾಗೆ ತೋರುತ್ತಿತ್ತು.

ದೀರ್ಘವಾಗಿ ಆಕಳಿಸುತ್ತೇ ತುಂಬ ಪ್ರಯಾಸದಿಂದ ಎದ್ದು ಕುಡಿತು ಕೊಂಡಳು ಜಯಾ.

ಎದುರಿಗನ ಗೋಡೆಯ ಮೇಲಿದ್ದ ವಿಶ್ವನಾಥನ ಹಟ ಬೆಳಗನ ಕೋಮಲ ಕಿರಣಗಳ ಸ್ವರ್ಚದಿಂದ ಮಧುರ ನಗು ಬೀರುತ್ತಿದ್ದ ಹಾಗೆ ತೋರಿತು. ಅಯಾ! ಅಚೆಸ್ಟು ಮೋಹಕ ಆ ನಗು! ತೆರಿದ ಕಂಗಳಿಂದ ಸತಿಯ ಭಾವ ಚಿತ್ರವನ್ನು ಸೆಟ್ಟ ಸೋಟಿದಿಂದ ನಿರೀಕ್ಷಿಸತ್ತಿರುಡಿಗಿದಳು. ಆ ತಾರುಣ್ಯದ ತೇಜಸ್ಸು! — ದೇರ ಪ್ರೀತಿಯ ಹೊಳಪು! — ಸ್ವಾತಂತ್ರ್ಯ ಸಮರದಲ್ಲಿ ಎಂಥ ಬಲಿದಾನಕ್ಕೂ ಸಿದ್ಧಾಗುವ ನಿಧಾರಿ ವೃತ್ತಿಯನ್ನು ಶೂಚಿಸುವ ತುಟಿ! — ಮೇರ ಬಾಂಫವರ ಬಗ್ಗೆ — ದಿನಸಾಲಿತರ ಬಗ್ಗೆ ಎದೆಯಲ್ಲಿದ್ದ ತೆಲುಳುವನ್ನೆಲ್ಲ ಹೊರಚೆಲ್ಲುವಂತಿದ್ದ ಹೈಸ್ಟಿ! — ಆ ಹೈಸ್ಟಿಯೋಂನಿಗೆ ತನ್ನ ದೃಷ್ಟಿ ಬೆರೆಯುತ್ತಲೂ “ಧರ ವೃಧಿಯೇ ಅಂದಂತಾಯಿತು ಜಯಾಗೆ. ಗಂಡನ ಬಗ್ಗೆ ಹೈದರುದಲ್ಲಿ ತುಂಬಿದ್ದ ಪ್ರೀತಿ — ಅಭಿನೂಸವೆಲ್ಲ ಉತ್ಕೀ ಬಂತು. ಅವಳಿಗರಿವಾಗದಂತೆಯೇ ಕಣ್ಣುಗಳಲ್ಲಿ ಕಂಬನಿ ಚಿಮ್ಮಿ ಏಂತು. ನಾಥ! — ತನ್ನ ಪ್ರಾಣಪ್ರಿಯ ನಾಥ! — ಅವಕ ಹೈದರುವೇ ಹೈಸ್ಟಿ ಯಲ್ಲಿ ತುಂಬಿ ಬಂದು ಪ್ರಿಯನ ಸರಕ್ಕಿತೆಗಾಗಿ ಮೂಕ ಪ್ರಾರ್ಥನೆ ನೂಡಿತು.

ಚಿಕ್ಕಪನ್ನ ಹೈಸ್ಟಿಸುತ್ತಿದ್ದ ಹಾಗೆ ಆದು ಮೂಕ ಚಿಕ್ಕ ಎಂಬುದರ ಅರವೇ ಉಳಿಯಲ್ಲಿ ಅವಳಿಗೆ. ಎಲ್ಲೂ ಹೋಗಿಲ್ಲ ತನ್ನ ಪ್ರಿಯ. ಇಲ್ಲೇ ಇದಾನೆ — ತನ್ನ ದುರಿನಲ್ಲಿ! ಕಣ್ಣಲ್ಲಿ ಕಣ್ಣರಿಷಿ, ಎದೆಯಲ್ಲಿ ಎದೆ ಸೇರಿ ಮತ್ತಿದ್ದಾನೆ! — ಸರ್ಕಾರದ ಅತಿಥಿ ಗೃಹದಲ್ಲಿ ಆತ ಕ್ಷಾಂಖಲಾಬದ್ಧನಾಗಿರು. ವುದು ಶುದ್ಧ ಮಳ್ಳಿ! — ಆಗಸ್ಟ್ ಉರಿಲ್ಲಿ ಆತ ಜ್ಯೇಶ್ವರಿಗೆ ಹೋದದ್ದು ಬಂಗ ಕನಸು! ತನ್ನ ಹೈದರುವಂದಿರದಿಂದ ಯಾವ ಸರ್ಕಾರ ಸೆಳೆದೊಯ್ದೀತು ತನ್ನ ನಲ್ಲಿನನ್ನು! — ಇಲ್ಲೇ ಇದಾನೆ ಆತ! ಈ ಸಿಂಹಾಸನಕ್ಕೆ ಆತನೇ ರಾಜ! ತಾನು ಅವನ ರಾಣಿ! ಎಂಥ ಸುಂದರ ಜಡಿ ತಮ್ಮದು! — ಉಣಾ-ತನಿರುದ್ದರ ಕಾಗೆ! — ಹೊದು. ಸಿಜಕ್ಕೂ! ಅಲ್ಲದಿನ್ನೇನು? — ಮುದುವೆಗೆ ವೊದಲು ಎನ್ನು ಬಾರಿ ತಾನವರ ಕನಸು ಕಂಡಿರಲಿಲ್ಲ! — ಕನಸಿನ ಆ ಕಿನ್ನರ ಪ್ರಪಂಚ! — ಎನ್ನು ಮೋಹಕವಾಗಿತ್ತು ಆದು! —

ಅಲ್ಲಿ ಸದಾ ಹೊನಿನ ರಾಶಿ— ಹೊನಿನ ವಂಟಪ— ಹೊಹಾರ— ಹೊಮೆಕೀ....

ಆ ಮುಖಮಯ ದಿನಗಳ ನೇನಿಂದು ಒಂದ ಹಾಗೆ ಮತ್ತೆ ಅವಳ ಎಡೆ ಭಾರವಾಯಿತು. ಚಿತ್ರವನ್ನು ನೋಡಲಾಗಲಿಲ್ಲ. ತುಂಬಿದ್ದ ಕಣ್ಣಗಳನ್ನು ಮಗನ ಕಡೆ ಹೊರಳಿಸಿದ್ದು. ಹರಕು ಬಟ್ಟೆಯೊಂದನ್ನು ತಲೆತುಂಬ ಹೊದೆದುಕೊಂಡು ಮೋಕಾಲುಗಳನ್ನು ಹೊಟ್ಟೆಯಬಳಿ ಮಡಿಚಿ ನಿದ್ರಿಸು ಶ್ರದ್ಧೆ ಚಂದ್ರ !

—ಮಗು ಏಳುವ ಸಮಯವಾಯಿತು. ಅಪ್ಪರೋಳಗಾಗಿ ರೊಟ್ಟಿ ಬೇಯಿಸಬೇಕು. ಅನ್ನವಂತೂ ಸಿಕ್ಕುವಂತಿಲ್ಲ ಇಂದು. ಆಕ್ಕೆಯೆಲ್ಲ ವೊನ್ನೆಯೇ ಮುಗಿದುಹೊಯಿತು. ಜೋಣದ ಹಿಟ್ಟು ಸ್ವಲ್ಪವೇ ಉಳಿದಿದೆ. ಇಂದು ನಾಲ್ಕು ರೊಟ್ಟಿಗಾದರೂ ಸಾಲುತ್ತದೋ ಇಲ್ಲವೇ !— ನಂಜಿಕೊಳ್ಳಲು ಪಲ್ಲೆಕ್ಕೂ ಗತಿಯಿಲ್ಲ. ತರಕಾರಿ ಕೊಳ್ಳಲು ಚಿಕ್ಕಾಗೂ ಇಲ್ಲ ಹತ್ತಿರ. ಈರುಣ್ಯರೂದರೂ ಇದ್ದಿದ್ದರೇ ! ಅದೂ ತೇರಿ ಹೋಯಿತು ನಿಸ್ನೇಗೇ. ಉಪ್ಪಿನಕಾಯಿಗೂ ಗತಿ ಇಲ್ಲವಲ್ಲ !— ಮೆಣಸಿನಕಾಯಿ ಶಹ ಸಿಕ್ಕುವಂತಿಲ್ಲ ಸುಲಭವಾಗಿ ! ಖಾರವನ್ನಾದರೂ ತಿನ್ನೊಂದು ಅಂದರೆ. ಅದೂ ಅಪ್ಪೇ ಉಳಿದಿದೆ. ಒಂದು ಚಮಚೆ-ಎರಡು ಚಮಚ ! ಎಂಥ ದಾರಿದ್ರ್ಯ ಒಂತು ತನಗೆ !—ಮೈಮೇಲಿದ್ದ ಚಿಕ್ಕವುಟ್ಟಿ ಒಹವೆಗಳನ್ನೆಲ್ಲ ಮಾರಿ ಬಿಟ್ಟು ದಾಯಿತು. ಮದುವೆಯಲ್ಲ ಒಂದಿದ್ದ ರೇಷ್ಟೆ ಸೀರೆ— ಅದೂ ಹೋಯಿತು ಇಪ್ಪತ್ತು ರೂಪಾಯಿಗೆ ! ಎಲ್ಲಾ ಹೊಟ್ಟಿಗೆ ಸೇರಿ ಸುಟ್ಟಿ ಹೋಯಿತು. ಈಗ ಕೈಲಿ ಬಿಡಿ ಕಾಗೂ ಇಲ್ಲ. ಕಳೆದ ತಿಂಗಳ ಸಂಬಳ ಇನ್ನೂ ಸಿಕ್ಕಲಿಲ್ಲ. ಎಂದು ಸಿಕ್ಕುತ್ತೋ ಯಾರು ಬಲ್ಲರು ? ಅದು ಕೈಗೆ ಬರುವವರಿಗೂ....?

“ ? ? ? ? ”

ಸಾದೆಯ ತುಂಡುಗಳನ್ನು ಒಲೆಗೆ ಸೇರಿಸುತ್ತಿದ್ದ ಹಾಗೆ ಒಂದೇ ವಿಚಾರ ಅವಳ ತಲೆಯಲ್ಲಿ ಚಕ್ಕಾರವಾಗಿ ಸುತ್ತುತ್ತಿತ್ತು.

“ ಸಂಬಳ ಬರುವವರಿಗೆ ನಮ್ಮೆ ಗತಿಯೇನು ? ಯಾರ ಹತ್ತಿರ ಕೇಳೋದು ಸಾಲ ? ಕೊಡುವವರಾದರೂ ಯಾರು ? ”

ಒಪ್ಪೆಯಿಂದ ಮೆಲ್ಲಮೆಲ್ಲನೇ ಮೇಲಕ್ಕೆರುತ್ತಿದ್ದ ಹೊಗೆಯು ಸುದುಳಗಳ ಮಧ್ಯ ಮದ್ದಾರಾಯರ ಮೂಡಿ ಬಂದು ಸಿಂತಂತಾಯಿತು. “ಯಾಕೆ ಯೋಚಿಸ್ತೀಯಾ ಜಯಾ ! ಹೊ ಬೇಕಲ್ಲವೆ ನಿನಗೆ ? ಎನ್ನು ಬೇಕು ಹೇಳಿ. ನಾನು ಕೊಡುತ್ತೇನೆ” ಎಂದಂತಾಯಿತು.

ಕಲ್ಪನೆ ಹುಟ್ಟಿಸಿದ ಆ ವಾತನ್ನು ಸಹ ಕೇಳಲಾಗಲಿಲ್ಲ ಅವಳಿಗೆ. ರಭಸದಿಂದ ಒಲೆ ಲಾಂತುತ್ತ ಮನಸ್ಸಿನಲ್ಲಿ ಕಿರುಚಿಕೊಂಡಳು.

“ ಬೇಡ. ಬೇಡ ನನಗೆ ನಿಮ್ಮ ದುಡ್ಡು. ನಾನೂ ನನ್ನ ಮಗೂ ಉಷವಾಸ ಸತ್ತರೂ ಚಿಂತೆಯಿಲ್ಲ. ನಿಮ್ಮನ್ನು ದುಡ್ಡಿಗಾಗಿ ಯಾಚಿಸ ಲಾರೆ ನಾನು ! ”

[೫]

ಅಂದಿನ ಕೊನೆಯು ಸಾತ ವುಗಿಸಿ ಅವಳು ತರಗತಿಯಿಂದ ಹೊರ ದುತ್ತಿದ್ದಿ ಹಾಗೆ ಶಾಶೀಯ ಜವಾನ ಬಂದು ಹೇಳಿದ.

“ ಹೆಡ ನೂಸ್ತರು ಬರಹೇಳಿದಾರೆ ನಿಮಗೆ. ”

ಅವಳ ಎಡ ಧಡಧಡಿಸತ್ತೊಡಗಿತು—ಬರಲಿರುವ ಬಿಡುಗಾಳಿಯನ್ನು ನೇನಿದು. ತಲೆಗಿರೆಂದು ಸುತ್ತೊಡಗಿತು. ಕೈಲಿದ್ದ ಪುಸ್ತಕ ಕೆಕೆಕ್ಕೆ ಬೀಳುವ ಹಾಗಾಯಿತು. ತುಂಬ ಕಷ್ಟದಿಂದ ಆವೇಗನನ್ನು ತಡೆದು ಕೊಂಡು ಅವರ ಕೊಟ್ಟಿಯನ್ನು ಪ್ರವೇತ್ತಿಸಿದಳು.

ಕನ್ನಡಕವನ್ನು ಕೈಲಿ ಹಿಡಿದು, ವಸ್ತುದಿಂದ ಅದನ್ನೂ ರೆಚುತ್ತ ಕುಟುಂಬಲ್ಲಿ ಆತು ಕುಳಿತಿದ್ದರು ಮದ್ದಾರಾಯರು. ಕಾಲಿಗಿಡ್ಡ ಬ್ರಿಡ್‌ರದ ಚಪ್ಪಲಿ ಮೇಚಿನ ಅಡಿಯೋಂದಿಗೆ ಚಿನ್ನಾಟಿವಾಡುತ್ತಿತ್ತು. ತುಟಿಗಳಲ್ಲಿ ಗೆಲವಿನ ನಗೆ. ಹರಿಣಿಗೆ ಗುರಿಯಾಟ್ಟು ನಿಂತ ಬೇಟಿಗಾರನ ದರ್ಶಕ್ಕಿಷ್ಟಿಯಲ್ಲಿ.

“ ಕೂತುಕೊಳ್ಳಿ. ಕೂತುಕೊಳ್ಳಿ ” ಎಂದರು ಅಥರ್ವಾಭಿತ ನಗು ಬೀರುತ್ತು.

ಕೂತುಕೊಳ್ಳಲಿಲ್ಲ ಜಯಾ.

ಅವರಿದುರಿಗೆ ಕುಟುಂಬಲ್ಲಿ ಕೂತುಕೊಳ್ಳುವುದು ಹೊಸದೇನೂ ಆಗಿಲಿಲ್ಲ ಅಕೆಗೆ. ನಿಜ. ಹಿಂಬೆ ಎಷ್ಟೋ ಬಾರಿ ಅಲ್ಲಿ ಕೂತು ಅವರೊಂದಿಗೆ

ಶಾಲೆಯ ವಿಚಾರ ಮಾತನಾಡಿದ್ದು. ಆದರೆ ಆ “ಹಿಂದಿನ ಗಳಿಗೆ”ಗೂ “ಇಂದಿನ ಗಳಿಗೆ”ಗೂ ತುಂಬ ವ್ಯತ್ಯಾಸವಿತ್ತು. ಈಚೆಗೆ ನಾಲ್ಕುರು ತಿಂಗಳುಗಳಿಂದ ಅವರು ತನ್ನಿಂದಿಗೆ ವರ್ತಿಸುತ್ತಿದ್ದ ವಿಲಕ್ಷಣ ೧೯೪೫, ಕೋರುತ್ತಿದ್ದ ಪಿಂಚಿತ್ರ ಸಲುಗೆ, ಆಡುತ್ತಿದ್ದ ಸ್ವಜ್ಞಿಂದದ ಮಾತ್ರ-ಅವಳನ್ನು ಆ ಕುಚಿರುಂದ ದೂರ ನಿಲ್ಲಿಸುತ್ತಿತ್ತು. ಮದ್ದಾರಾಯರ ಆ ಬಯಕೆಯ ಭಾವ, ಕರೆಯುವ ಕಣ್ಣ, ಆಹ್ವಾನಿಸಿಸಿದ ಮುಂದಹಾಸ, ಬೀಳಿಗಾರನ ಹೊಂಚು! ಹೇಳಿನ ಸೂಕ್ಷ್ಮಬುದ್ಧಿ ಅದನ್ನೆಲ್ಲ ಎಂದೋ ಅರಿತು ಕೂಂಡಿತ್ತು.

“ಏನು ಹೇಳಿಬಿಡಿ ರಾಯರೆ! ಏಕೆ ಕರೆಯಿಸಿದಿರಿ? ಮಾಗು ಶಾಲೆಯಿಂದ ಬಂದಿದ್ದಾನು. ಹಸಿದಿರುತ್ತಾನೆ. ನಾನು ಹೋಗಬೇಕು”ಎಂದಳು.

ಹುಬ್ಬಗಂಟಿಕ್ಕೆಹೊಂಡು, ತುಟಿ ಕಚ್ಚಿಕೊಂಡು ರಾಂಬಾರಾ ಅವಳ ಸ್ನಾನವ್ಯೂ ಅಡಿಯಿಂದ ಮುಡಿಯವರೆಗೂ ನಿಟ್ಟಿಸಿ ಸೋಣಿದರು. ಹತ್ತಾರು ಕಡೆ ಹರಿಮಹೋದ ಸೀರೆ, ಮಾಸಿದ ಹರಕು ರವಕೆ, ಸೋರಗಿ ಕೃತವಾದ ಶರೀರ, ಬಾಡಿದ ಮುಖ, ಒಣಿಗದ ಕೂದಲು! ಅವರ ಕಂಗಳಲ್ಲಿ ಪಿಂಚಿತ್ರ ಶಳಿಯಾಂದು ಪುನುಗಿತು. ಮೇಜಿನೋಳಗಿಂದ ಒಂದು ಕವರು ತೆಗೆದು ಅವಳ ಕೈಗಿಡುತ್ತ ಹೇಳಿದರು.

“ಸಾರಿ! ನಿಮಗೆ ಹೊತ್ತಾಗಿದೆ. ಉಸಾಯಪ್ಪಿಲ್ಲ. ಈ ಕಾಗದ ಓದಿನೋಡಿ. ಅಂದರೆ ಎಲ್ಲ ತಿಳಿಯುತ್ತೇ. ನಾಳೆ ಬೆಳಗ್ಗೆ ಉತ್ತರ ಕೂಡಿ. ಆಯಿತೇ?”

ಅದನ್ನು ಕೃಗೆತ್ತಿಕೊಳ್ಳಲಾಗಲ್ಲಿಲ್ಲ ಅವಳಿಗೆ. ಕತ್ತಲೆಯ ರಾತ್ರಿಯಲ್ಲಿ ಬೋನಿಗೆ ಒಳಿನವ ಹುಲಿಯಂತಾಯಿತು ಅವಳ ಸ್ಥಿತಿ. ಹೇಗೋ ಅದನ್ನು ಕುಡಿಮಾಹೊಂಡು ಶಾಲೆಯ ಕಟ್ಟಡವನ್ನು ಬಿಟ್ಟು ಬರಬೇಕಾದರೆ ಬೆಂಕಿಯ ಮನೆಯಿಂದ ಪಾರಾಗಿ ಬಂದಂತಾಯಿತು. ಎಪ್ಪು ಬೇಗ ಅಲ್ಲಿಂದ ದೂರ ಹೋವಣಾಗ್ಗೆ ಒಳ್ಳಿಯದೆ ಪಂದುಹೊಂಡಳು. ರಭಸದಿಂದ ಅಡಿಯಿಡುತ್ತ ಮನೆಗೆ ಬಂದಳು.

ಆ ಕಾಗದವನ್ನೂಡೆದು ಓದಬೇಕಾದ ಅಗತ್ಯವೇನೂ ಇರಲಿಲ್ಲ. ಅದರಲ್ಲಿ ಬದ್ದಿದ್ದ ವಿಷಯವನ್ನುಲ್ಲಿ ಅರಿಯಲು ರಾಯರ ದೃಷ್ಟಿಷ್ಯಾಂದ್ರೀ

ಸಾಕಾರಿತ್ತು. “ನನಗೆ ಗೊತ್ತು ಜಯಾ. ನೀನು ಕಷ್ಟದಲ್ಲಿದ್ದೀರೆಯೇ. ಕಾಸಿಲ್ಲ ನಿನ್ನ ಕೈಯಲ್ಲಿ. ಸದಾಯಮಾಡುವಂಥ ಬಂಧುಗಳೂ ಇಲ್ಲ. ನಿನ್ನ ವಾಸೆ ಬರಿದಾಗಿದೆಯೆಂಬುದನ್ನು ನಾನು ಬಲ್ಲೆ. ನೀನು, ನಿನ್ನ ಮಗ ಇಬ್ಬರೂ ಬಟ್ಟಿಯಲ್ಲದೆ ಬಳಲುತ್ತಿರುವುದನ್ನೂ ಬಲ್ಲೆ. ನಿನ್ನ ಮನೆ ಯಾಲ್ಲಿ ಅಕ್ಕೆ, ಜೋಳ, ಬೆಳೆ, ಉಪ್ಪು ಯಾವುದೂ ಇಲ್ಲವೆಂಬುದೂ ನನಗೆ ಗೊತ್ತು ನಿನ್ನ ಗಂಡನಂತಹ ಬರಾವ ಹಾಗಿಲ್ಲ. ಹೇಳ ಕೇಳ ಡೆಟಿನ್ನೂ. ಇನ್ನೊಮ್ಮೆ ಏಕ್ಕು ಪಣ ಜ್ಯೇಲಿನಲ್ಲಿರುವನೊಂದಿಲ್ಲ. ಅವನು ಬರಾವ ವರೀಗೂ ಸಿಮ್ಮು ಗತಿರೀತಿನು? ಇಂದಿಲ್ಲ ನಾಳಿ ನೀನು-ನಿನ್ನ ಮಗ ಇಬ್ಬರೂ ಅಂಥಾನ ಸಾಯಬೇಕಾಗುತ್ತದೆ. ಈಗಲೇ ಆ ಸ್ಥಿತಿ ಬಂದಿದ್ದೀರೂ ಇದ್ದಿತ್ತು! ಸನ್ನ ಮಾತ್ರ ಕೇಳು. ಎಲ್ಲಾ ಸರಿಕೊಗುತ್ತದೆ. ಅನುತ್ತರ ನೀನು ಕಷ್ಟದಲ್ಲಿರಬೇಕಾದ ಅಗಕ್ಕೆಯೇ ಇಲ್ಲ. ನಿನಗೂ ನಿನ್ನ ಮಗನಿಗೂ ಮೈನು ತಾಂಬ ಬಟ್ಟ, ಹೊಟ್ಟೆತುಂಬ ಉಂಟು, ಕೈ ತುಂಬ ಕಾಸು....ಕೇಳು. ಎಷ್ಟು ಸುಲಭ ಈ ದಾರಿ....ನಿನ್ನ ಮಾತ್ರ ಕೇಳು....”

“ಕೇಳಲಾರೆ! ಕೇಳಲಾರೆ!” ಎಂದರೂ ಮತ್ತೆ ಮತ್ತೆ ಕೇಳಿಸುತ್ತಲೇ ಇದೆ ಆ ವಿಕಟ ಸ್ವರ. ಬಂಧನ ಹೋರಾಟಿದಲ್ಲಿ ಸಿಕ್ಕಿ ನರಳದ ತನ್ನ ಎಚೆಯನ್ನು ತಿವಿದು ದೌಬರ್ಯಕ್ಕೆ ಏಟು ಯಾಕಲು ಪ್ರಯತ್ನಿಸುತ್ತಿದೆ— ಈ ದುಡ್ಡಿನ ಕಾಮುಕ ಚೃಷ್ಟಿ. ಇಲ್ಲ. ಇಲ್ಲ. ನಾನು ದುರ್ಬಲಿಳಾಗಲಾರೆ. ನಿರಾಶಳಾಗಲಾರೆ, ಸೋಂತಮೋಗಲಾರೆ” ಎಂದಿತು ಶಭಿ ಮಾನೀ ಭಾರತ ನಾರೀ ಹೃದಯ. ವಾಸ್ತವತ್ತಿ ಅದನ್ನು ಅಣಿಸಿಸುವಂತೆ ವಿಕಟ ಹಾಸ್ಯಮಾಡಿ ಕಾಗಿಕೊಂಡಿತು. “ಅಯ್ಯೋ ಹುಟ್ಟಿ! ಹೋಯ್ಯು ಆ ಕಾಲ! ಹೆಣ್ಣಿನ ತೀಲಕ್ಕೆ ಏನು ಬೆಲೆ ಉಳಿದಿವೆ ಇಂದಿನ ಜಗತ್ತಿನಲ್ಲಿ? ಈ ಗುಲಾಮ ಭಾರತದಲ್ಲ? ಬಂಗಾಲದ—ಬಿಜಾಪುರದ ಕತೆ ತಿಳಿಯದೇ ಸಿನಗೆ? ತುತ್ತ ಕೂಡಾಗಿ ಹತ್ತು ಮಕ್ಕಳ ತಾಯಂದಿರು ಸಹ ದೇಹ ಮಾರಿಕೊಂಡರು. ತಮ್ಮ ಎಳಿ ಹೆಣ್ಣು ಮಕ್ಕಳನ್ನೂ ವಿಕ್ರಯಿಸಿದರು. ದುಡ್ಡಿಸ ಬಲದಿಂದ ಮದಾಂಥವಾದ ಕಾಮದ ಪಶುವಿಗೆ ಭಾರತ ನಾರೀ ಮಾನ ಬಲಿಯಾಯಿತು. ಒಂಮು ಕಡೆಯೇ? ಎರಡು ಕಡೆಯು? ಎಲ್ಲೆಲ್ಲೂ ಘಡದಿನೆ ಈ ಶೀಲದ ಬಲಿವಾನ! ಇಂಥ ದೇಶವ್ಯಾಪಿ ಕಾಗೆ ಜ್ಞಿಸಲ್ಲಿ ಶೀಲೋ

ಬ್ಯಳಿ ಉಳಿದುಕೊಳ್ಳುವುದು ಸಾಧ್ಯವೇ? ಅದೋ! ಭೀಕರ ಜ್ಞಾತಿ ನ ಗ್ರಾಮೀದೆ ನಿನ್ನೆಡಿಗೆ ಸಾವಿರ ನಾಲಗೆ ತಾಜಿ! ಉಳಿದಿತೇ ನಿನ್ನ ಶೀಲ! ಹೊಮ್ಮೆಹೊಮ್ಮೆ!

ಸುಂಬರ ಗಾಳಿಗೆ ಸಿಕ್ಕಿದಂತಾಗಿ ತುರ್ತುತ್ತು ಮನಸ್ಸು. ಅವಳಿಗೆ ತಿಳಿಯದಂತೆಯೇ ಅವಳ ಕೈ ಆ ಕವರನೊಮ್ಮೆಡೆಯಿತು. ಅದರಲ್ಲಿಪ್ಪುದು—

— ಹೆತ್ತು ರೂಪಾಯಿನ ಏದು ಸೋಣುಗಳು!

ಅವನ್ನು ಕೈಗೆತ್ತಿಕೊಳ್ಳಲಾಗಲಿಲ್ಲ ಆಕೆಗೆ. ವಿಷಮತೆಯ ಪರು ಅವುಗಳ ರೂಪದಲ್ಲಿ ತನ್ನನ್ನು ಅವಚಿ ಹಿಡಿದು ಪ್ರದಿಷ್ಟಿ ನಾಡಲು ಬಂದ ಹಾಗೆ ತೋರಿತು. “ಎಲ್ಲ ಅನಧಿಕಾರ ಸಹಾಯಕಾರಿಯಾವ ಈ ವಿಷ ಮತ್ತೆ! ದೇಶದ ಅರ್ಥಿಕ ದುಃಖಿತಿ, ಫೋರ ದಾರಿದ್ರ್ಯ, ಸ್ತ್ರೀಯರ ಪರಾವಲಂಬಿ ಶ್ರೀತಿ — ಶ್ರೀಮಂತರ ಶತಾಂಚಾರ — ದಲಿತರ ಹಾಯಾಕಾರ — ಎಲ್ಲಕ್ಕೂ ಮೂಲಕಾರಣ ಈ ವಿಷಮತ್ತೆ! ಅದೂ ತೋಲಗಪೀಕು — ನಮ್ಮ ಸರ್ಕಾರ ಬರಬೇಕು — ಜನರ ಸರ್ಕಾರ ಬರಬೇಕು — ಬಡವರ ಸರ್ಕಾರ ಬರಬೇಕು — ಬಂದಿತೇ? ಆಃ? ಬಂದಿತೇ? ಇನ್ನೂ ಎನ್ನಿಂದಿನ ಇಂತ ಈ ವನವಾಸ? ಅಯ್ಯೋ! ಎಷ್ಟು ದಿನ ಈ ಉಪವಾಸ?”

ಉಪವಾಸ ಎನ್ನುತ್ತಲೂ ಅವಳ ಕಟ್ಟಿಸ್ತೇದುರು ಬಂಗಾಲ ಬಂತು! ವಿಜಾಪುರ ಬಂತು! ತನ್ನ ಮತ್ತು ತನ್ನ ಮಗನ ಮಾತು ಹಾಗಿರಲಿ — ಒಂದು ಹೊತ್ತಿನ ಉಟಿವಾದರೂ ಸಿಕ್ಕುತ್ತಿತ್ತು ತಮಗೆ. ಅದರೆ ಅಲ್ಲಿನ ಜನ? ನಮ್ಮ ನಾಡಿನಲ್ಲೀ ಹುಟ್ಟಿದ, ನಮ್ಮ ನಾಡಿನಲ್ಲೀ ಬೆಳಿದ ಆ ಲಕ್ಷ್ಯವಧಿ ಜನ? ಅನ್ನ ಸಿಕ್ಕದೆ ರಕ್ತ ಬತ್ತಿಹೋಗಿ, ಮೂಳೆ ಒಣಗಿಹೋಗಿ, ಉಸಿರು ಕಟ್ಟಿಹೋಗಿ ಸಾಯಂಚೇಕಾಯಿತಲ್ಲ! ಆಗಸ್ಟ್ ಇತರಿಂದ ಆಗಸ್ಟ್ ಅಂ! ಈ ಮೂರು ವರ್ಷಗಳ ಅವಧಿಯಲ್ಲಿ ಎಂಥ ದುರಂತ ಕಾಂಡ ನಡೆಯಿತು ನಮ್ಮ ಪ್ರಿಯ ಚೇತದಲ್ಲ! “ಕ್ಕುಬ್ಬು ಇಂಡಿಯಾ” ಫೋರಣಣಿ — “ಮಾಡಿರಿ; ಇಲ್ಲ—ಮಾಡಿಯಾರಿ” ಎಂಬ ಸಂದೇಹ — ಮುಖಂಡರ ಬಂಧನ — ಸರ್ಕಾರದ ದಬ್ಬಾಡಕೆ — ಫೋರೀಸ್-ಮಿಲಿಟರಿ ರಾಜ್ಯ — ಲಾರಿ ಚಾಚುರ್ — ಗೋಲಿಬಾರ್ — ಗ್ರಾನ್ ದಾಲಿ — ಮತ್ತಿಸ್ ಗನ್ ಹೊಡಿತ — ನೂರಾರು ಜನರ ಕೊಲೆ — ರಕ್ತಪಾತ್ — ಫಾಸೀ —

ಫಾಸಿ ! ಫೋರ್ ಫೋರ್ ಶಿಕ್ಕೆಗಳು ! - ಎಪ್ಪು ಲಕ್ಷ್ಯ ಜನ ಕಷ್ಟಪಟ್ಟರು ! ಎಪ್ಪು ಸಂಸಾರ ಹಾಳಾದೆವು ! ಎಪ್ಪು ಜನ ಸಮಂಗಲೀಯರು ಅಮಂಗಲೀಯರಾದರು ! ಎಪ್ಪು ಜನ ಇಂತುಂದಿರು ತಮ್ಮ ಕೂಸುಗಳನ್ನು ಪ್ರೋಲೀ ಸರ ಗಂಡಿಗೆ ಆಕುತ್ತಿ ಕೊಟ್ಟಿರು ! ಈ ನಲವತ್ತು ಕೋಟಿ ಜನರ ಆಪುನರ್ವ ಘ್ರಾಯ್, ಕೆಚ್ಚು, ದೇಶಪ್ರೀತಿ, ಅದ್ವಿತೀಯ ಬಲಿದಾನ, ಅದ್ಭುತ ತಾಙ್ಗ ! ತನ್ನ ಕಷ್ಟ ಅಂದರೆ ಎಪ್ಪು ಕ್ರೂಲ್‌ಕ ಇದರಿಂದನಲ್ಲಿ ! ಈ ದೇಶದಲ್ಲಿ ಹುಟ್ಟಿ ಬಂದುದಕ್ಕೆ, ಈ ಸೆಲಕ್ಕು ಭಾರವಾಗಿ ಜೀವಿಸಿರುವುದಕ್ಕೆ ಅಷ್ಟುದರೂ ತಾಗ ವಾಡಬೇಕೆನ್ನೇ ತಾನು ? ಎಪ್ಪು ಕಷ್ಟ ಬಂದರೂ ಸಹಿಸಬೇಕು. ತುಟ್ಟಿ ಹಿಟ್‌ಕ್ರೆಸ್‌ನ್ನು ಸಹಿಸಬೇಕು. ದೇಶಕ್ಕಾಗಿ ಪತಿ ಸೆಡೆವಾಸೆಯಲ್ಲಿ ಕೊಳ್ಳಿಯುತ್ತಿದ್ದಾನೆ. ಒಂದಳ್ಳಿ ಒಂದು ದಿನ ನಾನ್ನು ಹೋರಾಟಿ ಮುಗಿದೇ ಮುಗಿಯುತ್ತದೆ ! ಭಾರತಕ್ಕೂ “ ವಿಜಯ ” ದೊರೆತೇ ದೊರೆಯುತ್ತದೆ ! ಅಲ್ಲಯವರೆಗೂ ತಾನು ಧ್ಯೇಯದಿಂದಿರಬೇಕು. ತಾಲೆ ಬಿಡುವ ಸಂಭರಣಿ ಬಂದರೂ ಪರವಾಯಿಲ್ಲ. ದುಷ್ಪಿನ ದೂಡ್ಪಿ ಪ್ರಂದಿರಿಗೆ ಶರಣ ಹೋಗಿಕೂಡಬಿಡು. ಈ ವವತ್ತು ರಾಷ್ಟ್ರಾಯಿಗಳಾಗಿ, ಈ ಕ್ರೂಲ್‌ಕ ಸೋಂಟುಗಳ ಗಾಗಿ ತನ್ನ ಶರೀರ ಮಾರಿಕೊಳ್ಳುವುದೇ ? ಥಾಃ ! ಅಂಥ ಹೊಲಸು ಹಿತಾರವು ಬೇಡ ತನ್ನ ತಲೆಯಲ್ಲಿ !

ಕೆಕ್ಕೆ ಬಿದಿದ್ದ ಆ ಸೋಂಟುಗಳನ್ನುತ್ತಿ ಹರಿದು ತುಂಡು ಮಾಡಿದಳು ಜಯಾ. ಅದೇ ಕವರಿಸಲ್ಲಿ ಆ ಚೂರುಗಳನ್ನು ತಾಂಬಿ ಜತೆಯಲ್ಲಿ ಒಂದು ಪುಟ್ಟಿ ಜೀಟಿ ಸೇರಿಸಿದರು.

“ ಸಿಮ್ಮ ಕಾಗದಕ್ಕೆ ಈ ಸೋಂಟಿನ ಚೂರುಗಳೇ ಉತ್ತರ ಹೇಳುತ್ತವೆ. ಇನ್ನೊಮೆತ್ತು ನನ್ನ ತಂಟಿಗೆ ಬಂದಿರಿ ! ಮುಷಾರಿ ! ನಾನು ಬೆಳಗಾವಿ ಜಲ್ಲೆಯವಳಿಂಬುಮಾ ನೆನಪಿನಲ್ಲಿರಲ್. ಕ್ರಿತ್ಯಾರ ಜೆನ್ನುವ್ಯಾರಾಣಿಯ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆಯಂಬುಮಾ ಲಕ್ಷ್ಯದಲ್ಲಿರಲ್.”

ಕವರು ಅಂಟಿಸಿಬಿಟ್ಟು ಆಡಿಗೆಯ ಕೊಟ್ಟಿದಿಗೆ ಬಂದಳು. ಬೆಳಗೆ ಎರಡು ಲೊಟ್ಟಿ ತಿಂದಿದುದೆಷ್ಟ್ವೀ ಆಪ್ತೆ. ಇದುವರೆಗೂ ಹೊಟ್ಟಿಗೆ ಏನೂ ಬಿದ್ದಿರಲಿಲ್ಲ. ಹೌದು. “ ಆ ” ಎನ್ನುತ್ತದೆ ಹಸಿವು. ಈಗಲೊ ಇನ್ನೊಂದು ಗಳಿಗೊ ಚಂದ್ರ ಬೇರೆ ಬಂದುಬಿಡುತ್ತನೆ — ಹಸಿದು ಹಸಿದು ! — ಪನ್ನ

ಕೊಡುವುದು ಆವಣಿಗಿ ? ರೋಟ್ಟಿ ಎಲ್ಲಾ ಬೆಳಗಿನಲ್ಲಿ ತೀರಿಕೊಡುಫ್ತ. ಹಿಟ್ಟು ಆಗಿಕೊಯಿತು. ಡಬ್ಬಿಗಳಿಲ್ಲ ಬರಿದೂ ಬರಿದು ! — ಮನೆ ಯಲ್ಲಿ ಏನೂ ಇಲ್ಲ.

ನಷ್ಟಸ್ಥಿತಿಯ ಅರಿವಾಗುತ್ತಲೂ ಮತ್ತೆ ಅವಳ ಹೃದಯು ಹೊಮ್ಮಾಡ ತೊಡಗಿತು ತನಗೂ-ತನ್ನ ಮಗುವಿಗೂ ಉಪವಾಸವೇ ಗತಿಯೇ ? — ಎಂದು ಯೋಚಿಸಿದಾಗ ಕಣ್ಣಿಗೆ ಕತ್ತಲೆ ಕವಿವಂತಾಯಿತು. ಸೂರ್ಯು ಗಳನ್ನ ಹರಿದು ಹಾಕಿದುದು ತಪ್ಪಾಯಿತೇನೋ — ಎಂಬ ಯೋಚನೆಯೂ ಒಂದುಬಾರಿ ಮೇಲ್ಲನೇ ಸುಳಿದುಹೊಯಿತು.

ಆ ವಿಚಾರ ಬರುವುದಕ್ಕೂ, ಕೈಲಿ ಪೈಟ್ಟುಣವೊಂದನ್ನು ಹಿಡಿಯು ಕೊಂಡು ಚಂದ್ರ ಧಾವಿಸಿ ಬರುವುದಕ್ಕೂ ಸರಿಹೋಯಿತು.

“ ಆಮ್ಮಾ, ಇಂದು ದೊಡ್ಡ ಸಭೆ ಇದೆ ಗಾಂಧಿ ಬೈಲಿನಲ್ಲಿ. ಇಬ್ಬರೂ ಹೋಗೋಣ ನಡ್ಡಿ. ಗೊತ್ತಿಲ್ಲವೇ ನಿನಗೆ ? ಇಂದು ಆಗಸ್ಟ್ ಒಂಬತ್ತು ! ”

“ ಆಗಸ್ಟ್ ಒಂಬತ್ತು ! ”

ಎಂಥ ರೋಮಾಂಚಕಾರಿ ಶಬ್ದ ಅದು ! ಜಯಳ ಮೈಯೀಲ್ ಒಮ್ಮೆಲೇ ನಿವಿರಿ ನಿಂತಿತು. ಎಷ್ಟು ದಿಕ್ಕುಗಳಿಂದಲೂ ಅಪಾರ ಕಕ್ಕಿ ಚಿನ್ನು, ಚೈಕನ್ನು, ಸ್ವಾತಿರ ಹಾರಿ ಬಂದು ನೆತ್ತರದಲ್ಲಿ ಬೆರಿತಂತಾಯಿತು ! ದೊರ್ಬಲ್ಲಿದ ಪಾಠಾ ಇಕ್ಕೆ ಬೀಳುತ್ತಿದ್ದ ಮನಸ್ಸನ್ನು ಅದು ವಿಲಕ್ಷಣವಾದ ವಾಂಶಿಕ ಕಕ್ಕಿ ಯಿಂದ ಎತ್ತಿ ಹಿಡಿದಂತಾಯಿತು ; ಅಷ್ಟಿರತೆಯೀಲ್ ವನ್ನೂ ಒಂದೇಟಿಗೇ ಗುಡಿಸಿ ಬಿಸುಟ್ಟಿ ಸಂತಕ ಹೋರಾಟಿದ ಕಿಡಿ ಹೊತ್ತಿಸಿದಂತಾಯಿತು. ಕೊಟ್ಟಾನುಕೊಟ್ಟಿ ಭಾರತ ಮಕ್ಕಳ ಅಪೂರ್ವ ತಾಗ-ಬಲಿದಾಸಗಳಿಂದ ಪವಿತ್ರವಾದ ಆ ಶಬ್ದ ಅವಕಾಶದಿಯಲ್ಲಿ ಸ್ವಾತಂತ್ರ್ಯದ ಜ್ಯೋತಿರ್ಯನ್ನು ಮತ್ತೆ ಬೆಳಗಿಸಿದಂತಾಯಿತು.

ಚಂದ್ರ ಹೀಳುತ್ತಿದ್ದ :

“ ತಗೋ. ಈ ಖಾಲಿದೊನೆ ತನ್ನ ಅನ್ನ ! ನನಗೆ ಗೊತ್ತು. ಮನೇಲಿ ಏನೂ ಇಲ್ಲ. ಅದಕ್ಕಾಗಿಯೇ ಇಂದಿನಿಂದ ನಾನು ಕೆಲಸಕ್ಕೆ ಹೋಗುತ್ತಿದ್ದೇನೆ. ಸಂಜೀಯಲ್ಲಿ ದಿನಕತ್ತಿಕೆ ವಾರಿದರೆ ನಾಲ್ಕುಪುಡಾನ್ನೇ ಸಿಕ್ಕತ್ತವಾಗು. ಇನ್ನು ಮೇಲಿ ನೀನು ಶಾಲಿಗಿ ಹೋಗುವುದೂ ಬೇಡ.

ಬಿಟ್ಟುಬಿಡು. ನಾನು ದೊಡ್ಡವನಾಗಲಿಲ್ಲವೇ? ಅಷ್ಟ ಬರುವವರಿಗೂ ನಾನೇ ದುಡಿದುಕೊಂಡು ಬರುತ್ತೇನೆ. ಬೇಕಾದರೆ ರಾಲೆಯನ್ನೂ ಬಿಟ್ಟು ಬಿಡುತ್ತೇನೆ. ಅವರು ಕಲಿಸೋದೂ ಅಷ್ಟರಲ್ಲೀ ಇದೆ.”

ಆನಂದ, ಅಧಿವಾನ, ಶಕ್ತರತೆ ಚಿನ್ಮೂಲ ಸೇರಿದು, ಜಯಳ ಕಣ್ಣು ಗಳಲ್ಲಿ ಸೀರಾಗಿ ತುಂಬಿ ಬಾತು. “ ತಂಡಿಗೆ ತಕ್ಕ ಮಗ ನೀನು ನನ್ನ ಕಂದಾ! ” ಎಂದು ಅವನನ್ನು ಬರಸಿಕೊಂಡು ಮೃದುವಾಗಿ ತಬ್ಬಿಕೊಂಡಳು.

ಬೀದಿಯಲ್ಲಿ ಮೇರಂವಣಿಗೆ ಹೊರಟಿ ಮಕ್ಕಳು ದನಿಯತ್ತಿಹಾಡುವುದು ಕೇಳಿಸುತ್ತಿತ್ತು.

“ ಬೀಳಲಿ ಮೈ ನೆತ್ತರು ಕಾರಿ
ಹೊದರೆ ಹೊಗಲ ತಲೆ ಇಂದಿ
ತಾಮ್ಮಾಡಿನ ವೇಳೆಗೆ ಹೊರಿ
ಸ್ವತಂತ್ರ್ಯದ ಸ್ವರ್ಗಕೇ ಏಂ ! ”

— ಅಗಸ್ಟ್ ಇಂಖಿ.

ರಕ್ತ-ಧ್ವನಿ

“ India will never forget that boy ”

— Jawaharlal Nehru

ಹುಡುಗ ಹೊರಟಿಪ್ಪಣಿಂತದ್ದು.

ತನ್ನ ಹುಡುಗ, ತನ್ನ ಕಿಸನ್, ತನ್ನ ಒಬ್ಬನೇ ಒಬ್ಬ ಮಂಗ ಕಿಸನ್, ತಾಯನ್ನ ಕಳೆದುಕೊಂಡ ತಬ್ಲಿ, ಬರೀ ಹತ್ತು ವರ್ಷ ವಯಸ್ಸಿನ ಹಜುಳಿ, ಕುರುಡನಾದ ತನಗೆ ಉರೈಗೋಲನಂತಿದ್ದ ಕಿಸನ್-ಹೊರಟಿಪ್ಪಣಿಂತದ್ದು. ಯಾವ ಉರಿಗೂ ಅಲ್ಲ. ಯಾವ ಪರಿಣಾಮನ್ನು ಅಲ್ಲ. ಅದೇ ಉರಿ ನಲ್ಲಿ ನಡೆಯಲಿದ್ದ ಧ್ವಜಾರೋಹಣ ನೋಡಲು ಹೊರಟಿದ್ದು.

ತನ್ನ ಕುರುಡುಕಣ್ಣಗಳಿಂದು ದುರುತ್ತಿದ್ದ ಕಂಬಸಿಗಳನ್ನು ಸಿಫಾನ ಎಗಿ ಬರಹಿಕೊಳ್ಳುತ್ತ, ಮಂಗನ ಚನ್ನ ಮೇರೆಲ್ಲ ಅಕ್ಷರೆಯಂದ ಕ್ಯಾರ್ಯ ನಾಗ್ರಿಧನಕ್ತ —

‘ ಜೋಕ್ ಕಣಪ್ಪಾ ಮಗ್ನಿ, ಇನ್ನು ಬಹು ಸಣ್ಣವ ಸೀನು ! ’
ಎಂದ ರಾಮಸಿಂಗ.

ಅವನ ದಸಿ ನಡುಗುತ್ತಿತ್ತು. ಕ್ಯಾ ನಡುಗುತ್ತಿತ್ತು. ಎದೆ ಬಲಾಗಿ ಹೊಡಿದುಕೊಳ್ಳುತ್ತಿತ್ತು. ನೂದು ಶಂಕಿಗಳಿಂದ ಹೈದರಾಯ ತಡಿಯುತ್ತಿತ್ತು. ಇಪ್ಪತ್ತೇರು ವರ್ಷಗಳಿಗೆ ಹಿಂಖೆ-ಬ್ರಿಟಿಷ್ ಸೈನ್ಯದಲ್ಲಿ ತಾನು ಶಿಪಾಯಿಯಾಗಿದ್ದಾಗ ಕಂಡ ಭೀಕರ ಸಂಗ್ರಹದ ಚಿತ್ರ ಮತ್ತೆ ಅಂತ ದೃಷ್ಟಿಯಧರಿಗೆ ಮೂಡುತ್ತಿತ್ತು. ಆ ಸ್ವೇರಿ ಸೈನಿಕರು...ಮದ್ದ-ಗುಂಡು ಬಾಂಬು-ಹಾರಾಕಾರ....ಕಣ್ಣಗಳಿರದನ್ನ್ನು ಆ ರಣವಾರಿಗೆ ಬಲಿಕೊಟ್ಟಿದ್ದ ತಾನು ಬದಕ ಬಂದುದೇ ಅಕ್ಷಯರ್ಥ ಮಾತು. ಇನ್ನು ಈ ಮಗು..... ಬ್ರಿಟಿಷ್ ಪ್ರೇರಿಸದೆಂದರೇನು ತನಗರಿಯದವರೇ....ಅವರ ಲಾರಿ....ಅವರ ಕೋವಿ....ಅವರ ಗುಂಡು....ಅವರ ಬಜ್ಜಿ....

‘ಕಿಸನ್....ಕಿಸನ್....’

ತಂದೆಯು ಹೈದರ್ಯದಲ್ಲಿ ನಡೆದ ಕೋಲಾಹಲದ ಅರಿವಾಗದಿರಲ್ಲಿ
ಕಿಸನಾಗೆ. ಮಂಮತೆಯಿಂದ ಆತನ ರಾಲಪ್ಪ ಸರಿಗೊಳಿಸುತ್ತ —

‘ ಪನವ್ಯಾ ? ’ ಎಂದೆ.

‘ ಯಾಕೋ ಕಾಟಿ. ನನಗೆ ಹೇಗೆ ಹೇಗೋ ಅನ್ನಿಸ್ತೂ ಇದೆ ಮಗೂ.
ಮಾಡಾರಾಗಿರು ಕಿಸನಾ. ಶೋಲೀಸದು ಒಂದು ಬಿಟ್ಟಿರಿ.... ...’

‘ ಇಲ್ಲವ್ಯಾ. ಅವರೆಲ್ಲಿ ಬರ್ತಾರಿ ಈ ಉರಿಗೆ ? ಬಂಚೋಕೆ ಧೈಯಾರ
ನಂದರೂ ಹೇಳಲ್ಲಿ ? ಒಂಮು ವಾರವಾಯಿತು. ಉರಿಲ್ಲಾ ಸಮ್ಮ ಕೈಲೇ
ಇದೆ. ಮಂನ್ನಿಫ್ರೋ ಕೋಟ್ಟಿಸ್ತೂ ಹಿತಿಪುಕೊಂಡಿದ್ದೀವೆ. ಅದರ ಮೇಲೇ
ರಾಷ್ಟ್ರಧ್ವಜ ಯಾರಿಸಬೇಕಾದ್ದು ಇಂದು. ಸ್ವಿನೇನೂ ಚಿಂತೆ ಮಾಡ
ಬೇಡಸ್ತು. ನಾನೇನು ಸಣ್ಣವನೇ ? ’

‘ ಅಲ್ಲ....ಅಲ್ಲ....ಹಾಗೇನೂ ಅಲ್ಲ...ಅದರೂ....’ ರಾಮಸಿಂಗನಿಗೆ
ಮುಂದೆ ಮಾತನಾಡಲಾಗಲಿಲ್ಲ. ಅನನ ಮುಖದ ಮೇಲೆ ಮಾಡಿದ
ಭಾವನೆಯೇ ಮಾತನಾಡುತ್ತಿತ್ತು. ಆತನ ಜೀವಹೀಸ ಕಣ್ಣ ಬೋಂಬೆ
ಗಳಫ್ಲೂ ಕೂಡ ಕಳವಳದ ಕಷ್ಟ ನೆಳ್ಳಲು ಮಾಡುತ್ತಿತ್ತು.

‘ ಸೀನು ಚಿಂತೆ ಮಾಡೋ ಹಾಗಿದ್ದರಿಂದ ನಾನೇನೂ ಹೋಗೋದಿಲ್ಲವ್ಯಾ.’
ಎಂದ ಕಿಸನಾ-ತಂದೆಯು ಕಳವಳವನ್ನು ಕೆಂಡು.

‘ ಹೀ ! ಹೀ ! ಬೇಡ ಅಂದಿನೇ ನಾ ನಿನಗೆ ? ಅಗತ್ಯವಾಗ
ಹೋಗು. ನಾನಂತರ ನಮ್ಮ ದೀರ್ಕಕ್ಕೆ ಸೇವೆ ಸಂಸ್ಥಾಪಿಸಲಾಗಲಿಲ್ಲ. ಆ
ಬ್ರಿಟಿಷ್ ಸರಕಾರಕ್ಕಾಗಿ ಯುದ್ಧಕ್ಕೆ ಹೋಗಿ ಅವರಿಗಾಗಿ ಈ ಕಣ್ಣಗಳನ್ನು
ಬಲಿಕೊಟ್ಟೆ. ಕುರುಡನಿಂದೇನಾದಿಕ್ಕು ಈಗ ಚಳವಳಿಯ ಕೆಲಸ ? ನಾನು
ಮಾಡಲಾಗದ್ದನ್ನು ನೀನು ಮಾಡುತ್ತಿದೀರು. ಅಗತ್ಯವಾಗಿ ಮಾಡು.
ಧ್ವಜವಂದನೆಗೂ ಹೋಗು. ಮೇರವಣಿಗೆಗೂ ಹೋಗು. ಆದರೂ....’

ಕುರುಡನ ಹೈದರ್ಯದಲ್ಲಿ ತುಮ್ಮುಲ ಹೋರಾಟ ನಡೆದಿದ್ದು
ಸ್ವಷ್ಟವಾಗಿ ವ್ಯಕ್ತವಾಗುತ್ತಿತ್ತು. ಹೋರಿಟಿರುವ ಮಗನಿಗೆ ಬಾಯಿಯಿಂದ
‘ಬೇಡ’ ಎನ್ನಲಾರ. ಹೈದರ್ಯದಿಂದ ‘ಹೋಗು’ ಎನ್ನಲಾರ. ಮೌದಲಿ
ನಿಂದಲೂ ಯೋದ್ದೂ ನಂತರ ತನ್ನದು. ಯುದ್ಧಕ್ಕೆ—ಅದೂ ಸಾತಂತ್ರ್ಯದ
ಯುದ್ಧಕ್ಕೆ ಹೋರಿಟು ನಿಂತನರನ್ನು ‘ಹೋಗಬೇಡ’ ಎಂದು ಹೇಳಿ ನಿಲ್ಲಿಸು

ನ್ಯಾದೂ ಉಂಟೇ ? ಆದರೆ....ತನ್ನ ಮಗ....ತನ್ನ ಒಬ್ಬನೇ ಒಬ್ಬ ಮಗ....ಕರುಳು ಎಳೀಯುತ್ತಿತ್ತು. ಬಲವಾಗಿ ಎಳೀಯುತ್ತಿತ್ತು.

ಗಾಂಥಿಚೋಪಿಯನ್ನು ತಲೆಗಿರಿಸಿಕೊಂಡು ಸಿದ್ಧನಾದ ಕಿಸನ್. ‘ಸುವೃಷ್ಟಿ ನೇ ಯೋಜನೆ ಸಾಡಬೇಡಪ್ಪ. ನನಗೇನೂ ಆಗೋಡಿಲ್ಲ. ಇವತ್ತಿನ ಕಾರ್ಯಕ್ರಮವೂ ಹೈಕ್ಕಾಗಿಲ್ಲ. ಬರಿ ಧ್ವಜಾರೋಹಣ ಅಪ್ಪೆ. ಮುಗಿಸಿಕೊಂಡು ಈಗ ಬಂದು ಬಿಡ್ಡೇನೆ.’ ಎಂದು ಹೇಳುತ್ತ, ಗುಡಿಸಿಲಿನ ಬಾಗಿಲನ್ನು ತೆರೆದು ಹೊರಟು ಬಿಟ್ಟ.

ಮಗನ ಆಡಿಗಳ ಸದ್ದು ಗಾಳಿಯಲ್ಲಿ ಕರಗಿಹೋಗುವ ತನಕ ಪೂರ್ವಾನ ವಾಗಿ ಕುಳಿತಿದ್ದ ರಾಮಸಂಗ ಮೇಲ್ಮನೆ ಹಾಸುಗಿಯ ಮೇಲ್ಪೊರಗಿದ. ಏನಾಗಿದೆ ಇಂದು ತನ್ನ ಹೃದಯುಕ್ಕೆ ? ಎಂಥ ಬಿರುಗಾಳಿ ಅಲ್ಲಿ ! ಏಕೋ, ಏನು ಕಾರಣವೇ, ಯಾವುದೂ ಅರ್ಥವಾಗುವಂತಿಲ್ಲ. ಎಂದೂ ಇಲ್ಲದೆ ಇಂದೇ ಏಕೆ ಈ ಕಳವಳಿ ? ‘ಚಲೇಜಾವಾ’ ಚಲವಳಿಗಾರಂಭವಾದಂದಿನಿಂದ ಪ್ರತಿದಿನವೂ ಕಿಸನ್ ತಪ್ಪದ ಹೋಗುತ್ತಿದ್ದರೂ ಎಂದೂ ಈ ರೀತಿ ತನ್ನ ಹೃದಯ ಭಾರವಾಗಿರಲ್ಲಿ. ಇಂದು ಬೆಳಗಿಸಿಂದ ಮಾತ್ರ ಹೀಗೇಕೆ ? ಯಾವ ಅರುಭದ ಕಕ್ಷನ ಇದು ?—ಎನಿಂದಿಇತ್ತು ಇದರ ರಹಸ್ಯ ? ‘ದೇವರೇ ! ಶ್ರೀರಾಮಚಂದ್ರ ! ಹರೇರಾಮ ! ಹರೇರಾಮ !’

ಪ್ರಾಧರಸೆಯಲ್ಲೂ ಮನಸ್ಸು ತೊಡಗಲೊಲ್ಲಿಮು. ‘ಕಿಸನ್....ಕಿಸನ್....ನನ್ನ ಕಿಸನ್....’ ಎಂದು ಮಿಡಿಯಾತ್ಮಿದೆ ಕರುಳತಂತಿ. ‘ರಾವಾಗ ಪರಕುತ್ತಾನೋ ! ಯಾವಾಗ ಆತನನ್ನ ನೋಡುತ್ತೇನೋ ! ಕಿಸನ್ ! ನನ್ನ ಕಿಸನ್....!’

(೭)

ಉರ ಹೊರಗಿನ ಪಶ್ಚಾಲವಾದ ಬಯಲಿನ ನಡುವೆ ಗಂಭೀರವಾಗಿ ತಲೆಯೆತ್ತಿ ಸಿಂತಿದ್ದ ಕೊಳಿಟ್ಟಿರುತ್ತಿದ್ದ ಕಟ್ಟಡದ ಬಳಿ ಇಪ್ಪತ್ತುಸಾವಿರ ಜನ ಗುಂಪು ಗೂಡಿತ್ತು. ಮೇಲಕ್ಕೆ ಒಬ್ಬ ಬರುತ್ತಿದ್ದ ಸೂರ್ಯನ ಕಿರಣಗಳಲ್ಲಿ ಮೋಹಕ ವಾಗಿ ಹೊಕೆಯುತ್ತಿದ್ದ ರಾಸ್ತೆ ರಘುಜಗಳು....ಬೆಳ್ಳಿಯ ಕಿರಿಟಿಗಳಂತೆ ಕಾಣುವ ಕಂಭು, ಗಾಂಥಿಚೋಪಿಗಳೇ....ಆಗಾಗ ಗುಡುಗಿನಂತೆ ಮೊರಿಯು

ತ್ತಿದ್ದ ಜಯಜಯಕಾರ. ‘ಇನ್ನಿಲಾಬ್’, ಜಂಡಾಬಾದ್!’, ‘ಭಾರತ ಮಾತಾರ್ತಿ ಜ್ಯೇ!’.

ಕಟ್ಟಡದ ಗೋಪುರದ ಮೇಲೆ ದೊಡ್ಡದಾದ ರಾಷ್ಟ್ರಧ್ವಜವನ್ನೇ ಇನ್ನಿದ್ದ ಕೆಂದು ನೊದಲೇ ಸಿಫರಿಸಲಾಗಿತ್ತು. ಏಳೆಯನ್ನು ಪಯೋಗಿಸದೆ ಆ ಗೋಪುರಕ್ಕೇ ಇವುದಸಾಧ್ಯವಾಗಿದ್ದಿತ್ತಾದರೂ ಏಳೆಯನ್ನು ಕರುವ ಯೋಚನೆ ವಾತ್ತ ಯಾರಿಗೂ ಹೊಳೆದಿಲ್ಲ. ಉರಿಗೆ ಹೋಗಿ ಅದನ್ನು ತರುವ ಪರೀಗೆ ಈಡು ಸಿಳ್ಳಿವ ತಾಣ್ಣಿಯೂ ಜನರಿಗರಲ್ಲ.

‘ಹುಡುಗರಲ್ಲಿ ಯಾರಾದರೂ ಗೋಪುರಕ್ಕೇ ರಬಲ್ಲಿರೇನು?’ ಎಂದು ನುಖಂಡನೆಂಬು ವಿಚಾರಿಸಿದ.

ಅಂಥ ಒಂದು ಸಂದರ್ಭಕ್ಕಾಗಿಯೇ ಸಿದ್ಧನಾಗಿ ಸಿಂತಿದ್ದ ಉತ್ಸಾಹ ಬೃಲಕ ಕೆಸನ್’ ತಕ್ಕಣ ಮುಂದೆ ಒಂದು ‘ಕೊಡಿ ನನ್ನ ಕೈಗೆ ಧ್ವಜಾನ್ನು ನಾನು ಹತ್ತುತ್ತೇನೇ!’ ಎಂದ.

ಧ್ವಜವನ್ನು ದಾರಿದಿಂದ ಬೆನ್ನಿಗೆ ಬಿಗಿದುಕೊಂಡು ಕೆಸನ್’ ಕೇರಳ ಯನ್ನು ವಿಾರಿಸುವ ಚರಲತನದಿಂದ ಕಂಭಗಳನ್ನೇ ಇಂ ಹೋಗಿ ಕೈಗೆ ವಾತ್ತದಲ್ಲಿಯೇ ಗೋಪುರವನ್ನು ಮುಟ್ಟಿದ. ಅದರ ಒಳಯ್ಯಳ್ಳದ್ದ ಶಿಲೆಯು ಮೇಲೆ ನಿಂತಕೊಂಡು ಬೆನ್ನಿಗೆ ಬಿಗಿದ್ದ ಧ್ವಜವನ್ನು ಬಿಚ್ಚಿ ಗೋಪುರಕ್ಕೆ ಕಟ್ಟಲಾರಂಭಿಸಿದ.

ಆನಂದ, ಅಭಿವೂನ ತುಂಬಿದ ಸಾವಿರಾರು ದೃಷ್ಟಿಗಳು ಅವನ ಕಡೆ ಹೊರಳಿದ್ದ ಹಾಗೇ ಹತಾತ್ಮಾಗಿ ಗುಜಾಗುಜು ಮಾತಿಗಾರಂಭವಾಯಿತು. ಅದುವರಗೂ ಅದ್ವೈತರಾಗಿದ್ದ ಪ್ರೋಲೀಸರು ಅಕ್ಷಸ್ಯಾತ್ಮಾಗಿ ಕಾಣಿಸಿಕೊಂಡಿದ್ದರು. ಅವರ ಜತೆಗೆ ಸೈನಿಕರು, ಅಂಗ್ಲ ಮಾರ್ಡಿಸ್ಟ್‌ರೀಟರು, ಪ್ರೋಲೀಸ್ ಸೂಪರಿಂಟಿಂಡೆಂಟ್, ಸಬ್‌ ಇನ್ನೆಕ್ಸ್‌ರ್...ಲಾಲುರ ಕೈಯಲ್ಲಿ ಪಿಸ್ತಾಲು ಗಳು. ಪ್ರೋಲೀಸರ ಬಂಡೂಕಗಳು.. ಅವುಗಳ ತುದಿಗೆ ಹಿರಿದ ಬಜೆಗಳು...

ಗೋಪುರದ ಕೆಳಗಡೆ ಒಂದು ಅಧಿಕಾರಿಗೆ ನಿಂತಕೊಂಡರು. ತಾಲೂಕಾರ್ಕಿನಲ್ಲಿ ನಡೆದ ಚೆವಳಯ ವಿವರಗಳನ್ನು ತಿಳಿದು ಕೇರಳ ಕೆಂಪವಡ

ಗಿಡ್ ಅಂಗ್ಲ ಮ್ಯಾಟ್ಸೆಪ್ಟರ್ ಕೋರ್ಟಿನ ಗೋಪುರದ ಮೇಲೆ ಕಾಂಗ್ರೆಸ್‌
ಬಾವುಟ ಹಾರಿಸುತ್ತಿರುವುದನ್ನೂ—ಅದಕ್ಕಾಗಿ ಅಲ್ಲಿ ನೇರಿದಿದ್ದ ಆ ಜನಸಮಾಜ
ಹನನ್ನು ಕಂಡು ಕೋಪದಿಂದ ಉನ್ನತ್ತರಾದರು. ಕೈಗಿ ಹಿಡಿವಾರ್
ಪಿಸ್ತ್ರುಲನ್ನು ಆ ಹುದುಗನಿಗೆ ಗುರಿಯಿಟ್ಟು ‘ಉತರಾಜಾವಾ’ ಎ ಸುವ್ಯಾ ಕೆ
ಬಚ್ಚೆ !’ ಎಂದು ಕೂಗಿಕೊಂಡರು.

ಗೋಪುರಕ್ಕೆ ಧ್ವಜ ಕಟ್ಟಿವ ತನ್ನ ಕಾರ್ಯವನ್ನು ಹಾಗೇ ಮುಂದೂ
ವರೀಯಿಸುತ್ತ ಕಿಸನಾ ಒಂದು ಕ್ಷಣಿ ಕೆಳಗಡೆ ದೃಷ್ಟಿ ತೂರಿದ. ‘ನೋಡು,,
ನಿನಗಾಗಿ ಹೊಂಚುಹಾಕಿದ್ದೀನೇ !’ ಎಂದು ಆಹ್ವಾನ ಕೊಟ್ಟಿತು ಪಿಂಚೂಲು.
ಆ ಕೆಂಪುಮುಖದ ಅಧಿಕಾರಿಗಳು—ಪ್ರೋಲೀಸರು—ಸೈನಿಕರು—ಅವರ ಒಂದೂ
ಕುಗಳು— ಬಜೆಗಳು...ಭಯ, ಆಶಂಕೆಗಳಿಂದ ತನ್ನನ್ನೇ ಸಿಟ್ಟಿಸುತ್ತಿದ್ದ
ಸಾರಿರಾರು ಜನರ ದೃಷ್ಟಿಗಳು...ಕಿಸನಾ ಕೊಂಜವೂ ಅಳುಕಲಿಲ್ಲ. ಗಂಡಿಸಿ
ಲಿನಲ್ಲಿ ತನ್ನ ದಾರಿ ಕಾರ್ಯತ್ವಲಿಂದ ಕುರುಡ ತಂದೆಯ ಶಸ್ಯಾಯ ದಿನ
ಮುಖ ಒಂದೇ ಒಂದು ಸಲ ಅವನ ಅಂತರ್ಷರ್ಪಿಯೆದುರಿಗೆ ಮೂಡಿ
ಹೋಯಿತು. ಅಷ್ಟೇ. ತಂದೆಯ ಯೋಜನೆ ಅವನ ಧೃತಿ ಕೆಡಿಸಲಿಲ್ಲ.
“ಉತರಾಜಾವಾ” ಎ ಸುವ್ಯಾರ್ಕೆ ಬಚ್ಚೆ !” ಯಾರೀತ ಉರಿತಿ ನಾಗೆ
ಹೇಳಿಕೊಡಕ್ಕೆ ? ನಮ್ಮ ದೇಶ ಇದು... ನಮ್ಮ ಹಿಂದು ಶಾನ.....ನಮ್ಮ
ಸ್ವತಂತ್ರ ಹಿಂದು ಶಾನ....ನಮ್ಮ ಸ್ವತಂತ್ರ ಉರು...ನಮ್ಮ ಕೋರ್ಟಿನ
ಕಟ್ಟಿದ ಇದು. ನಮ್ಮ ಕಟ್ಟಿದದ ಮೇಲೆ ನಾವು ನಮ್ಮ ರಾಷ್ಟ್ರರಧ್ವಜ
ಹಾರಿಸುತ್ತೀವೆ. ಈತ ಯಾರು ಈ ಕೋತಿ ಮುಖದೋನು ಇಂಥಾಗ್ನಿಕೆ
ನನಗೆ ?’ ಎಂದುಕೊಂಡು ದಾರವನ್ನು ಬಿಗಿಯುತ್ತಾ, ‘ ಇಲ್ಲಯೋದಿಲ್ಲ
ಹೋಗಲೆ ! ನಿನಾಂವನೋ ಹೇಳಿಕೊಕೆ ನನಗೆ ? ನಮ್ಮ ಸೇನಾಪತಿ ಆಷ್ಟೇ
ಮಾಡಿದಾರೆ—ರಾಷ್ಟ್ರರಧ್ವಜ ಹಚ್ಚು ಆತ.’ ಎಂದ.

‘ ಯಾರೀ ಆ ಸೇನಾಪತಿ ? ಒಕ್ಕೀ ಮಾತಿನಿಂದ ಇಳಿತಿಯೋ
ಇಲ್ಲವೋ ? ಗುಂದು ಹಾರಿಸಲೋ ?’ ಎಂದು ಗಂಡುಗಿದ ಅಧಿಕಾರಿ.

ಆ ಬೆದಂಕೆಯ ನುಡಿಯಂದಾಗಿ ಕಿಸನನ ಸ್ವಾಭಾವಾನ ಕೆರಳ
ನಿಂತತು. ಮರಿಹುಲಿಯಂತೆ ಗರ್ಜಿಸುತ್ತ ಹೇಳಿದ.

ಗಂಡು ಮದ್ದು ಅಂತ ಯಾರಿಗೆ ಹೆದರಿಸ್ತೀಯೋ ನಿನು? ನಿಮ್ಮ ಗಂಡುಗಳಿಗೆ ಇಂದು ಯಾರೂ ಅಂಜೊಎದ್ದಿಲ್ಲ. ಆ ಕಾಲ ಹೋಯಿತು. ಇಂದು ನಾವು ಸ್ವರ್ಪಂತ್ರರಾಗಿದ್ದೀವೆ. ನೇನಿನಿನಲ್ಲಿದು. ಹುಮ್ಮೆ ಕರೀಂಗೆ, ಯಾ, ಮರೀಂಗೆ! — ಅಲ್ಲಿದಾರೆ ನೊಂದು ನಮ್ಮ ಸೇನಾರತ್ನ. ಅವರು ಅಳ್ಳಿ ಕೊಟ್ಟಿದ್ದರಿಂದ ನಾನು ಧ್ವಣಿ ಕಟ್ಟಿತ್ತಿದೇನೆ. ಅವರು ಹೇಳಿದರೆ ಮಾತ್ರ ಯಾಗೇ ಇಂದೆನು. ಬೇರೆ ಯಾರಪ್ಪೆ ಹೇಳಿದರೂ ಇಂತೋನಲ್ಲ....'

'ಹೌದು. ನಾನೇ ಹೇಳಿದ್ದೆ ಅತನಿಗೆ. ನಾವೀಗ ನಮ್ಮ ಸ್ವರ್ಪಂತ್ರ ರಾಜ್ಯ ಸಾಫಿನಿದ್ದೀನೆ. ಈ ತಾಲೂಕಿಗೆ ನನ್ನನ್ನ ಸೇನಾಧಿಕಾರಿಯನ್ನು ಸುಖ್ಯಾಸಿಸಿದ್ದಾರೆ. ಈ ಕಟ್ಟಿದವನ್ನು ನಾವು ವರಪಡಿಸಿಕೊಂಡಿದ್ದೀವೆ. ಇದು ನಮ್ಮನು. ಅದ್ದರಿಂದ ನಮ್ಮ ಧ್ವಣಿ ಹಾರಿಸುತ್ತಿದೇವೆ....' ಎಂದು ಮುಖಿಂದ ಹೇಳಿತ್ತಿದ್ದಂತೆಯ ಅಂಗ್ಲೀಯ, ಅಧಿಕಾರಿ 'ಪರಾಂತ ಇಸಿ' ಎಂದು ಸಬ್ರಾ ಇನ್ಸೆಕ್ಟರಿಗೆ ಅಳ್ಳಿ ಮಾಡಿ ರೋಷಾವೇಶದಿಂದ ಪಿಂಚಾಲನ್ನು ಮತ್ತು ಮಾಡುಗನ ಕಡೆ ಹೊರಳಿಸಿ —

'ಇ! ಇಂ! ಇಲ್ಲಂದ್ದೇ ಸಂಪ್ರಾ ಬಿಡ್ಡೇನೆ!' ಎಂದು ಕಿರಿಚಿಕೊಂಡ.

'ಸುದು. ಸುದು. ನಾನೇನೂ ಹೆದರೀಳಿ. ಆದರೆ ಕೊಂಜ ತಡೆ. ಮುಗೀತು ನನ್ನ ಕೆಲಸ....ಮುಗೀತು ನನ್ನ ಕರ್ತವ್ಯ....' ಎನ್ನತ್ತ ಕಿಸನ್ನ ಧ್ವಣಿ ವನ್ನು ಕಟ್ಟಿ ಮುಗಿಸಿದ. ಬೆಳಗನ ಸ್ವಭ್ರಂಧ ಗಾಳಿಯಲ್ಲಿ ಡಾಲಿಸಿಂದ ಹಾರತೊಡಗಿದ ಆ ಶ್ರವಣಧ್ವಣಿ ವನ್ನು ಅರೆಕ್ಕಣ ಪ್ರೀತಿ, ಅಭಿಮಾನಗಳಿಂದ ನಿಟ್ಟಿಸುತ್ತಿದ್ದ — ಅನಂತರ ಅಧಿಕಾರಿಯ ಕಡೆ ಧ್ವನಿ ತೂರಿ 'ಸುದು ಈಗ' ಎಂದ ಧ್ವಣಿ ಸ್ವರದಲ್ಲಿ.

'ಎಂಥ ಉದ್ದೃಟಿತನ ಈ ಜೊಂಟುಧ್ವಣ ಕರಿಹುಗನಿಗೆ!' ಎಂದು ಕೊಂಡಾಗ ಅಧಿಕಾರಿಗೆ ಇನ್ನೂ ರೀಗಿಹೋಯಿತು. 'ಕಿತ್ತಬಿಸುಟ್ಟು ಆ ಬಾವುಟಿವನ್ನು. ಇಲ್ಲಂದ್ದೇ ನಿನ್ನನ್ನು, ಅವನ್ನು ಕೂಡೇ ಸುಡ್ಡೇನೆ!' ಎಂದು ಕೂಗಿದ.

‘ನನ್ನ ಪ್ರಾಣ ಹೋದರೂ ಚಿಂತಿಯಿಲ್ಲ. ಇಲ್ಲಿಂದ ಅವನ್ನು ಕಡೆಲ
ಗೊಂಡುವುದಿಲ್ಲ! ’ ಎಂದ ಕಿಸನಾ.

ಅಧಿಕಾರಿಗಳಿಗೆ ಪೀಕಲಾಟಿಕ್ಕಿಟ್ಟುಕೊಂಡಿತು. ಬೆದರಿಕೆಯ ಮಾತ್ರ
ಗಳಿಂದ ಆ ಹುಡುಗನ ಮೇಲೆ ಯಾವ ಪರಿಣಾಮವು ಆಗುವಂತಿಲ್ಲವೇ
ಬುದು ತಿಳಿಯುತ್ತಲೂ ಕೊಂಚಹೊತ್ತು ಅವರವರಲ್ಲಿಯೇ ಸಿಸುಮಾತ್ರ ನಡೆ
ಯಿತು. ‘ಆಗ ಗುಂಡುಹಾರಿಸೋದು ಬೇಡ. ಉಪಾಯದಿಂದ ಕೆಲವು
ಮಾಡುವುದೇ ಉತ್ತಮ’ ಎಂದು ಹೋಲಿಸಾ ಸೂಪರಿಂಟೆಂಡೆಂಟ್ ಸಲಹೆ
ಕೊಟ್ಟಿರೂ ಅಂಗ್ಲೀಯ ಅಧಿಕಾರಿಗೆ ಅದು ರುಚಿಸಲಿಲ್ಲ. ಇಪ್ಪತ್ತು ಸಾವಿರ
ಹಿಂಡಿಯರಿದುರಿಗೆ ಆಗ ತಾನು ಹಿಂಡಿಗೆದರೆ ಬಿಟ್ಟಿಷ್ಟು ಸಾಮಾಜಿಕ
ಶಾಹಿಯ ಫೋನ್‌ಕಿಗೆ ಕುಂದಕವಲ್ಲವೇ? ಈ ಧ್ವಿಜವನ್ನು-ಅವನ್ನೂ ಕಟ್ಟಿದ ಈ
ಉದ್ದ್ರಿಟ್ ಹುಡುಗನನ್ನೂ ಹೀಗೇ ಬಿಟ್ಟಿರೆ ಸೋಲನ್‌ನ್ನಿಷ್ಟಿದ ಹಾಗೇ ಆದೀಶ-
ಎಂದು ಆತನ ಅಂಗ್ಲಬಾಧಿ ವಾದಿಸಿತು. ಮೊದಲನಕಿಂತಲೂ ಹೆಚ್ಚಿನ
ದರ್ಶಕ ದನಿಯಲ್ಲಿ ಕೂಗಿಕೊಂಡ.

‘ ಧ್ವಿಜ ತೆಗೀತೀಯೋ, ಇಲ್ಲಾ ಹೊಡಿತೋ ? ’

ಬಾವಿಯಲ್ಲಿ ಮುಳುಗುತ್ತಿದ್ದವರನ್ನು ಸೇಳಿದುಕೊಂಡು ಉಳಿಸುವವರ
ಹಾಗೆ ಎರಡು ಕೈಗಳಿಂದಲೂ ಧ್ವಿಜವನ್ನು ತಬ್ಬಿಕೊಳ್ಳುತ್ತ ಕೂಗಿದ ಕಿಸನಾ.

‘ನಾನೇನೂ ಬಿಡೋದಿಲ್ಲ ಧ್ವಿಜಾನ್ನು. ಹೊಡಿದರೆ ಹೊಡಿ ! ’

ಚಿಂಕಿಯ ಕಿಡಿ ಕಾರುತ್ತ ಹಾರಿಕು ಗುಂಡು; ಧ್ವಿಜವನ್ನಿಷ್ಟಿಕೊಂಡು
ನಿಂತಿದ್ದ ಆ ಆಧುನಿಕ ಅಭಿವುನ್ಯವಿನ ಹೊಟ್ಟಿಯನ್ನು ಭೇದಿಸಿಕೊಂಡು,
ಅಲ್ಲಿನ ಬಿಸಿನೆತ್ತರವನ್ನುಂಟಿ, ಧ್ವಿಜದ ಭುಜಕ್ಕೆ ಏಟುಕೊಟ್ಟು ಅವ್ವಿ
ಕೆಂಬಣ್ಣ ಬಳಿದು ಮುಗಿಲಿನಲ್ಲಿ ವಾಯುವಾಯಿತು.

ಒಂದೇ ಶ್ವೇತ.....

ಧ್ವಿಜ ಹಿಡಿದುಕೊಂಡಿದ್ದ ಹಾಗೇ ಕಿಸನಾ ಶರೀರ ಅದರ ಪಕ್ಕದಲ್ಲೇ
ಸ್ವೀನಿಕನಂತಹ ಸೆಟಿದುನಿಂತಿತು. ಮುಖ್ಯಕೊಳ್ಳುತ್ತಿದ್ದ ಕಣ್ಣ ಕೊನೆಯ ಸಲ
ಕೆಳಗಡೆ ನಿಂತಿದ್ದ ಜನಕವೂಹವನ್ನು ನಿಟ್ಟಿಸೋಡಿತು. ಸೆಳಿದುಕೊಳ್ಳು,

ತ್ತಿದ್ದ ನಾಲಗೆ ಅಸ್ವಷ್ಟವಾಗಿ ಫೋಣಿಸಿತು: ‘ಭಾರತವಾತಾಕೇ ಜೈ!....
ಅಪ್ಪಾ....ಅಪ್ಪಾ....ಬಂದೆ! ಬಂದೆ!’

ಮರುಪ್ರಣದಲ್ಲಿ....

ಮುಗಿಲಿನಿಂದ ಖರುಳುವ ಚಿಕ್ಕೆಯಂತೆ ಗೋಪುರದಿಂದ ಕೆಳಕ್ಕುರು
ಳತು ಆ ಎಳೆ ಶಡೀರ.

ಧ್ವಜ ವಾತ್ರ ಡಾಲಿನಿಂದ ಗೋಪುರದ ಮೇಲೆ ಕಾರಾಡುತ್ತತ್ತು—
ಆ ಬಾಲವೀರನ ಬಿಂದು ರಕ್ತದ ಕುಂಕುಮನ್ನು ಧರಿಸಿಕೊಂಡು!

ನವಂಬರ್ ಐಳಿ

ಯುತ್ತಂತ್ತು.

“ ಹೆಚ್ಚು....ಹೆಸಿವು....ಬಹಾಕ ಹೆಸಿವು ಅಮ್ಮು ! ತಾಳಲಾರೀನೇ ಈ ರಸಿವನ್ನು....ಹೊಟ್ಟಿಯಲ್ಲಾ ಬರಿದು....ಎನ್ನೂ ಇಲ್ಲವೂ...ಎನ್ನೂ ಇಲ್ಲ....ಪರೇನೂ ಇಲ್ಲ ಹೊಟ್ಟಿಯೋಳಗಿ. ಏನಾದರೂ ಕೊಡೇ....ಬೇಗ ಕೊಡೇ....

“ ಯಾಕವೂ ಹಾಗೆ ಮುಖ ಕೆಳಗೆ ಹಾಕುತ್ತಿಯು ? ಇಲ್ಲವೇನೇ ? ಎನ್ನೇನೂ ಇಲ್ಲವೇನೇ ? ಒಂದು ತುಂಡು ದೊಟ್ಟಿ ? ಒಂದು ತುತ್ತು ಅನ್ನು ? ಬಿಸಿಂದೇ ಹೇಗು ಅಂತೇನೂ ಇಲ್ಲವೂ...ತಂಗಳಾದರೂ ಸರಿ....ಎಂಜಲಾ ದರೂ ಸರಿ....ಅಮ್ಮು....

“ ಅದ್ದುಕವೂ ಹಾಗೆ ಕೂತುಕೊಂಡು ಬಿಟ್ಟಿ ಜೋಳು ವೇಳೇರೆ ವಾಡಿಕೊಂಡು ? ಓ ! ಗೊತ್ತಾಯಿತು ನನಗೆ. ನೀನೇನೆನನ್ನೂ ವಾಡ ಲಾರೆ. ನನ್ನನ್ನು ಉಸಬೇಕು ಅಂತ ಎಷ್ಟು ಪ್ರಯತ್ನಪಟ್ಟರೂ ಸ್ನಿಧಿಂದ ಅದು ಸಾಧ್ಯಪಿಲ್ಲ. ಅಯ್ಯೋ ನನ್ನ ತಾಯಿ, ಸಿಸ್ತಾಯಂಳು ಸೀನಿ. ಒಂದು ತುತ್ತು, ಅನ್ನುವನ್ನೂ ದೊರಕಿಸಲಾರೆ....ನಮ್ಮ ಅನ್ನು....

“ ಹೋಯಿತು ಎಲ್ಲಾ ! ಹಾಳಾಗಿ ಹೋಯಿತು. ಬೂದಿ ಬೂದಿ ಯಾಗಿ ಹೋಯಿತು. ಆ ಯುದ್ದ....ಆ ಭೀಕರ ಯಾದ್ದ....ಜವಾನಿಯ ರನ್ನ ಒಡಿಸ್ತೇನೇದಕ್ಕಾಗಿ ಒಂದರು ಆವರು ನಮ್ಮ ದೇಶಕ್ಕೆ. ಇಂಗ್ಲೀಷರು, ಅವುರಿಕನರು, ಅಸ್ಟ್ರೇಲಿಯನ್ನರು, ಕೆನಡಿಯನ್ನರು. ನಮ್ಮ ಅನ್ನವ ಸ್ನೇಹಾ ತಿಂದು ಹೋದರು. ಅವಡೊಂದಿಗೇ ಹೋಯಿತು ನಮ್ಮ ಅನ್ನು....ನರ್ತ್ತ ದೊಟ್ಟಿ....

“ ಸೋಲಿಸಬಿಟ್ಟಿರಲ್ಲ ಆ ಜವಾನರನ್ನು ! ಇನ್ನಾಗ್ಯಕೆ ನಮ್ಮ ಗೊಡನ ಇವರಿಗೆ ? ಈ ಬಿಳಿಯಾರಿಗೊಂಡು ಗೆಲವಾಗಬೇಕಾದರೆ ನಾವು ವಾಡಿವ ತ್ವಾಗ.... ಶಟುದ ಕಷ್ಟ...ಗೆದ್ದವೇಂಳಿ ಯಾರಿಗೆ ಸೇನವಾದಿತೋ ನಮ್ಮ ಸಂಕಟಪೆಶ್ಚಾ ? ಅವರು ಗೆದ್ದು ಹೋದರು....ನಾವಿನ್ನೂ ಬಿಡ್ಡೀ ಇವೇನೆ. ಅವರು ಹಿಜಯೀಗಳಾದರು. ನಾವಿನ್ನೂ ಗುಲಾಮರಾಗೇ ಇಡೀನೆ. ಗೆದ್ದಿ ಸಂತಹದಿಂದ ಚ್ಯಾಸಿ ಮಾಡುತ್ತಿದಾರೆ ಅವರು....ನಾವಿಲ್ಲಿ ಅನ್ನು ಇಲ್ಲವೆ

ಸಾಯಾ ಬಿನ್ನಿದೇನೆ. ನನ್ನುಂಥ ಎನ್ನು ಜನ ಸಾಯಾ ಇಡಾರೋ ನವ್ನು ಹೀಂಮುಸಾಫಾನದಲ್ಲಿ?

“ಹಾಗೆಲ್ಲಾ ನೊಂದುಕೊಳಬೇಡವ್ಯ, ಸನ್ನ ಕನವರಿಕೇನ ಕೇಳ. ನಾನಾದರೂ ಏನುವಾಡಲಿ ತಾವಿನಾ? ನನ್ನ ಕನವರಿಕೆ ಅನ್ನ ಇದು—ಹಸಿದ ಹೊಟ್ಟಿಯ ಕನವರಿಕೆ. ಹಸಿವಿನ ಕಂಚ್ಚಿನಿಂದ ನನ್ನ ಹೈದರಾಯನೆಲ್ಲಾ ಸಂಪೂರ್ಣಹೊಗಿದೆ. ಬೂದಿ ಬೂದಿಯಾಗಿದೆ. ಅದರಿಂದ ಬುದ್ದಿಯೂ ಮಂಕಾಗಿ....ಅಯ್ಯೋ....ಹಸಿವು...ದಾವ...ನೀರಾದರೂ ಕೊಡವ್ಯಾಗಿ....ಒಂಮು ಲೋಟಿ....ಒಂಮೇ ಒಂದು ಲೋಟಿ....ಅಷ್ಟಾದರೂ ಕತ್ತಿಸಲ್ಲಿಳಿದರೆ ಕೊಂಚ ಸವಾಧಾನವಾದಿತೇನ್ನೇ....ನೀರು....ನೀರು....

“ಯಾಕವ್ಯಾ ಹಾಗೆ ಹಣ ಹಣ ಬಡಿದುಕೊಳ್ಳುತ್ತಿರೂ? ನೀರೂ ಇಲ್ಲವೇ ಮನೇಲಿ? ಒಂದು ಗುಟ್ಟಿಕು ನೀರೂ? ಏನೆಂದೆ? ಮಕ್ಕಿ ಬೀಳಲೇ ಇಲ್ಲವೇ? ಕೆಂಬಲ್ಲಿ ನೀರೇ ಇಲ್ಲವೇ? ಬಾವಿಖಾಲ್ಲಿ? ಅಲ್ಲಿಂದ ಇಲ್ಲವೇ? ಮೂರು ವ್ಯೇಲು ದೂರಹೊಗಿ ಹೊತ್ತು ತರಬೇಕಾಗಿ ಬಂತೇ ನೀರನ್ನ? ಗೊತ್ತಾ ಯ್ಯಾನ್ಯಾ, ಗೊತ್ತಾಯ್ಯಾ ಬಿಡು, ನೀ ಹೇಳಬೇಕಾಗೇ ಇಲ್ಲ. ಮುರು ವ್ಯೇಲು ನಡೆದು ಬರುವುದಕ್ಕೂ ಸಹ ತ್ರಾಣಬೇಕಳ್ಳಿ ಸಿನ್ನ ವ್ಯೇಯಲ್ಲಿ? ಹೊಟ್ಟಿಗಿಡ್ಡರೆ ತಾನೆ ಶಕ್ತಿ ಬಂದಿತು? ವರ್ಷಾಸ್ವಾದರೂ ಕಡವೇನೇ? ಏವತ್ತಾಗ್ತಾಬಂತು. ಇಸ್ತತ್ತೆಷ್ಟಾದರ ಹರಯದ ಹಡುಗ ನಾನು. ನಾನೇ ಹೀಗಾಗಿಬಿಟ್ಟಿ. ಇನ್ನು ಏವತ್ತರ ಮುದುಕಿ ನೀನು ಹೇಗಾಗಬೇಂದ? ಅದರೂ....ನೀರು....ನೀರು....ನೀರು....ಹಸಿವು....ಹಸಿವು....ಅಯ್ಯೋ, ಈ ಸಂಕಟ....ಈ ಬಾಧೆ....ಎಂಥಾ ಮರ್ಗತ್ವಿಬಂತವ್ಯಾ ಹಿಂದುಸಾಫಾನಕ್ಕೆ?

“ಈ ದುಸ್ಸಿತಿಯಲ್ಲಿ ಒಂದು ಸಂತೋಷ ಅನ್ನ. ಕಾಂಗ್ರೆಸ್ ಮಂತ್ರಿ ಮಂಡಲ ಬಂತಲ್ಲಿ....ಗಾಂಧಿರಾಜ್ಯ ಬಂತಲ್ಲಿ....ಇನ್ನುಮುಂದೆ ನವಗೆಲ್ಲಾ ಒಳ್ಳಿಯ ದಿನ ಬಂದಾವೇನೋ. ಎನ್ನು ದಿನಗಳಿಂದ ಕಾಖುತ್ತಿದ್ದೇವೆನ್ನು ಇಂಥ ಸಮಯಕ್ಕಾಗಿ.....ಸ್ವಾತಂತ್ರ್ಯದ ಸಮಯಕ್ಕಾಗಿ.....ಬಂತೇನೇ ಸ್ವಾತಂತ್ರ್ಯ? ಅಯ್ಯೋ, ಬಂತೇ? ಬೇಗನೆ ಹೇಳವ್ಯಾಪ್ತ...ತಾಳಲಾರೆ....ಫಲ ದೊರಿಯತೇನೇ ಅಗಸ್ಟ್ ಕ್ರಾಂತಿಗೆ?

“ ಆ ಕ್ರಾಂತಿಯನ್ನು ಕುರಿತು ಮಾತಾಡಿದರೇ ಗೃಹ ಮಂತ್ರಿಗಳು? ಸಿಜಕ್ಕೂ? ಏನೆಂದರೇ ಅವರು? ಆಗಸ್ಟ್ ಕ್ರಾಂತಿಯನ್ನು ಯಶಸ್ವಿಯಾಗಿ ಮಾಡೋದಕ್ಕಾಗಿ ರಕ್ತ ಸುರಿಸ ವೀರರನ್ನು ಸ್ಮರಿಸಿದರೇ? ಮನೆ ಮಾರು, ಅಸ್ತಿ ಪಾಸ್ತಿಗಳನ್ನೇಲ್ಲ ಕಳಿದುಕೊಂಡು, ಸರ್ಕಾರದ ದಬ್ಬಾಳಿಕೆಯನ್ನೇಲ್ಲ ಧ್ಯಯಿದಿಂದ ಎಡುರಿಸಿದ ಬಡರೈತರನ್ನು ನೇನೆಸಿದರೇ? ಹೋಲಿಸರ ಕಣ್ಣಿಗೆ ಮಂಕು ಬೂದಿಯರಚಿ ಅಜ್ಞಾತವಾಸದಲ್ಲಿದ್ದ ಯುದ್ಧ ಸಾಗಿಸಿದ ಸ್ವಾತಂತ್ರ್ಯದ ಸೈನಿಕರನ್ನು ವಂದಿಸಿದರೇ? ಹೋಲಿಸರ ಗುಂಡಿಗೆ ಬಲಿ ಯಾಗಿ ಪ್ರಾಣಬಿಟ್ಟವರನ್ನು, ಲಾರೀ ಏಟು ತಿಂದು ಅಂಗ ಹೀನರಾದವರನ್ನು, ತಲೆಯಿಡುಡುಕೊಂಡವರನ್ನು, ಗಾಯಗೊಂಡು ನರಿಳಿದವರನ್ನು, ಮಕ್ಕಳನ್ನು ಕಳಿದುಕೊಂಡ ತಾಯಂದಿರನ್ನು, ಗಂಡನನ್ನು ಕಳಿದುಕೊಂಡ ಅಬಲಿಯರನ್ನು, ಅನಾಥರನ್ನು, ಜೈಲಿನಲ್ಲಿ ನರಕಯಾತನೇ ಅನುಭವಿಸಿದ ಸತ್ಯಾಗ್ರಹಿಗಳನ್ನು ಜ್ಞಾಪಿಸಿಕೊಂಡರೇ? ಅವರಿಗಾಗಿ ಏನನ್ನು ದರೂ ಮಾಡುತ್ತೇನೆಂದರೆ? ಹೇಳಿ. ಕಾಂಗ್ರೆಸ್ ಮಂತ್ರಿ ಅವರು ನಮ್ಮ ಬಂಧು-ನಮ್ಮ ಬಳಗ-ನಮ್ಮ ರಕ್ತ-ನಮ್ಮವರೇ ಅವರು....ನವೆಂಬ್ರಿಂಡಿಗೇನೇ ಸೆರಿಮನೆವಾಸ ಮಾಡಿದವರೇ....ತಿಕ್ಕೇ ಅನುಭವಿಸಿದರೇ....ಅವರು ‘ಎ’ ಕಾಲಿನಲ್ಲಿದ್ದರೇನಾಯಿತು? ನಾವು ‘ಸಿ’ ಕಾಲಿನಲ್ಲಿದ್ದರೇನಾಯಿತು? ಸೆರವನೇ ಹೇಗೂ ಸೆರಿಮನೆಯೇ. ಅಲ್ಲಿನ ನರಕ ಜೀವನೆ....ಆ ಅತ್ಯಾಚಾರ....ಅ ಸಂಕಟಿ....

“ ಆ ಫೋರೆ ನರಕದಲ್ಲಿ ನರಳ ನರಳ, ಛೈವಧಕ್ಕೂ ಗತಿಯಿಲ್ಲದೆ ಕೊಕೆತುಕೊಳಿತು ಈ ಹಳೆಳಿ ರೋಗ ಬಡಿದುಕೊಂಡಿತು ನನಗಿ. ಛೈವಧ ಕೊಡಿರೋ, ಸಾಯಾತ್ರಿಷ್ಟೇನೇ-ಅಂತ ಗಂಟಲು ಹರಿಯೋ ಹಾಗೆ ಕಿರಿಚಿಕೊಂಡರೂ ಸಹ ಯಾವುದೋ ಒಂದು ಬಣ್ಣಿದ ನೀರು ಕೊಟ್ಟು ಹಲ್ಲು ಕಿರಿದು ಹೊರಟು ಹೋಗ್ರಿದ್ದ ಆ ಡಾಕ್ಟರ್. ಬ್ರಿಟಿಷರವನೇನೂ ಅಲ್ಲಮ್ಮೆ ಅತ. ಅವನೂ ನಮ್ಮವನೇ. ಹಿಂದೂಸ್ಥಾನದವನೇ. ಕನಾಟಪ್ಪಿಕದವನೇ. ಬೆಳಗಾಂವಿ ಜಿಲ್ಲೆಯವನೇ. ಆದರೂ ಆ ಡಾಕ್ಟರ್ ಶುಲಕಣಿಗೆ ಕಡುಕಿ ಅನೆತ್ತುದಿಕೆಯನೇ? ಸಿ ಕಾಲಿಸಾ ಕೈದಿಗಳಾದ ನಮ್ಮನ್ನು ಕಂಡರಂತೂ ಮಾರ್ಗ ಮಾರಿದು ಹೊರಟು ಹೋಗುತ್ತಿದ್ದ ಆತ. ಆ ಡಾಕ್ಟರ್....

ಅ ಜೀಲರ್...ಅ ಸೂಪರಿಂಟೆಂಟ್...ಅ ಹಿಂಡಲಗಿ ಜೀಲಾ...ಅಲ್ಲಿನ ಕುಶತುಂಬಿದ ಪಲ್ಲಿ...ಹೊಲಸು ನಾರುವ ರೈಟ್‌ಪ್ರೈಸ್...ಕಲ್ಲಿಕೂಡಿದ ಅನ್ನ...ಮೋಗ ಬರೋದೇನೂ ದೊಡ್ಡ ದಲ್ಲಿಮ್ಮು ಅಂಥ ಸರಕದಲ್ಲಿ. ಸಾವು ಬರಲಿಲ್ಲ ವಲ್ಲಾ...ಅದೇ ಹೆಚ್ಚಿನದು....

“ ಸನ್ನು ಸಾವು ತಪ್ಪಿಸಿದ ಅಂತ ಕೈ ಮುಗ್ಗೆಚ್ಚಿದಮ್ಮು ಅ ದೇವರಿಗೆ. ಈ ರೀತಿಯಲ್ಲಿ ಬದುಕಿಸಿದ್ದೋದಕ್ಕಿಂತ ಸಾಯಿಸಬಿಡೋದೇ ವೇಲು. ಈ ರೋಗ...ಈ ಸರಳಾಟಿ...ಈ ಹಸಿವು...ಈ ಸಂಕಟಿ...ಇದನ್ನು ಲಾಲ್ ಕಂಡರೆ ಸಂತೋಷವೇಸಮ್ಮು ನಿನ್ನ ಆ ದೇವರಿಗೆ? ಪರಕೀಯರ ಗುಲಾಮ ರಾಗಿ ಜ್ಯೇಲನಲ್ಲಿ ಕೊಳಿತು ಯಾವಾಗ್ಗೆ ನದೋಗ ರೋಗ ಹೆಚ್ಚಿಕೊಂಡು, ಅನಂತರ ಹೊಟ್ಟಿಗಿಲ್ಲದೆ ನರಳ ನರಳ ಎಲುಬು ಎಲುಬಾಗಿ ಜೀವಬಿಧುವ ಸನ್ನುಂಧ ಒಡವರನ್ನು ಕಂಡು ಆನಂದದಿಂದ ನಗ್ಗುನೇನಮ್ಮಾ ಆ ದೇವರು? ಆ ರಾಮಾ? ಆ ಕೃಷ್ಣ? ಆ ಶಿವಕಂಕರ? ಆ ಶ್ರೀಮನಮ್ಮಾರಾಯಣ? ಆ ಮೂರಕ್ಕುವೂರು ಕೋಟಿ ದೇವತೆಗಳು? ಅವರೂ ನಗ್ಗುರೇನಮ್ಮು ನಮ್ಮು ಸ್ನಿತಿಯನ್ನು ಕಂಡು? ಈ ನಲವಕ್ತು ಕೋಟಿ ಜನ ತುಳುಗಳಂತೆ ಸಾಯೋದನ್ನು ನೋಡಿ ಹೊಟ್ಟಿ ಹುಟ್ಟಿ ಗುವಂತೆ ನಗ್ಗುರೇನಮ್ಮಾ ಅವರೆಲಾಲ್? ”

“ ಅಯೋಜೀ, ಎಲ್ಲೋಡಿ ಒಂದು ಹುಟ್ಟು ಹಿನಗೆ. ಬಡೀ ಒಂದು ಭುಮೆ. ಏನೋಡಿ ಮಾಯಾಜಾಲ. ದೇವರು...ಸರಮಾತ್ಮು...ಉಕರೆ...ನಾರಾಯಣ...ಎಲ್ಲರನ್ನೂ ಶಾಪಾಡುವ ಭಗವಂತ...ಸುಳ್ಳು...ಸುಳ್ಳು...ಎಲಾಲ್ ಸುಳ್ಳು...ಅಪ್ಪಟಿ ಸುಳ್ಳು...ಶಂಕ್ರಾಂತಿಕಾಶನ...ಎಲ್ಲರನ್ನೂ ಶಾಪಾಡುವ ಆ ದೇವರು ಎಲ್ಲಿ ಒಡಿಹೋಗಿದ್ದಾನೆ ಈಗ? ಹೇಳು. ಉತ್ತರ ಕೊಡು. ಎಲ್ಲಿ ಅಡಗಿಕೊಂಡಿದ್ದಾನೇ ಆ ಸರ್ವರಕ್ಕು ಭಗವಂತ? ಕುರು ದಾಗಿನೆಯೇನೇ ಅವನ ಕಣ್ಣಿ? ಕಿವುದಾಗಿನೆಯೇನೇ ಅವನ ಕೆವಿ? ಶಲಾಲಿಗಿದೆಯೇನೇ ಅವನ ಹೃದಯ? ಈ ಕೋಟಿ ಕೋಟಿ ಜನರ ನರಾಟ, ಛೀರಾಟ, ಹಸಿವೆಯ ಸಂಕಟ, ಸಾವಿನ ನರ್ತನ, ಈ ಯುದ್ಧ, ಈ ರಕ್ತಸಾಕ, ಅಟಿಂಬಂಬ್ರ, ನಾಗಾಸಾಕಿ, ಹೀರೋತ್ತಿಮಾ, ಅಲ್ಲಿ ನಡೆದ ಪಿಶಾಚ ಹಿಂಸೆ, ನಮ್ಮು ದೇಶದಲ್ಲಿ ನಡೆದ ಭಾರಿ ದುರಂತ, ಬಂಗಾರ, ಬಿಜಾಪುರ, ಕೇರಳ, ಈಗ ಇಡೀ ಹಿಂದುಸ್ತಾನ...ಬರಗಾಲ ಮಾರಿ..ಆನ್ನಾ ಭಾವ.. ನಿರಿನೆ

ಕೊರತೆ.. ಕೊಳನ ಕೊರತೆ... ಎಲ್ಲಿದ್ದಾನೇ ಆ ದೇವರು? ಏನು ಮಾಡು ತ್ರಿದ್ದಾನೇ? ನಾವೆಲ್ಲಾ ಹೀಗೆ ಸಾಯಂತ್ರಿರುವಾಗ ಅತ ಎಲ್ಲಿ ಕುಳತು ಏನು ಲೀಲೆ ನಡೆಸಿದ್ದಾನೇ? ಶೈವಶಯ್ಯೀಯ ಮೇಲೊರಗಿಕೊಂಡು ಲಕ್ಷ್ಮಿಯೋಂದಿಗೆ ಲಲ್ಲಿ ವಾತು ಸದಸಿದ್ದಾನೇನೇ? ಹಂಡಿನಾರುಪಾವಿರ ಗೋಪಿಯರೊಂದಿಗೆ ಪ್ರಣಯಕೇಳಿ ಸದಸಿದ್ದಾನೇನೇ? ಇಂದ್ರ...ಗೌರಿಯೊಬ್ಜುಳೇ ಸಾಕಾಗದೆ ಗಂಗಿಖೊಂದಿಗೆ ಕಳ್ಳಿ ಪ್ರಣಯ ಸದಸಿದ್ದಾನೇ? ಎಲ್ಲಿದ್ದಾನೇ ಆ ದೇವರು? ಆ ಕಾಣದ ದೇವರಿಗ್ಯಾಕೆ ಕೈಮಾಗಿಯುತ್ತಿ೯? ಈ ಇಲ್ಲಿದ ದೇವರನ್ನು ನಂಬಿಕೊಂಡೇ ಈ ಗತಿ ಒಂತು ಹಿಂದುಸ್ಥಾನಕ್ಕೆ. ಹಾಳಾಯಿತು ನವ್ಯ, ಅತ್ಯುತ್ತಾಸ... ನಮ್ಮ ಪಾರುವ... ನಮ್ಮ ಕಕ್ಷಿ... ನಮ್ಮ ಬಾಹುಬಲ... ದೇವರಿದ್ದಾನೇ ಮೇಲೆ, ನಮ್ಮನ್ನೆಲ್ಲ ಕಾಪಾಡುತ್ತಾನೇ— ಎಂದು ಕಣ್ಣ ಮುಚ್ಚಿ ಕೂತುಕೊಂಡೆನ್ನ. ಕಾಪಾಡಿದ ನೋಡು ಆ ದೇವರು... ಬ್ರಿಟಿಷರಿಗೆ ನಮ್ಮನ್ನು ಸಂಶಯನಾಡಾನ ಮಾಡಿಬಿಟ್ಟಿ... ನಾವು ಗುಲಾಮರಾದೆನ್ನ. ಬಿಕಾರಿಗಳಿಂದಿನ್ನು. ಭೀಕರ ಸಂಕಟಿಗಳನ್ನು ನುಫಿಸಿದೆನ್ನ. ನರಕವಾಯಿತು ನಮ್ಮ ಭಾರತ. ಸ್ವರ್ಗದಲ್ಲಿನ ಆ ದೇವರನ್ನು ನಂಬಿಕೊಂಡು ಸರಕವಾಯಿತು ನಮ್ಮ ಭಾರತ...»

“ಕೈ ಮುಗೀಬೇಡ ಅವನಿಗೆ. ಹಾಳಾಗಲಿ ಆ ದೇವರು... ಹಾಳಾಗಲಿ ಆ ದೇವಿಯರು... ಇಂದು ಭಾರತವೇ ನಮಗೆ ದೇವರು. ಭಾರತಿಯೇ ನಮ್ಮ ದೇವಿ! ಹಸಿದ ಹೊಟ್ಟೆಯಿಂದಲೇ ನಾವು ಅವಳನ್ನು ಪೂಜಿಸಬೇಕು. ನಮ್ಮ ಹೃದಯದ ಭಕ್ತಿಯನ್ನು ಅವಳಿಗೆ ಅಪಿಫಿಷಬೇಕು. ನಮ್ಮ ಜೀವನನ್ನೇ ಅವಳಿಗೊಷ್ಟಿಸಬೇಕು ಅಕೆಗಾಗೇ ನಮ್ಮ ಬಾಲು... ನಮ್ಮ... ಜೀವ. ನಮ್ಮ ಸರ್ವಸ್ವ. ಸ್ವರ್ತಂತ್ರವಾದಳೇನಮ್ಮ ತಾಯಿ ಭಾರತಿ? ಇಂದೇ ಈ ಸುದ್ದಿ ಬರಲಿ. ಸಂತೋಷದಿಂದ ಪ್ರಾಣ ಬಿಟ್ಟೇನು ನಾನು. ‘ಸ್ವರ್ತಂತ್ರ ಭಾರತಕೇ ಜೈ’ ಅಂತ ಹೇಳುತ್ತಾ ನಗುನಗುತ್ತಾ ಪ್ರಾಣ ಬಿಟ್ಟೇನು. ಹೇಳು, ಸುಮ್ಮನೇಕೆ ಕೂತಿದ್ದೀರೂ? ಮಾತನಾಡು. ನನಗಿ ರೊಟ್ಟೇನೂ ಬೇಡ. ಅನ್ನಾನೂ ಬೇಡ. ನೀರೂ ಬೇಡ. ಒಂದೇ ಒಂದು ಸುದ್ದಿ ನನ್ನ ಕಿವಿಗೆ ಬಿದರೆ ಸಾಕು. ‘ಭಾರತ ಸ್ವರ್ತಂತ್ರವಾಯಿತು.’ ಅಂತ ಯಾರಾದರೂ ಹೇಳಿದರೆ ಸಾಕು. ಅಷ್ಟೇ ಸಮಾಧಾನ ನನಗಿ.

ನನ್ನದ್ವಂಡ್ವನದೇನೂ ಉಳಿಲ್ಲಿಲ್ಲ. ಈ ಗುಡಿಸಿಲನ್ನು ಬಿಟ್ಟು, ಈ ಗಡಿಗೆ ಮಂಡಕೆಗಳನ್ನು ಬಿಟ್ಟು. ಈ ಗೋಡೆನೇಲೆ ಸೇತಾಡುತ್ತಿರುವ ಈ ಗಾಂಥಿ ಪಟವನ್ನು ಬಿಟ್ಟು. ಇನ್ನೆಲ್ಲವನ್ನು ಜಪ್ತಿಮಾಡಿದರು ಆ ಬ್ರಿಟಿಷ್ ಸರ್ಕಾರದವರು. ಹೊಲ ಕಿಶ್ತು ಕೊಂಡರು... ತೊಂಟಿ ಕಿಶ್ತು ಕೊಂಡರು. ದನಕರುಗಳನ್ನು ಲಿಲಾವು ಮಾಡಿಬಿಟ್ಟರು. ಸೇಗಲು, ರಂಟಿ, ಕುಂಟಿ, ಒಂಡಿಗಳನ್ನೂ ಮಾರಿಬಿಟ್ಟರು. ದೊಡ್ಡದಾದ ಮನುಷುನ್ನೂ ಲಿಲಾವು ಮಾಡಿದರು. ಪೀಡಿಸಿ ಪೀಡಿಸಿ ಅಷ್ಟನ ರಕ್ತ ಹೀರಿದರು. ನಿನ್ನನ್ನೂ ಈ ಗತಿಗೇಡು ಮಾಡಿದರು. ಏನುಳಿಯಿತವಾಗ್ತೆ ನನ್ನದು ಅನ್ನೊಂದು? ಏನೂ ಇಲ್ಲ... ಏನೇನೂ ಇಲ್ಲ. ನಿನ್ನೊಬ್ಬೆನ್ನು ಬಿಟ್ಟು. ಈ ಪ್ರತಿಯು ಸೆಲವನ್ನು ಬಿಟ್ಟು... ನಾ ಹೆಚ್ಚಿದ ಈ ಮಣಿನ್ನು ಬಿಟ್ಟು...

“ಅಗಸ್ಟ್ ಗಳಭೇದಾಲ್ಟ್ ಜಪ್ತಿಯಾದ ವಸ್ತುಗಳನ್ನು ಕೊಡೋ ದಿಲ್ಲಾಂದರೇ ಗೃಹಮಂತ್ರಿಗಳು? ನಂಬಲಾರೆ ನಾನು? ಹೇಗೆ ತಾನೇ ನಂಬಬಹುದಮ್ಮು? ನಮ್ಮ ಮಂತ್ರಿ? ಕಾಂಗ್ರೆಸ್ ಮಂತ್ರಿ? ಸ್ವಾತಂತ್ರ್ಯದ ಮಂತ್ರಿ? ಹೀಗೆ? ಈ ರೀತಿ ಹೇಳಿದರೇ? — ಕಳೆದುಕೊಂಡ ವಸ್ತುಗಳು ಮರಳ ದೊರೆಯುತ್ತನೆ ಆಂತ ಆಸೆಯಿಟ್ಟುಕೊಂಡು ಆಗ ಯಾರೂ ತಾಗ ಮಾಡಲಿಲ್ಲ—ಆಂದರೇ ಮಂತ್ರಿಗಳು? ನಿಂತ ಕಣಮ್ಮು ಆವರಂದದ್ದು. ನಾವು ಕಳೆದುಕೊಂಡದ್ದು ಮತ್ತೆ ಸಿಕ್ಕಿತ್ತು ಅಂತ ನಾವಾಗ್ಯದೂ ತಾಗ ಮಾಡಲಿಲ್ಲ. ನಿಜ... ನಿಜ... ನೂರಾಂತಲಿಗೂ ನಿಜ... ದೇರದ ಸ್ವಾತಂತ್ರ್ಯದ ಮುಂದೆ ನಮ್ಮ ನಮ್ಮ ವೈಯಕ್ತಿಕ ಬಾಳು ಏನು ದೊಡ್ಡದು? ನಮಗಾರಿಗೂ ಆ ಹೈದ್ರಾ ಆಸೆಯಿರಲಿಲ್ಲ. ನಿಜ. ಅದರೆ... ಈ ಮಂತ್ರಿಯಾದವ ನಮಗದನ್ನು ಹೇಳಬೇಕಾಗಿರಲಿಲ್ಲ. ಹೇಳ ಈ ರೀತಿ ನಮ್ಮ ಅವಮಾನ ಮಾಡಬೇಕಾಗಿರಲಿಲ್ಲ. ಹಿಂದಿನ ಸರ್ಕಾರ ಜಪ್ತಿಮಾಡಿದ್ದನ್ನು ಕೊಡೋ ಇಚ್ಛಿಯಿದ್ದರೆ ಸುಮ್ಮನೆ ಕೊಟ್ಟು ಬಿಡಬೇಕಿತ್ತು. ಈ ರೀತಿ ತಾಗದ ವ್ಯಾಖ್ಯಾನ ಹೂಡಿದು ನಮ್ಮ ಕರುಳಿಗೆ ಚೂರಿ ಹಾಕಬೇಕಾಗಿರಲಿಲ್ಲ.

“ಕಾಂಗ್ರೆಸಿನವರಲ್ಲಿ ಇಂಥ ಮಂತ್ರಿಗಳರುವರೇನಮ್ಮು? ಇವರೇ ನಮ್ಮ ಸ್ವಾತಂತ್ರ್ಯ ಸಂಪಾದಿಸುವವರು? ಹೈದ್ರಾ ಯಾದರೂ ಇದೆಯೋ ಇಲ್ಲಿ ಇವರಿಗೆ? ಈ ಗೃಹಮಂತ್ರಿ? ಯಾರು ಆತ? ಶ್ರೀನಂತಿ

ಜವಿನುದಾರರ ಸೈಕಿ ಅಂತ ಕಾಣತ್ತೆ. ‘ ಏಕ್ಕಾಸ್ ’ ನಲ್ಲಿದ್ದವರೇನು ಜೈಲಿನಲ್ಲಿ? ಸರಿ... ಚರಿ ನಮ್ಮಂಥ ಬಡವರ ತಾಗದ ಕಲ್ಪನೆ ಈ ಶ್ರೀಮಂತರಿಗೆಲ್ಲಿ ಬಂದಿತು? ‘ ಏಕ್ಕಾಸ್ ’ನಲ್ಲಿದ್ದ ಸುಖಿವಾಗಿ ಖಾಟು ಹೊಡಿದು ಜಳವಳ ನಿಲ್ಲಿತ್ತಲೂ ಮಂತ್ರಿಗಳಾಗಿ ಮೇರಿಯುವವರು ತಾನೇ ಅವರು? ಸ್ವತಂತ್ರ್ಯಾದ ಹೋರಾಟದಲ್ಲಿ-ನಾವು-ಬಡವರು ಪಟ್ಟ ಕಷ್ಟದ ವಿಚಾರ ಅವರಿಗೆನು ತಿಳಿದಿತು? ಮನೆಮಾರುಗಳನ್ನೇಳಿ ಕಳಿಮಾರ್ಕೆಂಡು, ಅಗಸ್ಟ್ ಕ್ರಾಂತಿಯನ್ನು ಯಶಸ್ವಿಯಾಗಿ ಮಾಡಲು ವರ್ಷಗಳ ಕಾಲ ಹೋರಾದಿ, ಆನಂತರ ಜೈಲಿನಲ್ಲಿ ಕೊಳಿತು ರೋಗ ಹಚ್ಚಿಕೊಂಡು, ಬಿಡು ಗಡೆಯಾಗಿ ಬರುತ್ತಲೂ ಕೇಳುವವರೇ ಗತಿಯಿಲ್ಲದೆ ಈ ಗುಡಿಸಿಲಲ್ಲಿ... ಅನ್ನ ಇಲ್ಲದೆ, ನೀರಿಲ್ಲದೆ ಸಾಯ್ಯಾ ಬಿದ್ದಿರುವ ನಾನು — ನನ್ನಂಥ ಕೊಂಬಾವಧಿ ಬಡಜನ-ಇವರ ಸಂಕಟ ನಿನು ತಿಳಿದಿತು ಆ ಮಂತ್ರಿಗೆ? ನನ್ನವರೇ ಅದರಿಂದ ನಮ್ಮವರಿಲ್ಲ ಅವರು. ನಾವು ಬೇರಿ. ಅವರು ಬೇರಿ. ನಾವು ಬಡವರು. ಅವರು ಶ್ರೀಮಂತರು. ನಾವು ದುಡ್ಡಿಲ್ಲದವರು. ಅವರು ದುಡ್ಡಿದ್ದವರು. ನಮ್ಮ ಸ್ಥಿತಿಗೆ ಅವರಿಗೆ ತಿಳಿಯಲಾದದೆ. ಅಂತೇ ಈ ರೀತಿ ನಾತನಾಡುತ್ತಾರೆ. ನಮ್ಮವರೇ ಮಂತ್ರಿಗಳಾಗಬೇಕು. ಬಡವರ ಕುಲದಲ್ಲಿ ಹುಟ್ಟಿ ಅವರ ಕಷ್ಟನಷ್ಟಗಳೇನೆಂಬುದನ್ನು ಅನುಭವದಿಂದ ಅರಿತ ವರೇ ಅಧಿಕಾರ ವಹಿಸಬೇಕು. ಆಗ ನಮ್ಮ ರಾಜ್ಯವಾದಿತು.....

“ ಎಂದು ಬರುತ್ತದೆಯೇ ಆಮ್ಮಾ, ಅಂಥ ರಾಜ್ಯ? ಎಷ್ಟರೂ ಯಾವ ಭೀದವೂ ಇಲ್ಲದೆ ಸುಖಸಂತೋಷದಿಂದಿರುವ ರಾಜ್ಯ? ಬಡವರು, ಶ್ರೀಮಂತರು ಎನ್ನುವ ಭೀದ ತೊಲಗಿಹೋಗಿ ಎಲ್ಲರೂ ಸ್ವತಂತ್ರವಾಗಿ, ಸಮಾನ ರಾಗಿ ಇರುವ ರಾಜ್ಯ? ಅಳ್ಳ ತಾಯಿ. ರಾಮರಾಜ್ಯದ ಮಾತು ಹೇಳಬೇಡನ್ನು, ನಮಗೆ ಬೇಕಾದದ್ದು ನಮ್ಮ ರಾಜ್ಯ. ಜನತಾ ರಾಜ್ಯ. ಸಮತಾರಾಜ್ಯ. ಇಲ್ಲವಾದರೆ ಈ ಕಾಂಗ್ರೆಸ್ ಮಂತ್ರಿಗಳ ರಾಜ್ಯ! ಅನ್ನ ನೀರಿಲ್ಲದ ಸಾಯ್ಯಾ ಇದೇವೆ ನಾವಿಲ್ಲಿ... ಮುಂಬಯಿಯಲ್ಲಿ ಕೂತುಕೊಂಡು ಬಾಯಿಗೆ ಬಂದ ಹಾಗೆ ನಾತಾಡುವ ಅವರಿಗೆ ನಮ್ಮ ಅರಿವಿದೆಯೇ? ನಾವು ಸಾಯುತ್ತಿರುವುದರ ನೆನಪಿದೆಯೇ? ಅನ್ನ ನೀರಿನ ತೊಂದರೆ ಹೊಲಗಿ ಹೋದನ್ನು ಮರಿತುಬಿಟ್ಟ ತಾಗದ ಬಗ್ಗೆ ವ್ಯಾಖ್ಯಾನ ಕೊಡ್ಡಾ ಇಡಾಯಿ

ಇವರ ವ್ಯಾಖ್ಯಾನ ಮುಗಿಯುಪದರೀಳಗಾಗಿ ಇಲ್ಲಿ ಬಂವರ ಪ್ರಾಣ ಹೋಗುತ್ತದೆ. ೧೦ಂದೆ ವಿಜಾಪುರದಲ್ಲಿ ಬಂದ ಬರಗಾಲ ಇಂದು ಕಣಾಟಕದಲ್ಲಿ ಲಾಲ ಪರಸಂಸಿಬಿಟ್ಟಿದೆ. ಹುಟೆಸೇಹಣ್ಣ ಕೂಡಾ ಸಿಕ್ಕುತ್ತಿಲ್ಲ ಹೊಟ್ಟಿಗೆ. ಈ ರೀತಿ ಸಾಯೋ ಜನರನ್ನು ಉಳಿಸೋ ಕೆಲಸ ಮರಿತು ಅವರನ್ನು ತಿಕಿಸಿ ಅವ ಹೇಳನೆ ಮಾಡೋ ಉಪದ್ಯಾಗ ಮಾಡಬೇಕೇ ಇವರು? ನಮ್ಮ ಮಂತ್ರಿಗಳು? ನಮ್ಮ ಪ್ರೀತಿಯ ಕಾಂಗ್ರೆಸಿನ ಹೆಸರಿನಿಂದ ಅಧಿಕಾರಕ್ಕೆ. ಬಂದ ಮಂತ್ರಿಗಳು? ಇವರು ಮಂತ್ರಿಗಳಾಗಲು ನಾವು ಮಾಡಿದ ತಾಗ....ಸುಂಸಿದ ರಕ್ತ....ಫೂಸಿದ ಕಷ್ಟ....

— “ ದಾಹ....ದಾಹ....ದಾಹ....ಹಸಿವು... ಹಸಿವು... ಅಮಾತ್ರಾ! ಮುಖ ಮೇಲಕೆತ್ತು ನನ್ನಮಾತ್ರಾ... ಏನು ಹಸಿನೆ ಇದು... ಎಂಥಾ ದಾಹ ಇದು. ಕಟ್ಟಿ ಹೋಗಾತ್ರಾಯಿದೆ ಉಸಿರು. ನಿನ್ನ ಮೋಲೆಯನ್ನು ದರೂ ನನ್ನ ಬಾಯಿಗಿಡು. ಒಂದು ತೊಟ್ಟು ಕಾಲಾದರೂ ಬರುತ್ತೇನೋ ನೋಡುವ... ಇಲ್ಲವೇ? ಅದೂ ಸಾಧ್ಯವಿಲ್ಲವೇ? ಬತ್ತಿ ಒಣಗಿ ಹೋಗಿದೆಯೆ ನಿನ್ನ ಮೋಲೆ? ಅಯ್ಯೋ, ಎಂಥ ಮೂರ್ಖ ನಾನು! ಇಷ್ಟ್ವಾ ತಿಳಿಬಾರದೇ ನನಗೆ? ಇವತ್ತು ವರ್ಷದ ಮುದುಕಿ... ಇಪ್ಪತ್ತೆ ದು ವರ್ಷದ ಮುಗ... ಮೋಲೆಹಾಲು! ಎಂಥ ಅವಿನೇಕದ ಯೋಚನೆ...

“ ಅದರೇನಮಾತ್ರಾ ಮಾಡಲಿ? ಹಸಿವು... ಹಸಿವು... ದಾಹ... ದಾಹ... ತಾಳಲಾರಿನೇ ಈ ಸಂಕಟವನ್ನು. ಹೋಯಿತು ಜೀವ... ಇಲ್ಲ... ಹೋಗ ಲಿಲ್ಲ ಇನ್ನೂ... ಕತ್ತಿನಲ್ಲಿದೆ... ಅಲ್ಲೇ ಸಿಕ್ಕುಕೊಂಡಿದೆ. ಕೆಳಕಾತ್ರಾ ಇಳಿಯು ವದಿಲ್ಲ. ಮೇಲಕ್ಕಾ ಹೋಗುವದಿಲ್ಲ... ಹಿಸುಕುತ್ತಾ ಇದೆ ಕತ್ತನ್ನು. ಈ ಬಾಧೆ.. ಈ ಯಾತನೆ... ಲೊಚ್‌... ಲೊಚ್‌... ಲೊಚ್‌... ಉಂ... ಅಮಾತ್ರಾ, ನಿನ್ನ ಕ್ಯೆ ಅದರೂ ಇಡಮಾತ್ರಾ ನನ್ನ ತಲೀ ಮೇಲೆ...

“ ಇಲ್ಲವೇ? ಅದೂ ಸಾಧ್ಯವಿಲ್ಲವೇ? ಕ್ಯೆ ಎತ್ತಲು ಕೂಡ ಕತ್ತ ಯಿಲ್ಲವೇ ನಿನ್ನಲ್ಲಿ?...

“ ಓ.. ನಿನ್ನಲ್ಲಿ ಜೀವವೇ ಇಲ್ಲವೇ? ಸತ್ತುಹೋಡಿಯಾ ನೀನೂ ಸಳೆ?

“ ಸತ್ತುಹೋಡಳು...ಹೌದು. ಹೌದು. ಸತ್ತುಹೋಡಳು ನೆನ್ನ ಕಾಯಿ... ಇದುವರೆಗೂ ನಾನು ಮರಿತೇ ಬಿಟ್ಟಿದೆ. ಮರಿತು ಏನೇನನೆನ್ನಿ

ಬಡೆಬಡಿಸಿದೆ ಹುಚ್ಚನ ಹಾಗೆ— ‘ಅಮ್ಮೆ, ಅಮ್ಮೆ !’ ಅಂತ. ಇನ್ನೆಲ್ಲಿಯು ಅಮ್ಮೆ ? ಏನು ಕತೆ ? ನಾನು ಜೈಲಿಗೆ ಹೋದ ಬಳಿಕ ಹೋಲಿಸರ ಅತ್ಯಾಚಾರದಿಂದಾಗಿ ನರಳ ನರಳ ಜೀವ ಬಿಟ್ಟಳಲ್ಲ ನನ್ನ ತಾಯಿ !

“ ಅಮ್ಮೆ ಇಲ್ಲ... ಇನ್ನಿಲ್ಲ ನನ್ನ ಅಮ್ಮೆ. ಯಾರೂ ಇಲ್ಲ ಸನಗೆ. ಬಂಧು, ಬಳಗ, ತಂಡಿತಾಯಿ, ತಂಗಿ ತಮ್ಮ, ಅಕ್ಕೆ ಅಣ್ಣ ಯಾರೂ ಇಲ್ಲ... ಎಲ್ಲರೂ ಇದಾರೆ ! ಎಂಥ ಹುಚ್ಚು. ನಾನು ‘ಇಲ್ಲ’ ಆನೆನ್ನೀ ದಕ್ಕೆ ? ಇದಾರೆ. ಎಲ್ಲರೂ ಇದಾರೆ. ಈ ನಲವತ್ತು ಕೊಟ್ಟಿ ಜನ ಭಾರತೀಯರೆಲ್ಲ ನನ್ನವರೇ. ನನ್ನ ಅಕ್ಕೆತಂಗಿಯರೇ. ಅಣ್ಣ ತಮ್ಮಂದಿರೇ. ಗೋಡೆಯ ಮೇಲೆ ನಗಿಬಿರುತಾ ಸಿಂಶಿರುವ ಓಬಾಪೂಜೆ, ತಂದೆ ! ಸೀನಿರುವಾಗ ನನಗಾರೂ ಇಲ್ಲವೆಂದು ಹೇಗೆ ಹೇಳಲಿ ನಾನು ? ಯಾರೂ ಇಲ್ಲವಾದರೂ ಸೀನಿದಿ. ನನ್ನ ಸ್ವಾತಿಯಾಗಿದಿ. ನನ್ನ ಜೀವವಾಳದ ಜೌತಿಯಾಗಿದ್ದಿ....

“ ಮತ್ತೆ ಹೊಡೆದುಕೊಳ್ಳಾ ಇದೆ ಈ ಹೊಟ್ಟಿ... ಸೆಳೆಯುತ್ತಾ ಇದೆ ಈ ನಾಲಗೆ. ಮನವೇ, ಶಾಂತವಾಗು, ಪ್ರಾಣವೇ ಸ್ತುಭವಾಗು. ಸತ್ಯಿ... ಸತ್ಯಿ... ಹೋದೆ... ಹೇಗಾಗ್ತಾ ಇದೆ ನನ್ನ ಜೀವ. ಭಾರತದ ಗಾಳಿಯಲ್ಲಿ ಬೆರಿಯುತಾ ಇದೆ ನನ್ನ ಪ್ರಾಣ. ಅಪ್ಪೆ ನನಗೆ ಸಂತೋಷ. ಅಪ್ಪೆ ಸಮಾಧಾನ. ಬರುತ್ತೇನೆ ಪ್ರಿಯ ಭಾರತ ! ನನ್ನ ಮಮತೆಯ ಭಾರತ ! ಜೈಹಿಂದಾ ! ”

ಜನವರಿ ಇಪ್ಪತ್ತರು!

ಎದುರಿಗನ 'ಬರಾಕೆ' ನೀಡ 'ವಂದೇ ಮಾತರಂ' ನ ಫೋನ್ ಗಂಭೀರ ವಾಗಿ ಕೇಳಿಸುತ್ತಿತ್ತು.

ಅವರ 'ಬರಾಕೆ'ನಲ್ಲಿ ಆಗಲೆ ಕೊನೆಗಂಡಿತ್ತು ಬೆಳಗಿನ ಪ್ರಾರ್ಥನೆ. ಸೀರೆಯಾಳುಗಳಲ್ಲಿ ಹೆಲವರು ಮತ್ತೆ ಕಂಬಳಗಳಿಗೆ ಶರಣಹೊಗಿದ್ದರು. ಕೆಲವರು ಕುಳಿತುಕೊಂಡು ಮೇಲ್ಮಗನ ದಸಿಯಲ್ಲಿ ಭಗವದ್ಗೀತೆಯ ತೀಳ್ಳು ಕೆಗಳನ್ನೊೇ, ಸ್ವಾತಂತ್ರ್ಯ ಗೀತಿಗಳನ್ನೊೇ ತಮ್ಮಷ್ಟಕ್ಕೆ ತಾವೆ ಗುಣಗುಣಿ ಸುತ್ತಿದ್ದರು.

ಮಲ್ಲೀಶಿಗೆ ಇದಾವುದರಿಳ್ಳೂ ಆಸಕ್ತಿಯಿರಲಿಲ್ಲ. ಭಗವದ್ಗೀತೆಯೂ ಅವನಿಗೆ ಅಪರಿಚಿತವೆ. ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳಿದ ಹುಡುಗ ಆತ. ಸಂಸ್ಕೃತದ ಆ ದೇವಗಿರಿ ಅವನಿಗೆ ಹೇಗೆತಾನೆ ಗೊತ್ತಾದೀತು?

ಪ್ರಾರ್ಥನೆ ಮುಗಿಯುತ್ತಲೂ ಆತ ಮತ್ತೆ ನಿದಿಸಲು ಪ್ರಯತ್ನಿಸಿದ. ನೇಲಕ್ಕೆ ಹಾಸುವ ಗುಡಾರದಪ್ಪ ದಪ್ಪಗೆ-ಒರಟುಬರಟಾಗಿದ್ದ ಆ ಕಂಬಳ ಯನ್ನು ಮುಖದ ತುಂಬಾ ಹೊದೆದುಕೊಂಡು ಹಾಸಿದ್ದ ಕಂಬಳಿಯ ಮೇಲೆ ತಲೀಯೊರಿಸಿದ. ಕೆವಿಯಲ್ಲಿ ಹುಳುಪ್ರೋಂದು ಪ್ರವೇಶಿಸಿದಂತಾಯಿತು. ಸರಿ, ನಿದ್ರೀಯ ವಿಚಾರ ವಾಯವಾಯಿತು. ಆ ಹುಳುವನನ್ನೂ, ಅದರ ವಂಶಾವಳಯನ್ನೂ, ಜತಿಗೆ ಅಂಥ ಮೋರ್ಟಾರು ಸೆಟ್ಟಿಸಲ್ಲಿ ಸೀರೆಯಾಳುಗಳ ಶಿಬಿರವನ್ನೇ ಏರ್ಡಿಸಿದ ಸರ್ಕಾರವನ್ನೂ ಶರಿಸುತ್ತ ಎದ್ದುಬಿಟ್ಟು.

ಹೊರಕ್ಕೆ ಬಂದು ಕಟ್ಟಿಯ ಮೇಲೆ ನಿಂತುಕೊಂಡ. ಪಶ್ಚಿಮದಿಕ್ಕಿನಿಂದ ಬೀಸಿ ಬರುತ್ತಿದ್ದ ಜನವರಿಯ ತಂಪ್ರಾಗಾಳಿ ಅವನ ಮೈ ಉಳಿಸಿಕೊಂಡು ಸುಳಿದು ಹೋಯಿತು. ಅಂಗಳದಲ್ಲಿನ ವಿಶಾಲಕಾರ್ಯ ಗಿಡಗಳ ಆಕೃತಿಗಳು ಬೆಳಗಿನ ಜಾವದ ಆ ಮಬ್ಬಗತ್ತಲೆಯಲ್ಲಿ ಬಹು ಸುಂದರವಾಗಿ ಹೊರುತ್ತಿದ್ದವು. ಅವುಗಳ ಮೇಲುಗಡೆ ನೀಲವರ್ಣದ ಆಕಾಶ. ಒಂದು ಗಿಡದ ಕಪ್ಪು ಆಕೃತಿಯ ಮೇಲುಗಡೆ ಸುದೂರದಲ್ಲಿ ನಸುಬಿಳಿಯ ಮೋಡದ ಮರಿಯೊಂದು ಮೊಹಕವಾಗಿ ತಲೀಯಿತ್ತಿ ನಿಂತಿತ್ತು. ಅದರ ಮೇಲೆ ಸಣ್ಣಿನ ಜಂಡು ಕೊರ. ಎಷ್ಟು ಮನೋಹರವಾಗಿತ್ತು ಆ ನಿಸಗ್ !

ಒಂದು ಕ್ಷೇತ್ರ ಮಲ್ಲೀತಿಗೆನ್ನಿಸಿತ್ತು-ಸುಳ್ಳು, ತಾನು ಸೇರಿಮನೆಯಲ್ಲಿರುವುದು ಬರಿ ಸುಳ್ಳು. ಇಪ್ಪು ಸುಂದರ ನಿಸರ್ಗ, ಇಂಥ ಮೋಹಕ ಚಂದ್ರವು, ಈ ಆಕಾಶ, ಈ ಮೋಹದ ಮರಿ, ಈ ತಂತ್ರಗಾಳಿ-ಯಾರಾದರೂ ಬಂಧಿಸಿಡಲು ಸಾಧ್ಯವೇ ಇವನ್ನು? ತನ್ನ ಶರೀರವೇನೋ ಇಲ್ಲಿ ಸೇರಿಯಲ್ಲಿದೆ. ಆದರೆ ತನ್ನ ಮನಸ್ಸು....?

ಅವನ ಅಂತಹ್ಯಾಸಿಯೆಂದು ಹೊಸದೊಂದು ವಿಶ್ವವೇ ತೀರಿದಂತಾಯಿತು. ಅಲ್ಲಿ ಪಾರತಂತ್ರ್ಯದ ಸುಳಿವಿಲ್ಲ; ಗುಲಾಮಗಿರಿಯ ನರಕವಿಲ್ಲ. ಅಲ್ಲಿ ಹೋಲಿಸರಿಲ್ಲ; ಅವರ ಲಾರಿಗಳಿಲ್ಲ. ಶಿಕ್ಷೆ ವಿಧಿಸುವ ಮಾಜಿಸ್ತೇಟ್ ರಿಲ್ಲ. ಭೀಕರ ಕಾರಾಗಾರಗಳಿಲ್ಲ. ಜೀಲರುಗಳಿಲ್ಲ. ಸೂಪರಿಂಟಿಂಡೆಂಟ್‌ರಿಲ್ಲ. ವಿಚಿತ್ರ ವೇಷಧಾರಿಗಳಾದ ವಾರ್ಡರರೂ ಇಲ್ಲ. ಅಲ್ಲಿರುವುದು ಬರಿ ಸೀಲವಾದ ಆಕಾಶ; ಸುಂದರ ನಿಸರ್ಗ; ಮೆಲ್ಲನೆ-ಬಹುಮೆಲ್ಲನೆ ಬೀಸುವ ಗಾಳಿ; ಅ ಗಾಳಿಯಂತೆ ಸ್ವಚ್ಛಂದವಾಗಿ ಹರಡಿದುವ ಸ್ವಾತಂತ್ರ್ಯ....

“ಅಂದರೂ ಚಲೋ! ಜಾವಾ! ಚಲೇಜಾವಾ!” ಸೇರಿಮನೆಯ ಶಿವಾಯಿಯ ಕರ್ಕರ ಕಾಗು ಮಲ್ಲೀತಿಯ ಕಲ್ಪನಾ ಸ್ವಷ್ಟಿಯನ್ನು ಭಂಗಗೊಳಿಸಿತು. ಕಟ್ಟಿಯನ್ನು ಬಿಟ್ಟುಬಂದು ಮತ್ತೆ ಹಾಸುಗೆಯು ಮೇಲೊರಿಗೆ ಕೊಂಡ. ಸಿಟ್ಟಿನ ಲಾವಾರಸ ಧಗಧಗಿಸುತ್ತಿತ್ತು ಅವನ ಎದೆಯಲ್ಲಿ. ಕಟ್ಟಿಯ ಮೇಲೆ ನಿಂತುಕೊಂಡು ಶುದ್ಧಿವಾದ ಗಾಳಿ ಸೇವಿಸಲು ಸಹ ಸ್ವಾತಂತ್ರ್ಯವಿಲ್ಲ ಈ ಸೇರಿಮನೆಯಲ್ಲಿ! ಯಾವೇ ಸ್ರಾಂಕ ಪಶು ಈ ಸೇರಿಮನೆಯ ಕಟ್ಟಣಿರಚಿಸಿದ್ದಾನೋ! ಆ ಹೋಲಿಸನ ಬಗ್ಗೆ ಕೋಪ ಬರಲಿಲ್ಲ ಮಲ್ಲೀತಿಗೆ; ಕನಿಕರ ಬಂತು. ವಾಪ! ಏನು ನಾಡಿಯಾನು ಆ ಹೋಲಿಸ! ಹೊಟ್ಟಿಯಪಾಡಿಗಾಗಿ ಈ ಹಾಳು ನೋಕರಿಗೆ ಬಂದು ಸೇರಿಕೊಂಡಿದ್ದಾನು-ಇಲ್ಲಿ ದೊರಿಯುವ ಇಪ್ಪತ್ತು ರೂಪಾಯಿಗಳಾಗಿ. ಕೆಲಸಕ್ಕೆ ಸೇರಿದೊಡನೆ ಅವನಿಗೆ ದೊರೆತಿರಬಹುದಾದ ಶಿಕ್ಷಣದ ವೈಶಿರಿಯನ್ನೆಲ್ಲ ಕರ್ಮಸತ್ಯಾರ್ಥಿಗಿದೆ ಮಲ್ಲೀತಿ. ‘ಕೈದಿಗಳೊಂದಿಗೆ ಯಾವಾಗಲೂ ಕರ್ಮಾರವಾಗಿ ವರ್ತಿಸಬೇಕು. ವಾತಾವರಣೆ, ಕೃತಿ, ವರ್ತನೆ, ಧ್ಯಾನಿ, ದೃಷ್ಟಿ ಎಲ್ಲವೂ ಕರ್ಮಾರವಾಗಿರಬೇಕು. ಅವರು ಕೇಳಿದ ಪ್ರಶ್ನೆಗಳಿಗೆ ತ್ವರಿತ ರೂಪದಲ್ಲಿ ಉತ್ತರ ಸೀಫಳಿಸು. ಹೆಚ್ಚು ಉಪದ್ವಾಯಿ ಮಾಡಿದರೆಂದರೆ ದಂಡಿಂದ ಬಿಗಿಯಬೇಕು-ದಸರ್ಗ

ಇನ್ನು ಥಳಿಸಿದಂತೆ. ಹಾಗೆ ನಡೆಸಿಕೊಂಡರೇನೇ ಅವರು ಹಾಡಿಗೆ ಬರುತ್ತಾರೆ. ಇಲ್ಲವಾದರೆ....' ಎಂದು ಮುಂತಾಗಿ ಸಲಹೆ ಮಾಡನೆ ಕೊಡುವಾಗ ಜೀಲರ್ ಸಾಮೇಬನ ಮುಖ ಯಾವ ರೂಪ ತಕ್ಷದಿದ್ದೀತೋ—ಎಂಬುದನ್ನು ಉಹಿಸಲು ಪ್ರಯತ್ನಿಸಿದ. 'ಜಾವಾ! ಚಲೇ ಜಾವಾ....!' ಎಂಥ ಧಾಟಿ! ಎಂಥ ಧ್ವನಿ! ಅದರಲ್ಲಿ ತುಂಬಿ ಬಂದ ಆ ತಿರಸ್ಯಾರದ ಭಾವನೆ! ದರ್ಶಕ ಅವೇಗ! ಅಲ್ಲ!—ಆ ಪ್ರೇರಿಸನದಲ್ಲಿ ಆ ದರ್ಶ! ಅದು ಈ ಸರ್ಕಾರರದ್ದು! ಭಾರತೀಯರನ್ನೆಲ್ಲ ಪಶುಗಳಂತೆ ಭಾವಿಸುವ ಈ ದರ್ಶಿಯೇ ಸರ್ಕಾರದ್ದು!

—ಪಶುಗಳು? ಹೌದು. ಅಲ್ಲದಿನ್ನೇನು? ಅವರ ದೃಷ್ಟಿಯಲ್ಲಂತೂ ಈನು ಪಶುಗಳಿಗಂತಲೂ ಕಡೆ. ಹುಳುಗಳಿಗಂತಲೂ ಕಡೆ. ಅಂದು ತಮ್ಮ ಹಳ್ಳಿಯಲ್ಲಿ ನಡೆದ ಸೋಣಿಬಾರಿನ ದೃಶ್ಯ ಮತ್ತೆ ಆತನ ದೃಷ್ಟಿಯಿಂದರಿಗೆ ಸುಳಿದಾಹೋಯಿತು. ರಾಷ್ಟ್ರಧ್ವಜ ಹುಡಿದುಕೊಂಡು, ಶಾಂತವಾಗಿ, ತಿಸ್ತಿನೀಂದ ಮೆರವಣಿಗೆ ಹೂರಟಿದ್ದ ಜನರ ಮೇಲೆ ಯಾವ ಕಾರಣವೂ ಇಳ್ಳಿದೆ ಗುಂಡು ಹಾರಿಸಿದ್ದರಲ್ಲ ಆ ಸರ್ಕಾರದ ಯಂತ್ರಗಳು! ಪ್ರೇರಿಸರೇ ಅವರು? ಅಭ್ಯಾಸೇ ಪ್ರೇರಿಸರಲ್ಲ! ಜನರ ಮನೆಮಾರು, ಅಸ್ತಿಪಾಸ್ತಿಗಳ ರಕ್ಷಣೆಗಾಗಿ, ಶಾಂತಿ, ಸುಖವಸ್ಥಿಗಳ ಪಾಲನೆಗಾಗಿ ನಿಯಾಮಕವಾದ ಪ್ರೇರಿಸರು ಇವರೇನೇ? ಅಭ್ಯಾಸಾರ್ಥಿ. ಅವರಾದೀ ಬೇರಿ ಜಗತ್ತಿನವರಾಗಿರಬೇಕು. ಈ ಬೃಹಿಷ್ಠ ಸರ್ಕಾರ ರದ ಪ್ರೇರಿಸರಿಂದರೆ ಮನುಷ್ಯರೇ ಅಭ್ಯಾಸ; ಮನುಷ್ಯ ರೂಪ ತಕ್ಷದಿರುವ ಯಂತ್ರಗಳು! ಈ ಸರ್ಕಾರದಿಂದ ಹಿಕ್ಕಾವ ಇಕ್ಕತ್ತು ರೂಪಾಯಿಗಳಿಗಾಗಿ ತಮ್ಮ ಬಂಧನರನ್ನೇ ಸಿಷ್ಟುರುಹಿಯಿಂದ ಕೊಳ್ಳುವ ಕರೀರ ಯಂತ್ರಗಳು!

—ಯಂತ್ರಗಳು? ಹೌದು! ಹೌದು! ಯಂತ್ರಗಳೇ ಸರಿ. ತಮ್ಮ ಹಳ್ಳಿಯು ಆ ಜನ ಏನು ಮಾಡಿತ್ತು ಈ ಪ್ರೇರಿಸರಿಗೆ? ಇವರಲ್ಲಿಬೂರಿಗಾದರೂ ಕೈ ಹಚ್ಚಿದ್ದೇವೇ ನಾವು? ಕನಸಿನಲ್ಲಾದರೂ ಇವರಿಗೆ ಕೇಡುಬಗೆದಿದ್ದೇವೇ? ಇವರ ಹೆಂಡಿದು ಮಕ್ಕಳಿಗೇನಾದರೂ ತೊಂದರೆ ಕೊಟ್ಟಿದ್ದೇವೇ? ಇಲ್ಲ-ಇವರಿಗೆ ಸಿಕ್ಕುವ ಈ ಇಪ್ಪತ್ತು ಬಿಲ್ಲಿಗಳಿಗೇನಾದರೂ ಕೈಹಚ್ಚಿದ್ದೇವೇ? ಏನು ಮಾಡಿದ್ದೇಪ್ರೇ—ನಾವು ಏನು ಮಾಡಿದ್ದೇವೇ ಇವರಿಗೆ? ಶಾಂತರ್ಗೀಸಾ ಮುಖಂಡರ ಬಂಧನದ ಬಗ್ಗೆ ಶಾಂತವಾಗಿ ಪ್ರತಿಭಟನೆ ಮಾಡಲು ಮೆರವಣಿಗೆ ಹೊರಡಿಸಿದ ಮಾತ್ರಕ್ಕೆ ಯಾವ ಸಾರಾಧರಾಧ-

ಮಾಡಿದಂತಾಯಿತು ? ಈ ಪ್ರೋಲೀಸರಿಗೆ ಅದರಿಂದ ಯಾವ ಹಾಸಿಯಾ ಯಿತು ? ಗೋಳಿಬಾರಿಗೆ ಅಷ್ಟೇಕೊಟ್ಟಿ ಆ ಫೌಜುದಾರಿಗೆ ನಾವೇನು ಮಾಡಿದೆವು ? ನಮ್ಮ ಜನರೇ ಇವರೂ. ಹಿಂದೂಸ್ಥಾನದವರೇ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲಿನ ಅನ್ನ ನಿರು ತಿಂದೇ ಬೆಳಿರುವವರು. ಅದರೂ ನಮ್ಮ ಜನರನ್ನೇ ಕೊಂದರಲ್ಲ ! “ಚೆಟ್ಟು-ಚೆಟ್ಟು-ಚೆಟ್ಟು-ಧ್ರಂ-ಧ್ರಂ-ಧ್ರಂ-ಅಯ್ಯೋ-ಹಾಯ್-ಅನ್ನಾ-ಅಪ್ಪು-ಸತ್ತಿ-ಸತ್ತಿ. ಈ ಪ್ರೋ ೧ ಲೀ ೧ ಸ ರು ನನ್ನನ್ನ ಕೊಂದರು-ಅಯ್ಯೋ....” ಆ ಕೂಗುಗಳು-ಆ ಆರ್ಥಿಕಸ್ವರಗಳು-ಆ ನರಳುವಿಕೆ-ಆ ಚೀತ್ವಾರ-ಆ ಹಾಹಾಕಾರ-ಆ ರಕ್ತವಾತ....! ನುದುಕರು, ಮುದುಕಿಯರು, ಹುಡುಗಿಯರು, ನಾಲ್ಕೆಪ್ಪುದು ವರ್ಷದ ಪುಟ್ಟಪುಟ್ಟ ಕೂಸುಗಳು !—ಎಂಥ ಹೆತ್ವಾಕಾಂಡ ಅದು ! ಹಿಟ್ಟಿರನನ್ನು ಬ್ರೀಯುತ್ತಾರಲ್ಲಾ ಇವರು-ಅವನಾದರೂ ಇಂಥ ಫೋರ ಕೆಲಸ ಮಾಡಿರ ಬಹುದೇ ? ನಮ್ಮದೀಕರಿಂದಲ್ಲಿ-ನಮ್ಮವರೇ ಆದ ಈ ಪ್ರೋಲೀಸರಿ-ನಮ್ಮನ್ನೇ ಪರುಗಳಂತೆ ಕೊಂದರಲ್ಲ....ತನ್ನ ತಾಯಿ....ತನ್ನ ಮುಪ್ಪಿನ ಮುದುಕಿ ತಾಯಿ....ಮೇರವಣಿಗೆ ನೋಡಲು ಬಂದು ಮನೇಯಿದುರಿಗೆ ನಿಂತವಳನ್ನು ಗುಂಡುಹಾಕಿ ಕೊಂದರಲ್ಲಾ ಈ ಪ್ರೋಲೀಸರು....

ಆ ಪ್ರೋಲೀಸರು....ಈ ಜ್ಯೇಲಿನ ಪ್ರೋಲೀಸ. ಅವರ ಗೋಳಿಬಾರ್....ಇವನೆ ‘ಚಲೇಜಾವಾ’....

‘ಚಲೇಜಾವಾ’....‘ಚಲೇಜಾವಾ’....’ ಎಂದು ತನ್ನ ಪ್ಪುಕ್ಕೆ ತಾನೇ ಹೇಳಿ ಕೊಂಡು ಮಲ್ಲೀತಿ ಹಾಖುಗಿಯ ಮೇಲಿ ತಲೆಯನ್ನೊಂದಿಸಿದ. ಅವಸಗಿ ಶಿಳಯದಂತೆಯ ಕಣ್ಣಿನಲ್ಲಿ ನಿರು ತುಂಬಿ ಬಂದಿತ್ತು. ಗುಂಡು ಬಡಿಯು ತ್ತಲೂ ‘ಹಾ’ ಎಂದು ಚೀರಿ ಕೆಳಕ್ಕುರುಳಿದ ತನ್ನ ಪೀಠಿಯ ತಾಯಿಯ ದುರಂತಮೂರ್ತಿ ಅವನ ದೃಷ್ಟಿಯಿದುರು ಕಟ್ಟಿದಂತಿತ್ತು. ತನ್ನ ತಾಯಿ ! ಅವಣಾಬ್ಬಿ ಇನ್ನುಳಿದು ಬೇರಾರೂ ಇರಲಿಲ್ಲ ತನಗೆ ! ತನ್ನ ತಾಯಿ-ತಂದೆ, ಬಂಧು-ಬಳಗ, ಅಪ್ಪು-ಇಸ್ಟೆ, ಅಕ್ಕು-ಕಂಗಿ, ಅಣ್ಣಿ-ತಮ್ಮ ಎಲ್ಲಾ ಅವಕೀ ಆಗಿದ್ದಳು. ಎಪ್ಪು ಅಕ್ಕುರೆಯಿಂದ ಸಾಕಿಸಲಹಿಡ್ದಳು. ತನ್ನನ್ನು ಎಪ್ಪು ಪೀಠಿಯಿಂದ ಬೆಳಿಸಿದ್ದಳು. ಅರವತ್ತು ವರ್ಷ ವಯಸ್ಸಾಗಿದ್ದರೂ ಆಕೆಯ ಬೀನ್ನ ಕೂಡ ಬಾಗಿರಲಿಲ್ಲ. ಅಗಲೂ ಎಹ್ಹ್ಹಿಂದು ಉತ್ಸಾಹವಿತ್ತು ಅವ

ಇಲ್ಲಿ ! ಯಾವ ರೋಗಕ್ಕೂ ಬಲಬೀಳದಿ ಉಳಿದುಕೊಂಡಿದ್ದ ತನ್ನ ತಾಯಿ ಕೊನೆಗೆ ಈ ಪ್ರೇರಿಸರ ಗುಂಡಿಗೆ ಅಹುತಿಯಾಗಿ ಹೊರಟ್ಟಿಕೊಂಡಿಕೆ ! ಆ ಪ್ರೇರಿಸರಃ—ಆ ಫೌಜುದಾರ್—ಈ ಪ್ರೇರಿಸ್ ಗಾಡ್ರ್—ಈ ಸೂಪರಿಂ ಟೀಂಡಿಂಟ್ ! ಇದೆಂಥ ನರಕವಾಯಿತು ನಮ್ಮ ಪ್ರಿಯ ಹಿಂದೂಸ್ಥಾನ ! ಎಂಥ ಯಾವುದೂತರು ಬಂದಿದ್ದಾರೆ ಇಲ್ಲ !....

ಉತ್ತೇಗದಿಂದ ಶಾಟ ಕಚ್ಚೆಹಂಡು ಎಡಕ್ಕೆ ಹೊರಳಿದ ವ.ಲೀ.ಕಿ. ಪಕ್ಕದ ಹಾಸುಗೆಯಲ್ಲಿರಿದ್ದ ಶಿವು ಅಗತ್ಯಾನೆ ಕಣ್ಣಿರಿದ್ದನೇನೋ—ಇನನ ಕಡೆ ಬೆರಗುಗೋಂಡ ದೃಷ್ಟಿ ಹೊರಳಿಸಿ—

“ಯಾಕೋ ಬೆಳಗನಲ್ಲಿ ಸೀರು ಸಿನ್ನ ಕಣ್ಣಾಗ ? ಏನಾಯಿತ್ತೇ ?”
ಎಂದೆ.

ವಾಲ್ಲೀ ಏ ಮಾತನಾಡಲ್ಲ. ಕಂಬಸಿಗಳನ್ನೂ ಮಿಡಿದುಕೊಳ್ಳಲಿಲ್ಲ. ಶೂನ್ಯ ಚೃಷ್ಟಿಯಂದ ಗೆಳಿಯಂತನ್ನು ಸಿಟ್ಟಿ ಶುತ್ತಿದ್ದು ಅನಂತರ ಕಂಪಿಸುವ ಸ್ವರದಲ್ಲಿ ಹೇಳಿದ :

“ನನ್ನ ತಾಯಿ ಸತ್ತು ಇಂದಿಗೆ ಏದು ತಿಂಗಳಾಯ್ತು ಶಿವು ! ಏದು ತಿಂಗಳಾಯ್ತು !

ಆ ಆರ್ಥಿಕ್ಸ್ವರ್, ಆ ಕಳವಳ, ಆ ಉದ್ದೇಶ, ಆ ವೇದನೆ,—ತಾಯಿ ಬಗೆಗಢ್ಣ ಅನುಭವ ಪ್ರೀತಿಯಂದ ಭಾರವಾದ ಆ ಕಂರೆ ! ಶಿವು ಹಾಸುಗೆಯ ವೇಲಿದ್ದು ಕುಳತ. ಗೆಳಿಯನ ಎವೆಂಬನ್ನು ಸ್ವೀಹದಿಂದ ತಟ್ಟಿತ್ತ ಸಂತೇಸುವ ಸ್ವರದಲ್ಲಿ—

“ಏದು ತಿಂಗಳಾಗಲಿಲ್ಲ ಮಲ್ಲೀ ಶಿವು ! ನೂರಾ ಏವತ್ತು ವರ್ಷ ಆಯ್ತು. ಬರೀ ಸಿನ್ನ ತಾಯಿ ಮಾತ್ರವಲ್ಲ—ನನ್ನ ತಾಯಿಯೂ ಸತ್ತು ಹೊಗಿದಾಳಿ. ನಾವು ನಲವತ್ತು ಕೊಟ್ಟಿನನ್ನೀಲಿರ ತಾಯಿಯೂ ಸತ್ತು ಹೊಗಿದ್ದಾಳಿ....”
ಎಂದ.

“ಅವಳು ಸಾಯಲಿಲ್ಲವ್ವು ಶಿವು ! ಹಾಗೇ ಸಾಯಲಿಲ್ಲ ಆಕೆ. ಈ ಸರ್ಕಾರದವರು ಕೊಂಡರೋ ಅವಳನ್ನು ! ಗುಂಡುಹಾಕಿ ಕೊಂಡರು ! ರಕ್ತ ಹೀರಂ ಕೊಂಡರು ! ಒಂದೇ ಏಟಿಗೆ ಕೊಂಡರು ! ಶಿವು....ಶಿವು....ಏನು ಮಾಡಿದಳೋ ಆಕೆ ಈ ಪ್ರೇರಿಸಂಗೆ ? ಯಾಕೆ ಕೊಂಡರು ಆವಳನ್ನು ?

ಏನು ಮಾಡಲಿ ಈ ಹೋಲಿಸರನ್ನು ? ಈ ಪರದೇಶೀ ಸರ್ಕಾರವನ್ನು ? ನನ್ನ ಪ್ರೆಡಿಕ್ಟಿಂಗ್ ಇಲ್ಲಿ ಹಾಕಿದರು. ಒಂದ್ಲ್ಯಾ—ಎರಡ್ಲ್ಯಾ—ಹದಿನ್ನೇಮು ವರ್ಷ ಶಿಕ್ಷೆ ಕೊಟ್ಟಿರು....ಯಾರೋ ಇವರು ನಮ್ಮನ್ನು ಹಿಡಿಯೋದಕ್ಕೆ ? ನಮ್ಮಿಷ್ಟು ಗುಂಡುಹಾಕಿ ಕೊಲ್ಲಿದ್ದಕ್ಕೆ ? ನಮ್ಮನ್ನು ಜೈಲಿನಲ್ಲಿಹೋದಕ್ಕೆ ? ಹೊರಗೆ ಕಟ್ಟೀಮೇಲೆ ಕೂಡ ನಿಂತುಕೊಂಬಾರದಂತೆ ! ‘ಚಲೀಜಾವಾ’ ಅಂತಾನೆ ಆ ಹೋಲಿಸಾ ! ಇದೆಂಥಾ ಗತಿ ಬಂಕೋ ನಮಗೆ ನಮ್ಮ ದೀಕ್ಷದಲ್ಲೀ ? ” ಎಂದು ಉದ್ದೇಖನಿಂದ ನುಡಿದ ಮಲ್ಲೀತೆ.

ಶಿಕ್ಷಣಿ ಏನು ಹೋಳುವುದಕ್ಕೂ ತೋಚಲಿಲ್ಲ. ಸೀರಿಮನೆಗಿ ಬಂದ ಈ ಪದು ಶಿಂಗಳುಗಳಲ್ಲಿ ಮಲ್ಲೀತೆಯ ಮನಃಸ್ಥಿತಿಯ ಅರವು ಅವನಿಗಾಗಿದೆ. ತಪ್ಪವಾದ ಜ್ಞಾನಾಮುಖಿಯಂತೆ ಆವನ ಹ್ಯಾದಯ ಸೇಡಿನಭಾವನೆಯಿಂದ ಕುದಿಯುತ್ತಿದೆಯೆಂಬುದೂ ತಿಳಿದಿದೆ. ಆ ಉರಿಯನ್ನು ಹೊರದೂಡು ಶ್ವಾಸ ಸಾಧ್ಯವಿಲ್ಲವಾಗಿದೆ. ಅದು ಒಳಗೊಳಗೇ ಕುದಿಯುತ್ತಿದೆ. ಕುದಿದು ಕುದಿದು ಆವನ ಎದೆಯನ್ನೆಲ್ಲ ದಹಿಸುತ್ತಿದೆ. ಏನನ್ನೂ ಮಾಡಲಾರ ಅತ ! ಹೋದು. ಏನನ್ನೂ ಮಾಡಲಾರ. ನಾಲ್ಕು ಗೋಡೆಗಳ ಮಧ್ಯದ ಈ ಸೀರಿಮನೆಯಲ್ಲಿ—ಈ ಹೋಲಿಸರು, ವಾಡರುಗಳ ಕಾವಲಿನಲ್ಲಿ ಅತ ಬಿಂದು ಕೊಂಡಿಡಾನೆ—ಗಾಯಗೊಂಡ ಹೂಲಿ ಹಳ್ಳಿದಲ್ಲಿ ಸಿಕ್ಕಿಬಿಡ್ದ ಚಡೆಸಿ ಸುವಂತೆ.

ಹೊರಗಿನಿಂದ ಬೂಟಿಗಳ ಕಡಕದೆ ಸದ್ದು ಹೇಳಬಂತು. ಬೆಳಗಿನ ಎಣಿಕೆಯ ನಾಟಿಕವಾಡಲು, ಸೀರಿಮನೆಯ ನಟರಿಲ್ಲ ಬರುತ್ತಿದ್ದರು. ವಾಡರು, ಹೋಲಿಸರು, ಸುಭೋದಾರರು, ಜಮಾದಾರರು, ಒಬ್ಬರ ಹೀಂದೆ ಒಬ್ಬರು. ನಿತ್ಯನೂ ಎರಡು ಬಾರಿ ಈ ನೀರಸ ನಾಟಿಕ ನಡೆಯಲೇಬೇಕು. ದೊಡ್ಡಿಯಲ್ಲಿ ಕೂಡಿದ ಕುರಿಗಳನ್ನೇ ಟೆಸುವ ಹಾಗೆ ಈ ಅಗಸ್ಟ್ ಕ್ರಾಂತಿಯ ವೀರರಸ್ತೆಲ್ಲ ಎಣಿಸಬೇಕು ಅವರು ! ‘ಎಕ್—ದೋ—ತೀನ್—ಫಾರ್... ಎಕ್—ದೋ—ತೀನ್—ಫಾರ್.... ! ’ ಮತ್ತೆ ಮತ್ತೆ ಅದೇ ಕಬ್ಬಿ....ಅದೇ ಅಂತಿ. ಅದೇ ಕಡೆಗೆ ಕಂತ ಧ್ವನಿ—ಅವರು ಎಣಿಸುವಾಗಿ ಪ್ರತಿ ಯೊಷ್ಟಿಗೂ ಎದ್ದು ಕುಳತ್ತಿಂತ್ತಿರ್ಲೇಬೇಕು. ಕಾಳಿಯಾಗಿದ್ದರೂ ಸರ.

ಹಾಸಿಗೆ ಹಡಿದಿದ್ದರೂ ಸರಿ. ಎಲ್ಲರೂ ಏಳಲೀಬೇಕು. ಯಾರು ಏಂ ಪುದಿಲ್ಲವೋ ಅವರಿಗೆಲ್ಲ ಒದೆಗಳೇ ಒದೆಗಳು....

‘ಏಕಾ—ದೊ—ತೀನ್—ಚಾರ್—.....ಏಕಾ—ದೊ—ತೀನ್—ಚಾರ್...’ ಇಗತ್ತಿನ ಶಂತ್ಯದವರಿಗೂ ಈ ಎಣಿಕೆ ಎಡಿಬಿಡದೆ ನಡೆಯುವುದೇನೋ ಎನ್ನಿಸಿತು ಮಲ್ಲೇಶಿಗೆ. ಇನ್ನೂ ಎಪ್ಪು ವರ್ಷ ತಾನೀ ಎಣಿಕೆಗೆ ಗುರಿಯಾಗಬೇಕು? ಎಪ್ಪುಸಾವಿರ ದಿನ ಇವರಿಗಾಗ ಎದ್ದು ಕೂತುಕೊಳ್ಳಬೇಕು? ಹದಿನ್ಯೇಮು ವರ್ಷ! ಓ! ಹದಿನ್ಯೇಮು ವರ್ಷ! ತನ್ನ ಆಯುಷ್ಯದ ಕೊನೆಯವರಿಗೂ ಇವರ ‘ಏಕಾ—ದೊ—ತೀನ್—ಚಾರ್’ ನಡೆಯುವುದೋ ಏನೋ....

ಎಣಿಕೆ ಮುಗಿಸಿಕೊಂಡು, ಮುನ್ನಾ ದಿನದ ಲೆಕ್ಕದೊಂದಿಗೆ ಹೋಲಿಸಿಕೊಂಡು, ಯಾರೂ ಓಡಿಕೊಗಿಲ್ಲವೆಂದು ಮನವರಿಕೆ ಮಾಡಿಕೊಂಡು ಅವರಿಲ್ಲ ಹೊರಟುಹೋದರು. ಬಾಂಟುಗಳ ಸದ್ಗು ಕ್ರಮೇಣವಾಗಿ ಗಾಳಿಯಲ್ಲಿ ವಿಲೀನವಾಯಿತು. ಮಲ್ಲೇಶಿ ಕುಳಿತ ಹಾಗೇ ಕುಳಿತಿದ್ದ. ಅವನೆಂದು ಹಾಸುಗಿಯ ವೇಲೆ ಪದ್ದಾಸನ ಹಾಕಿ ಕುಳಿತಿದ್ದ ಸರೀಯಾಳು ಹೊಬ್ಬಿ ಭಗವದ್ಗೀತೆಯ ಶೈಲೀಕವೇಂದನ್ನು ಮತ್ತೆಮತ್ತೆ ಉರು ಹೊಡಿಯುತ್ತಿದ್ದ. ಅತ್ಯ ಹೊರಳಲಿಲ್ಲ ಮಲ್ಲೇಶಿಯ ಚಿತ್ತ. ಅವನ ಕಿವಿಯಲ್ಲಿ ಸೇರಿ ತಲೆಯಲ್ಲಿ ಗುಂಟುಗುಂಟುಮ್ಮೆದು ಕೇವಲ ಆ ‘ಏಕಾ—ದೊ—ತೀನ್—ಚಾರ್’—ಎಂದು ನಿಂತಿತೋ ಈ ಚಾರ್ ಚಾರ್? ಎಂದು ತನ್ನ ತಾಯಿನಾಡು ಸ್ವತಂತ್ರವಾದಿತು? ಅಯ್ಯೋ! ಎಂದು ಸ್ವತಂತ್ರವಾದಿತು?....

“ ಬಂಧುಗಳೇ....”

‘ಬರಾಕಿನ’ ‘ಮುಖಂಡ’ನ ಧ್ವನಿ ಅದು. ಆತ ಮಾತನಾಡುತ್ತಿದ್ದ.

“ ಇಂದು ಜನವರಿ ಇಪ್ಪತ್ತಾರು. ನಮ್ಮ ಸ್ವತಂತ್ರ್ಯ ದಿನ. ಸರೀಮನ ಯಲ್ಲಿದ್ದ ರೇನಾಯಿತು? ನಾವು ಅದನ್ನು ಆಚರಿಸಲೀಬೇಕು. ಈಗ ಸ್ವಾನ ಮುಗಿಯುತ್ತಲೂ ಅಂಗಳದಲ್ಲಿ ಸುಭಿ ಸೇರುತ್ತದೆ. ಅದಕ್ಕಾಗಿ ಜೀಲರರ ಅಪ್ಪಣಿಯನ್ನೂ ಪಡೆದುಕೊಂಡಿದ್ದೇನೆ. ಅಲ್ಲಿ ಎಷ್ಟು ಬರಾಕುಗಳವರೂ ಸೀರಿ ವಂದೇ ಮಾತರಂ ಅಂದ ಬಳಿಕ ಶಾಂತವಾಗಿ ಮರಳಬರಬೇಕು.

ಗಲಾಟಿ ಮಾಡಬಾರದು. ಸಾಯಂಕಾಲವೂ ಸಭೆ ಸೇರಿತ್ತದೆ. ಆಗ ಸ್ವಾತಂತ್ರ್ಯಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತದೆ.”

“ ಕೇಳಿದಿಯೇನೋ ಶಿವು ? ” ಎಂದ ಮಲ್ಲೀಶಿ—ಸಿಟ್ಟಿನಿಂದ ಉರಿಯುತ್ತ. ಶಿವು ಉತ್ತರವಿರುತ್ತಿಲ್ಲ. ವರಾನಾಗಿ ಕತ್ತು ಅಲು ಗಾಡಿಸಿದ.

“ ಸ್ವಾತಂತ್ರ್ಯದಿನಾಚರಣೆಗೆ ಜೀಲರನ ಅಪ್ಪಣಿಯಂತೆ ! ಎಂಥಾನಾಚಿಗೇ ಇತನ ಇದು ! ಯಾರು ಹೇಳಿದರೋ ಇವರಿಗೆ ಆ ಜೀಲರನ್ನು ಕೇಳಿದಕ್ಕೆ ? ಇಂಥ ಮೂರ್ಖರೂ ಇದ್ದಾರಲ್ಲ ನಮ್ಮಲ್ಲಿ ! ನಮಗೆ ಅಪ್ಪಣಿ ಕೆಡಿಯೇದಕ್ಕೆ. ಆ ಜೀಲರ್ ಯಾರು ? ನಮ್ಮನ್ನು ಹಿಡಿದು ಇಲ್ಲಿ ಹಾಕಿದುವರಿಂದ ಅಪ್ಪಣಿ ಪಡಿಂಬೇಕೇನು ನಾವು ? ಶಾಂತವಾಗಿರಬೇಕಂತೆ ! ದೊಡ್ಡ ಮುಖಂಡ ಇವ ! ಉತ್ತರವೇ ವಾಡುತ್ತಾನೆ ! ‘ಜೀಲನಲ್ಲಿ ಕೂಡ ಅಸಹಕಾರ ಮಾಡಬೇಕು—ಸರಾರಕ್ಕೆ ತಲೆ ಬಾಗಿಸಬಾರದು. ಇಂದಿನಿಂದ ಎಲ್ಲರಾ ಸ್ವಾತಂತ್ರ್ಯರೆಂದು ತಿಳಿಮುಕೊಳ್ಳಬೇಕು’—ಎಂದು ಹೇಳಿ ಹೊಗಿಲ್ಲೇನು ಗಾಂಧಿಜಿ ಆಗಸ್ಟ್ ಎಂಬಿರಲ್ಲ ? ಹೇಳಲ್ಲೇನೋ ಶಿವು.. ?”

“ ಹುಂ ! ಹೌದು. ಹೇಳಿದ್ದಾರೆ.”

“ ಹಾಗಾದರೆ ಈ ಜೀಲರಿಗೆ ಯಾಕೆ ಕೇಳಬೇಕು ನಾವು ? ಸ್ವಾತಂತ್ರ್ಯದಿನಾಚರಣೆಯಂತೆ ಸ್ವಾತಂತ್ರ್ಯದಿನಾಚರಣೆ ! ಇದೆಂಥಾದ್ದೋ ಇದು ಸ್ವಾತಂತ್ರ್ಯ ದಿನಾಚರಣೆ ! ಸ್ವಾತಂತ್ರ್ಯರು ನಾವು—ಅನ್ನೋ ಭಾವನೆಯೇ ಇಲ್ಲಿದಿದ್ದರೆ ಎಷ್ಟು ಪ್ರತಿಜ್ಞೆ ತಕ್ಷಣಂದರೇನು—ಎಷ್ಟು ಭಾವಣ ಮಾಡಿದರೇನು—ಎಲ್ಲಾ ವ್ಯಾಧಿ...ಬರಿ ವ್ಯಾಧಿ...ಶಾಂತವಾಗಿರಬೇಕಂತೆ ನಾವು ! ಹಾವ ! ದೊಡ್ಡ ಶಾಂತತಾವಾದಿ ಈತ ! ಆ ಮಹಾತ್ಮನ ಹೆಸರಿಗೆ ಮಂಸಿಬಳಿಯುವ ಹೇಳಿಗಳಿರು ! ಧೂ ! ಬರಾಕಿನ ಮುಖಂಡ ಅಂತೆ ಇವ ! ಎಂಥ ಮುಖಂಡನ್ನೂ ! ಏನಾಷ್ಟೆಂ ! ಈ ಪಟ್ಟಣದ ಜನರಿಗೆ ಗಂಡಸುತ್ತನ ಅನ್ನೋದು ಏನೂ ಇಲ್ಲೇನೋ ? ಅಭಿಮಾನ ಅನ್ನೋದು ಸ್ವಲ್ಪವೂ ಇಲ್ಲೇನೋ ? ಶಿವು...ಶಿವು...ಮಾತಾಡೋ...ಏನಂತೇಯೋ ನೀನು...?”

“ ಗಾಂಧಿಜಿಯವರ ಶಿವ್ಯಾರು ಅವರು-ಸುಮೃದಿರು ಮಲ್ಲೀಶಿ. ಗಲಾಟಿ ಗಿಲಾಟಿ ಮಾಡಬಾರದು. ಅವರು ಹೇಳಿದ ಹಾಗಿ ಕೇಳಬೇಕು.”

“ ಇಂಥ ಕೈಲಾಗದ ಹೆಡಿಗಳಾಗಬೇಕು ಅಂತ ಹೇಳಿದ್ದರೇನು ಗಾಂಥಿಜೀ? ಅಹಿಂಸಾ ಅಂದರ ನರವ್ಯಾಸ ನಾವೇ ಅವನಾನ ಮಾಡಿ ಕೊಳ್ಳೋದೇನು? ಸ್ವತಂತ್ರ್ಯದಿನಾಚರಣೆ ಅಂದರೆ ಎಂಥಾ ಪವಿತ್ರ ವಾದದ್ದು! ಅದಕ್ಕೆ ಈ ಜೀಲರನ ಅಶ್ವತ್ತಿ ಕೇಳೋಕೆ ಹೊದರಲ್ಲಾ ಈ ನಾಚಿಗ್ಗೇಡಿಗಳು! ಇಂಥಾ ಮೂರ್ಖರಿಂದಾದರಿಂದಲೇ ಈ ಗತಿ ಬಂದಿ ರೋಮು ಹಿಂದುಸ್ಥಾನಕ್ಕೆ. ಮುಖಿಂಡರಂತೆ ಮುಖಿಂಡರು!....”

ಶಿವೂ ಮಾತನಾಡಲಿಲ್ಲ. ಮಾನವಾಗಿ ತಲೆಬಾಗಿಸಿದ.

೨

ಸೆರಿಮನೆಯ ಅಂಗಳದಲ್ಲಿದ್ದ ಮಾವಿನ ಗಡಗಳ ನೆರಳನಲ್ಲಿ ಸಭಿ ಜರುಗಿತು. ‘ಬರಾಕು’ಗಳ ‘ಪ್ರಧಾರಿ’ಗಳಿಲ್ಲ ಒಟ್ಟೊಬ್ಬರಾಗಿ ಮುಂದೆ ಬಂದು ಜಿಗಿಜಿಗಿದು ಭಾವಣ ಮಾಡಿದುದಾಯಿತು. ಉಂದಿನ ರೊಟ್ಟಿಗೆ ಚೆಿಲ್ಲ ಸೇರಿಸಿ ಉಂಡಿಮಾಡಿ ತಿಂದು ಸ್ವತಂತ್ರ್ಯದ ಹಬ್ಬವನ್ನೂ ಆಚರಿಸಿದ್ದಾಯಿತು.

ಸಾಯಂಕಾಲ ಪುನಃ ಸಭೆ ಸೇರಿ ಸ್ವತಂತ್ರ್ಯ ಪ್ರತಿಷ್ಠಿಯನ್ನೂ ಸ್ವೀಕರಿಸಬೇಕಾಗಿತ್ತು. ಮಲ್ಲೀಶಿ-ಶಿವು ಇತ್ಯಾದಿ ಹೊಡುಪಿನ ಮುಡುಗರು ಸೇರಿ ಕೊಂಡು ಸಭಾಸ್ಥಾನದ ಬಳಿ ಸುಳ್ಳಂಧಿಂದ ಉಂದುಸ್ಥಾನದ ಹಟ್ಟ ಬರಿದರು ನೆಲದಮೇಲೆ. ಅದರ ಮಧ್ಯ ಗಾಂಥಿಜಿಯ ಅಕ್ಕತಿಯನ್ನೂ ತಿಗಿದರು. ಸೆರಿಯಾಳುಗಳಲ್ಲಿ ಬೇರಾರಿಗೂ ಈ ಕಲ್ಪನೆ ಹೊಳೆದಿರಲಿಲ್ಲ. ಎಲ್ಲರೂ ಅದನ್ನು ಕಂಡು ಸಂತೋಷವಟ್ಟಿಕೊಂಡರು.

ಸಭಿಯ ಸಮಯವಾಯಿತು. ಗಡದ ನೆರಳನಲ್ಲಿ ಎಲ್ಲ ಸೆರಿಯಾಳುಗಳೂ ಒಂದುಗೂಡಿದರು. ಮತ್ತೆ ಭಾವಣಗಳೂ ನಡೆದುವು. ಇನ್ನೇನು ಪ್ರತಿಜ್ಞಾಸ್ವೀಕಾರ ನಡೆಯಬೇಕು. ಅಷ್ಟರಲ್ಲಿ ಸೆರಿಮನೆಯ ಕಳೇರಿಯ ಮುಂದೆ ನಿಂತುಕೊಂಡು ಹೇಳಲ್ರ ಕೂಗುವುದು ಕೇಳಿಸಿತು.

“ಸೂರಂಟಿಂಡೆಂಟ್ ಬರುತ್ತಿದಾರಿ. ಎಲ್ಲರೂ ಕೂಡಲೇ ನಿಮ್ಮನಿಮ್ಮ ಬರಾಕೆಗೆ ಹೊಗಿರಿ.”

—ಸೂರಂಟಿಂಡೆಂಟ್ !

ಸಭೆಯಲ್ಲಿ ಒಮ್ಮೆಲೆ ಬಿಸಿಯೀರಿತು. ಸ್ವಾತಂತ್ರ್ಯದಿನಾಚರಣೆಯೆಂದರೇನು—ಪ್ರತಿಜ್ಞೆಯನ್ನು ಸ್ವೀಕರಿಸದೆ ಹಾಗೇ ಸಭೆ ಮುಗಿಸುವುದೆಂದ ರೀನು—ಎಲ್ಲಾ ದರೂ ಉಂಟೇ? ಸೂಪರಿಂಟೆಂಟ್ ಬರಲಿ-ಅವನವ್ವು ಬರಲಿ-ಪ್ರತಿಜ್ಞೆ ತೆಗೆದುಕೊಳ್ಳದೆ ಇಲ್ಲಿಂದ ಕಡಲುವಂತಿಲ್ಲ—ಎಂದು ಗುಂತು ಮಾನವಾಗಿ ನಿರ್ಧರಿಸಿತು.

ಪರಿಸ್ಥಿತಿ ಕೈಮಾರುವ ಲಕ್ಷ್ಯ ಕಾಣಿಸುತ್ತಲೂ ‘ಬರಾಕಿನ ಮುಖಿಂದ’ ರಿಗೆ ಯೋಜನೆಗಿಟ್ಟುಕೊಂಡಿತು. ಒಬ್ಬ ‘ಮುಖಿಂಡ’ ದಸ್ಯಿಯಿತ್ತಿದೆ.

“ಗೇಳಿಯರೆ, ಶಾಂತವಾಗಿ ಸಭೆ ನಡೆಸುವುದಾಗಿ ನಾವು ಜೀಲರಿಗೆ ವಚನಕೊಟ್ಟಿದ್ದೇವೆ. ಆ ವಚನದ ಪ್ರಕಾರ ನಡೆಯಲೇಬೇಕಾಗಿ. ಸೂಪರಿಂಟೆಂಟ್ ಅಂಗ್ಲರವ. ಆವನಿಗೆ ನಮ್ಮ ಬಗ್ಗೆ ಸಹಾಸುಭೂತಿಯಿಲ್ಲ ದಿರುವುದು ಸಹಜಕವೇ. ಆವ ಬಂದುಬಿಟ್ಟು ನಾವು ಸಭೆ ಸೇರಿರುವುದನ್ನು ನೋಡಿದರೆ ರೀಗಿಡಿಲಾರ. ನಮ್ಮಂದಾಗಿ ಪಾಪ-ಆ ಜೀಲರ್ ಸಾಹೇಬರಿಗೂ ತೊಂದರೆಯಾದಿತು. ಆದ್ದರಿಂದ ಈಗ ನಿನೆಲ್ಲರೂ ಶಾಂತವಾಗಿ ನಿಮ್ಮನಿಮ್ಮ ಬರಾಕುಗಳಿಗೆ ಹೋಗಿರಿ. ಆಲ್ಲಿಯೆ ಪ್ರತಿಜ್ಞಾಸ್ವೀಕಾರ ಮಾಡಿರಿ.”

“ನಾವುಇಲ್ಲಿಂದ ಒಂದು ಹೆಚ್ಚೆಯನ್ನೂ ನಿಶ್ಚಿಡೋದಿಲ್ಲ!” ಎಂದು ಫೋನ್‌ಸಿದ ಮತ್ತೀರಿ.

“ಹಾಗೇಲ್ಲಾ ಹುಡುಗತನ ಮಾಡಬಾರದು. ನಾವು ಹೇಳುವ ಮಾತು ಕೇಳಿರಿ. ಇಲ್ಲವಾದರೆ ಏನೇನಾಗುತ್ತದೆಯೂ?” ಎಂದ ಆ ಮುಖಿಂಡ.

“ಆಗೋದೆಲ್ಲಾ ಆಗಲಿ. ಇದುವರಿಗೆ ಏನೇನಾಗಿಲ್ಲ ರಾಯರೇ? ಎಷ್ಟು ಜನ ಸತ್ತಿಲ್ಲ? ಎಷ್ಟು ಜನ ಗಾಯಗೊಂಡಿಲ್ಲ? ಎಷ್ಟು ಜನ ಮನೆ ಪೂರು ಕಳೆದುಕೊಂಡಿಲ್ಲ? ಇನ್ನೇಷ್ಟು ಜನ ಇಪ್ಪತ್ತು ಇಪ್ಪತ್ತು ವರ್ಷ ಶಿಕ್ಕಿಗೊಳಗಾಗಿಲ್ಲ? ಇವತ್ತು ಸ್ವಾತಂತ್ರ್ಯದಿನ. ಇಂದು ಏನಾದರೂ ಒಕ್ಕೆಯದೇ. ಸೂಪರಿಂಟೆಂಟ್ ಯಾಕೆ—ಆ ವೈಸರಾಯ್ ಬಂದರೂ ನಾವು ಇಲ್ಲಿಂದ ಕಡಲಕೂಡದು. ಇವನಿಗೆ ಹೆದರಿ ಇಲ್ಲಿಂದ ಓಡಿಹೋಗಿ ಬರಾಕಿನಲ್ಲಿ ಕೂತು—ಮತ್ತೆ ಸ್ವಾತಂತ್ರ್ಯ ಪ್ರತಿಜ್ಞೆ ತೆಗೆದುಕೊಳ್ಳೇಂದ್ರೇಕ್ಕು ನಾಚಿಕೆಯಾಗೋಡಿಲ್ಲೇನು ನಿಮಗೆ?” ಎಂದು ಗುಂಪಿದ ಮತ್ತೀರಿ.

“యాదూ డోరడకూడదు—ఇల్లే ఇరబేకు” ఎందు నూరారు కంఠగళు ఏకాలక్షే దనిగూడిసిదశ్వ.

మహాద్వారద దిక్కెనింద బూటుగళ కడకడాట కేళబంతు. ఆరూవరీ అడి ఎత్తరద సూచరింటిండింటూ సాకేబన ఆ వితాలు కాయ పుట్ట బెట్టెదంకి నుగ్గ బరతొడగితు. ఆవన హింది జేలరు, వాడ్ఫర్గళు, ప్రోలీసర్ల....

సేరియాటుగళీల్ల స్నేహికరంతి సెట్టిదు సింతుకొండు స్వాతంత్ర్య ప్రతిష్టేయ ఒందొందే వాక్యసన్ను చ్ఛరిసత్తొడగిదరు.

ప్రతిష్టేయసన్ను ఓది హేళుత్తిద్ద తరువాన బళ బందు సాకేబి సింతుకొండ. పక్కదలీ నేలద మేలి బరెదిద్ద భారతద పటవూ, అచరల్నన గాంధీజియు చిత్రవా ఆవన దృష్టిగే బిద్దవు. నీలవ ణాద ఆతన కణ్ణి బొంచే ఒడనేయే బెట్టగే-బెట్టగాదవు. హుబ్బ గంటుకూకొండవు. తుట్టగళు ఒందన్నొందు కచ్చిహిడిదుకొండవు.

సేరియాటుగళ సావిరారు దృష్టిగళు ఆతన మేలి కేంద్రిక్యత వాగిద్ద కాగే ఆవన బూటుగాలు రభసదింద మేలక్షేద్దితు. ఒందే ఒందు క్షేత్ర....ఎల్లరూ రేపై హొడియడి సోదుత్తిద్దరు....కన్నేను ఆ బూటుగాలు భారత పటద మేలి బీళజేకు. అష్టరల్లయే యావైదో జడపదాథ్రమోందు కట్టనంత కారిబందు సాకేబన బలగేన్నుగే బలవాద ఎటుకొట్టితు. “చీ” ఎందు ఉద్దార తేగెదు ఆత కేన్నుగే కైయిట్టుకొళ్ళవుదరోళగాగియే ఇన్నొందు వస్తు బీసి ఒందు ఆవన ఎడగేన్నుగే ఎటుకూకేతు.

ఎంథ వస్తు ఆవు?—ఇన్నేనూ ఆల్ల. భారతియరు హాకికేఱ ఇంవ చ్చపులిగళు! బెళగావి జల్లిగెల్ల ప్రసిద్ధవాద ‘జవారమేట్టు’ గళు....!

“బద్యాష్టా! కెరామహోరా! కుత్తేకే ఆవలాదా! పక్కడో ఉసే!” ఎందు సాకేబి ఆశ్చోశమాఢువష్టరల్లయి ‘వాడ్ఫర్’

ನೊಬ್ಬ ಮುಂದಾಗಿ ಆ ಜಪ್ಪಲು ಎಸೆದವನನ್ನು-ಹೊದು-ಮಲ್ಲೀಶಿಯನ್ನು ಹುಡಿದುತ್ತಂದೆ.

ಅವಮಾನ, ಲಜ್ಜೆ, ಕೋಪಗಳಿಂದ ಹುಚ್ಚೆನಂತಾಗಿದ್ದ ಸಾಹೇಬ್. ತನ್ನನ್ನು ಕಂಡರೆ ಗಡಗಡನೆ ನಡುಗುತ್ತಿದ್ದ ಈ ಕೈದಿಗಳಿದುರಿನಲ್ಲಿ-ಈಗುಲಾವು ಭಾರತೀಯರಿದುರಿನಲ್ಲಿ-ಈ ಜೀಲರ್, ವಾರ್ಡರ್ ಗಳಿದುರಿನಲ್ಲಿ-ತನ್ನಂಥ ಅಂಗ್ಲನಿಗೆ ಇಂಥ ಅವಮಾನ ! ಅವನ ರೊಚ್ಚು ಕುದಿನು ಉಕ್ಕಿತು. ಹತ್ತಿರ ನಿಂತಿದ್ದ ‘ವಾರ್ಡರ್’ನ ನಡುಪಟ್ಟಿಯಲ್ಲಿ ನೇತಾಡುತ್ತಿದ್ದ ದಂಡವನ್ನು ರಭಸದಿಂದ ಕಿತ್ತುಕೊಂಡ. ಎದುರಿಗೆ ಕಂಭದಂತೆ ನಿಶ್ಚಲವಾಗಿ ನಿಂತಿದ್ದ ಮಲ್ಲೀಶಿಯ ಬರಿದಲ್ಯಿ ಮೇಲೆ ಟಿಕಟಟಿಸನೆ ಏಟುಹಾಕತೊಡಗಿನ ನೆತ್ತಿಯ ಮೂರ್ಕಿ ಮುರಿದುಹೋಗಿರಬೇಕು. ಅಂಥ ದಷ್ಟಗಿನ ದಂಡದಿಂದ ಒಂದೇ ಸಮನೆ ನಾಲ್ಕೆದು ಏಟುಹಾಕಿವರೆ ಹೋಗಿತಾನೆ ತಡೆದಿತು ಅದು ? ಕಾರಂಜಿಯಿಂದ ಪುಟ್ಟಿಯಾವ ಬಣ್ಣದ ಸೀರಿನಂತೆ ಮಲ್ಲೀಶಿಯ ನೆತ್ತಿಯಿಂದ ಕೆಂಪಗಿನ ನೆತ್ತಿರ ರಭಸದಿಂದ ಚಿಮ್ಮತೊಡಗಿತು. ನೇರಲಕ್ಕೆ ಹಾರಿ ನೇಗಿದು ತಲೆಯ ಮೇಲೆಲ್ಲ ಸುರಿದು, ಕೂದಲನ್ನು ತೋರಿಸಿ, ಹಣಕ್ಕೆಯ ಮೇಲೆಲ್ಲ ಉರುಳಿ, ಕತ್ತಿನಗುಂಟ ಇಳಿದು, ಶರೀರದ ಮೇಲೆಲ್ಲ ಸುರಿಯತೊಡಗಿತು.

“ಲೇ ಜಾವ್ ಏ ಸುವ್ಯಾರ್ಕೋ! ಅಂಥೇರಮೇ ಧಾಲಾದೋ! ಬೂಟ್ ಸೀನೂರೋ!” ಎಂದು ಗಜೆಂಸಿ ಸಾಹೇಬ್ ಕೈಲಿದ್ದ ದಂಡವನ್ನು ದೂರ ಬಿಸುಡಿ ಬಿಟ್ಟು ಸೋತ ನರಿಯಂತೆ ಮುಖ ಮುದುರಿಕೊಂಡು ಹೊರಬುಬಿಟ್ಟಿ.

“ಬೂಟಿನಿಂದ ಹೊಡಿತೀಯಾ! ನಿನ್ನ ಗಂಡಸುತನ ನೊಡೊಣ ! ಹೊಡಿ ಬೂ-ನಮ್ಮ ದೇಶ-ನಮ್ಮ ಗಾಂಥಿ ಮಹಾತ್ಮ ಅಂದರೆ ಇವ್ವು ಹ್ಯಾಲ್ಕು ಅಂತ ತಿಳಿದಿದ್ದ ಯೇನು ನೀನು ? ಅವರ ಚಿತ್ರಗಳನ್ನು ಬೂಟುಗಾಲಿನಿಂದ ಒರಿಸೋಡಕ್ಕೆ ಹೊರಟಿದ್ದಿಯಲ್ಲ ! ನಾವೇಲ್ಲಾ ಏನು ಬಳಿ ಇಟ್ಟುಕೊಂಡಿದ್ದೇನೆ ಅಂತ ತಿಳಿದಿದ್ದೇನು ? ಕಾಲ ಬದಲಾಗಿದೆ. ನೀವು ಮಾಡಿದ ಅವಮಾನ ಸಹಿಸಿಕೊಂಡು ಸುಮೃಗಿರೋ ಕಾಲ ಹೋಯಿತು. ಇದು ‘ಕ್ರಿಂಡಿಯಾ’ ಕಾಲ....ಆಗಸ್ಟ್ ಕ್ರಾಂತಿ ಕಾಲ....ನೀವು ಬೂಟು ಎತ್ತಿದರೆ ನಾವು ಜಪ್ಪಲಿ ಎತ್ತುತ್ತೇವೆ. ದಂಡದಿಂದ ಹೊಡಿದೆ ನೀನು. ನನ್ನ ಕೈ

ಯಲ್ಲಿ ನೂ ಇಲ್ಲ ಅಂತ ಹೊಡಿಸಿಕೊಬೇಕಾಯಿತು—ನನ್ನ ಕೈಯಲ್ಲಿ ಏನಾದರೂ ಇದ್ದಿದ್ದರೆ....ಒಂದು ಸಿಕ್ಕಾಲು ಇದ್ದಿದ್ದರೆ....ತೇಣೀರಿಸುತ್ತಿದ್ದಿ ಅವಾಗ....” ಎಂದು ಮಲ್ಲೀತಿ ಕೂಗುತ್ತಿದ್ದಂತೆಯೇ ‘ವಾಡರರು’ ಆತ ನನ್ನ ಎಳೆಯತೊಡಗಿದರು.

ಅವರ ಕೈಗಳನ್ನು ರಭಸದಿಂದ ಕೊಡಹಿಕೊಂಡು ಮಲ್ಲೀತಿ ತನ್ನ ಕಟ್ಟಿಗೆ ಸೇರುತ್ತಿದ್ದ ರಕ್ತವನ್ನೂ ರೆಯಿಸಿಕೊಂಡ. ಅನಂತರ ಎರಡು ಕೈಗ ಇನ್ನೂ ನೇರುತ್ತಿತ್ತು ಹಿಡಿದು ತಾಂಡವ ನೃತ್ಯದಲ್ಲಿ ತಲೀನನಾದ ನಟರಾಜ ನಂತೆ ಪಿಕಪ್ಪವಾಗಿ ಕುಣೆಯುತ್ತ ಉಚ್ಚ ಸ್ವರದಲ್ಲಿ ಘೋಷಿಸಿದ :

“ಸ್ವತಂತ್ರ ಭಾರತಕೇ ಜೀ !”

ಸತ್ಯವಾನ ಮರಳಲಿಲ್ಲ....!

ಸೀರೆಯ ನಿರಗಳನ್ನು ಹಿಡಿದು ಎತ್ತಿಕೊಳ್ಳುತ್ತ ಭಾಗೀರಥಿ ಗುಡಿಸಿಲಿಪ ಕಟ್ಟಿಯನ್ನೇ ಒಮ್ಮೆ ಬಂದಳು. ಮುಚ್ಚಿದ ಬಾಗಿಲನ ವೇತೆ ಮೇಲ್ಲಿನೆ ತಟ್ಟುತ್ತ ಸಲುಗೆಯ ದನಿಯಲ್ಲಿ ಕೂಗಿ ಕರೆದಳು:

‘ಸಾವಿತ್ರಾ, ಏ ಸಾವಿತ್ರೀಽಃ’

ತನ್ನ ದನಿ ಕಿವಿಗೆ ಬಿಹೊಡನೆ ಆತುರದಿಂದೆದ್ದು ಬಂದು ಬಾಗಿಲು ತೆಲೆಯುತ್ತಾಣಿ ತನ್ನ ಸಾವಿತ್ರಿ-ತನ್ನ ಎಳೆವಯದ ಏಕವಾತ್ರ ಪ್ರೀತಿಯ ಗೀಳತಿ ಸಾವಿತ್ರಿ-ಎಷ್ಟು ವರ್ಷವಾಯಿತಲ್ಲ ಅವುಗಳನ್ನು ನೋಡಿ-ತುಗ ಹೇಗಿ ರುವಳೊ-ಎಷ್ಟುದ್ದ ಬೆಳೆದಿರುವಳೊ-ತನ್ನನ್ನು ಕಂಡು ಎಷ್ಟು ಸಂತೋಷ ಪಟ್ಟುಕೊಳ್ಳುತ್ತಾಳೊ-ಎಷ್ಟು ರಾಸ್ಯ ಮಾಡುತ್ತಾಳೊ-ಎಂದು ಮುಂತಾಗಿ ಸೆವಿ ಸವಿ ಯೋಚನೆಗಳಲ್ಲಿ ಮಂಗ್ರಾ ಇಂದ್ರಿಯ ಮಾರ್ಗದ ಭಾಗೀರಥಿಗೆ ಸಿರಾಕೆಯಾಯಿತು. ಅವಳ ಪ್ರೀತಿಯ ಆತುರದ ಕರಿಗಿ ಓ ಕೊಡಲಿಲ್ಲ ಅವಳ ಗೀಳತಿ. ಬಾಗಿಲೂ ತೆರೆಯಲ್ಪಡಲಿಲ್ಲ. ಒಳಗಡೆ ಇರುವಳೊ ಇಲ್ಲವೇಂ-ಇದ್ದು ಮುಲಗಿಕೊಂಡು ಬಿಟ್ಟಿದ್ದಾಳೊ-ಇಲ್ಲ-ಎದ್ದು ಎಲ್ಲಿಗಾದರೂ ಹೊರಟ್ಟಿಕೊರ್ಗಿದಾಳೊ ಎಂದು ಕೊಳ್ಳುತ್ತ ಬಾಗಿಲನ್ನು ನೂಕಿ ಒಳಕ್ಕೆ ನಡೆದಳು.

ಗುಡಿಸಿಲನ್ನೇಲ್ಲ ಅವರಿಸಿಕೊಂಡಿದ್ದ ಕತ್ತಲೆಯಲ್ಲಿ ಕ್ವಾಶಾಲ ಯಾವು ದೂ ಗೋಚರವಾಗಲಿಲ್ಲ. ತೆರಿದ ಬಾಗಿಲನೊಂದಿಗೆ ಸಾಮುಂಕಾಲದ ಮಂದ ಪ್ರಕಾಕ ಒಳನುಗ್ಗಿ ಗುಡಿಸಿಲನಲ್ಲಿನ ವಸ್ತುಗಳನ್ನೇಲ್ಲ ಬೆಳಗಿಸಿತು. ಮೂಲೆ ಯಲ್ಲಿನ ಹೊಲಸು ಹಾಸುಗೆಯ ಮೇಲೆ ಯಾರೋ ಒರಗಿಕೊಂಡು ನರಳುತ್ತಿದ್ದು ಕೇಳಿಸಿತು. ಓ ! ಸಾವಿತ್ರಿಯ ಅಜ್ಞೀಯಿರಬೇಕು ಈಕೆ— ಮುಪ್ಪಿನೆ ಮುದುಕಿ ಅಜ್ಞ !

‘ಅಜ್ಞೀ, ಅಜ್ಞವ್ಯಾಪ್ತ’ ಎಂದಳು ಭಾಗೀರಥಿ ಅವಳ ಹಾಸುಗೆಯ ಬಳ ಕುಳಿತುಕೊಳ್ಳುತ್ತೆ.

ತಲೆ ತುಂಬಾ ಹೊದೆದುಕೊಂಡಿದ್ದ ಕೊದಿಯ ಮುಖನ್ನು ತೆರಿಯು ಮುಖ ಹೊರಕ್ಕೆ ಹಾಕಿದಳು ಅಜ್ಞ. ಬಿಹು ದಿನಗಳ ದೀಪಾ ಶಾಯಿತೆ ಅವಳ ಸುಕ್ಕು ಮುಖವನ್ನು ಇನ್ನೂ ಸುಕ್ಕು ಸುಕ್ಕುಗಿಸಿರಬೇಕು. ಕಟ್ಟಿನ

ಶತ್ಕೀಯೂ ಕಡಿಮೆಯಾಗಿತ್ತು. ಕೆಮ್ಮುತ್ತ ಕೆಮ್ಮುತ್ತ ಭಾಗೀರಥಿಯನ್ನು ನಿಟ್ಟಿಸಿನೋಡಿದಳು. ಗುರುತು ತಿಳಿಯಲಿಲ್ಲ. ‘ಯಾರವ್ವಾ ನೀ?’ ಎಂದಳು.

ಮುಂದುಕಿಯ ಮುಖಕ್ಕೆ ತೀರ ಹೆತ್ತಿರ ತನ್ನ ಮುಖ ಒಯ್ದು ಅವಳ ಹಣಿಯ ಮೇಲೆ ಕೈಯನ್ನಾಡಿಸುತ್ತ ಭಾಗೀರಥಿ ‘ನಾನು-ಗೊಡರ ಭಾಗೀರಥಿ. ಸಾವಿತ್ರಿ ನಾನು ಸಣ್ಣವರಿದಾಗಿಂದ ಗೆಳತಿಯರವ್ವಾ. ಏದು ವರ್ಷದಾಗೂ ಮರೆತುಬಿಟ್ಟೀನು ಅಜ್ಞವ್ವಾನನ್ನು?’ ಎಂದಳು.

‘ಅವ್ವಾ! ನನ್ನ ಭಾಗೂನೇ? ಥೂ! ನನ ಮಂಜಾಳ ಹೊಗಲಿ! ಕಣ್ಣ ಶಾಣಿಸುವುದಿಲ್ಲವ್ವಾ! ಯಾವಾಗ ಬಂದಿಯವ್ವಾ ನನ್ನ ಮಗಳ; ಎನ್ನುತ್ತ ಅಜ್ಞ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದಳು. ಸಾಧ್ಯವಾಗಲಿಲ್ಲ. ನರಕುತ್ತ ನರಳುತ್ತ ಹಾಗೇ ಹಾಸಿಗೆಯ ಮೇಲೊರಗಿಕೊಂಡಿದ್ದು ‘ಈಗ ಎವ್ವು ಮಕ್ಕಳ ತಾಯಿಯವ್ವಾ ನೀನು?’ ಎಂದಳು.

ನಾಚಿಕೆಯಿಂದ ಮುಖ ಓರೆಮಾಡಿ ಭಾಗೀರಥಿ—‘ಇಲ್ಲ ಅಜ್ಞ, ಇನ್ನೂ ಆಗಲಿಲ್ಲ’ ಎಂದಳು.

‘ಅದ್ದಾಕ;? ಎವ್ವು ವರ್ಷ ಅತಲ್ಲ ಮದುವಿ ಆಗಿ?’

‘ಆಗಲೇಇವ್ವಾ. ಏನವರ? ಈ ವರ್ಷ....’ ನರಳುತ್ತಿದ್ದ ಮುಂದುಕಿಯ ಮುಖವ ಮೇಲೆ ಕ್ಷೇತ್ರ ಶಾಲ ಸಗೆಯ ಅಲೆಯೊಂದು ಮೂಡಿ ಮಾಯ ವಾಯಿತು. ‘ಅದ್ವಾಕ ಅಧಕ್ಕೂ ಮಾತು ನಿಲ್ಲಿಸತ್ತಿಯೆ? ಈ ವರ್ಷ ಬರೊಂದ್ದೇತೇನ ಪಾಪಾ?’

ಮಾತನಾಡುವಂತಿರಲ್ಲಿ ಭಾಗೀರಥಿ. ಬರಲಿರುವ ತಾಯ್ಯನದ ಸುಖದ ನೇನಹು ಅವಳ ನಾಲಗೆಯನ್ನು ಸೆಳಿಯುತ್ತಿತ್ತು. ಬಂದೆರಡು ಕ್ಷೇತ್ರ ಮೌನವಾಗಿದ್ದ ಅನಂತರ ಹಂತಾತ್ಮಾಗಿ ಕೇಳಿದಳು.

‘ಸಾವಕ್ಕು ಎಲ್ಲಿದಾಳೇ ಅಜ್ಞ? ಕಾಣೂದಿಲ್ಲಲ್ಲ?’

ಮುಂದುಕಿಯ ಮುಖದ ಮೇಲೆ ಅರಳಿದ್ದ ಸಗೆಯ ಲಹರಿ ಆಡಗಿಹೊಗಿ ಚಿಂತಿಯ ಶಾಮುಗಿಲು ಕವಿದುಕೊಂಡಿತು. ಕೊಂಡ ಶಾಲ ವಿರಮಿಸಿಕೊಂಡಿದ್ದ ಕೆಮ್ಮು ಮತ್ತೆ ಪ್ರಾರಂಭವಾಯಿತು. ನರಳುತ್ತ ಹೇಳಿದಳು.

‘ಏನು ಹೇಳಿ ತಂಗೀ ನಿನೆಗಾಗಿ ನಮ್ಮ ಸಾವಿತ್ರಿಗೆ ಹೀಗಾದಿತಂತೆ ಕನಸು ಮನಸಿನಾಗಿ ಕೂಡಾ ಬಂದಿರಲಿಲ್ಲ ನನಗೆ.’

ದಿಗಿಲುಗೊಂಡು ಕೇಳಿದೆಳು ಭಾಗೀರಥಿ. ‘ಯಾಕಜ್ಞ, ಹೀಗಾಗೆ ಮಾತಾದುತ್ತೀರ್ತಿ? ಏನಾಗೈತೀ ನಮ್ಮ ಸಾವಾಗಿ?’

‘ಆಗೂದೇನವ್ವಾಗಿ? ಹುಚ್ಚು ಹಿಡದಾಗಾಗೈತೀ....’

ಹುಚ್ಚು! ತನ್ನ ಸಾವಿತ್ರಿಗೆ ಹುಚ್ಚು! ಭಾಗೀರಥಿಯ ಎದೆ ಧಡಧಡಿ ಸತ್ಯಾಡಿತು. ಮುದುಕಿಯ ವಾತನ್ನು ನಂಬುವುದಕ್ಕೇ ಸಾಧ್ಯವಿರಲಿಲ್ಲ. ನಂಬದಿರುವುದೂ ಸಾಧ್ಯವಿರಲಿಲ್ಲ. ಹುಚ್ಚು! ಈ ಎಳಿ ಹರಯದಲ್ಲಿ, ಮದು ವೆಯಾಗಿ ಸುಖವಾಗಿ ಸಂಸಾರ ನಡೆಸಬೇಕಾದ ವರ್ಯಸ್ವನಲ್ಲಿ ತನ್ನ ಪತ್ರಣ ಸ್ತ್ರಿಯ ಗೆಳತಿಗೆ ಹುಚ್ಚು! ಭೀ! ಇರಲಾರದು—ಎಂದುಕೊಂಡಕು ಭಾಗೀರಥಿ. ಈ ಮುದುಕಿಗೇ ಹುಚ್ಚು ಸುಧಿದಿದೆಯೋ ಏನೋ! ಇದ್ದರೂ ಇದ್ದಿತು. ಮುದಿ ವರ್ಯಸ್ವನಲ್ಲಿ ಬುದ್ಧಿ ಭ್ರಮಣಿಯಾಗುತ್ತದೆನ್ನುತ್ತಾರೆ. ಅದೇನೂ ಸುಳ್ಳಾಗಿರಲಾರದು. ಅಜ್ಞಗೇನು ಕಡವೆಯಾಗಿದೆಯೇ ವರ್ಯಸ್ವ? ಅರವತ್ತು ವಿಾರಿರ ಬಹುದು. ಈಚಿಗೆ ಕಾಯಿಲೀಯಾ ಬಲವಾದ ಹಾಗಿದೆ. ಅದಕ್ಕೇ ಏನಾದರೂ ಹುಚ್ಚು....

‘ಹುಚ್ಚು ಅಂದರೂ ಹುಚ್ಚು ಅಲ್ಲವ್ವಾ. ಪೂರ್ವ ಹುಚ್ಚು ಆದರ ಅದೊಂದು ತರಾ. ಆದರೂ ಇದು ಅತ್ಯಾಲ್ಲ ಅಲ್ಲ. ಇತ್ಯಾಲ್ಲ ಅಲ್ಲ. ಏನೋ ಒಂದು ತರಾನ್ತಾ. ಒಂದೊಂದು ದಿನಾ ನೆಟ್ಟಿಗೂ ಇರ್ತಾಳ. ಒಂದೊಂದು ದಿನ ಹುಚ್ಚೇ ಹಾಂಗ ಮಾಡ್ತಾಳ. ಉಂಡರ ಉಂಡೆಳು. ಇಲ್ಲದಿದ್ದರ ಇಲ್ಲ. ಕೂಲಿಗೆ ಹೋದರ ಹೋದೆಳು. ಇಲ್ಲದಿದ್ದರ ಇಲ್ಲ. ಮುಮ್ಮನ್ನ ಒಲೀ ಮುಂದ ಕೂತುಕೊಂಡು ತಾಸು ತಾಸುಗಟ್ಟಿಲೆ ಬೆಂಕೇ ಉರಿಸ್ತಾ ಇರ್ತಾಳ. ನನ್ನ ಮುದುಗಿ ಏನಾತೋ ಏನೋ ಅವ್ವಾ! ನನ್ನ ಕಂದ ಸೋರಗಿ ಸೋರಗಿ ಸಾಯಾಕಾಗ್ಗಾಳ....’ ಎಂದು ಹೇಳಿ ಅಜ್ಞ ಬಲವಾಗಿ ಕೆಮ್ಮತೊಡಿದೆಳು.

ಕೌದಿಯನ್ನೇಳಿದು ಅಜ್ಞಯ ಕತ್ತಿನವರಿಗೂ ಹೂದೆಯಿಸಿ ಭಾಗೀರಥಿ ಕೇಳಿದೆಳು. ‘ಈಗ ಎಲ್ಲಿದಾಳಜ್ಞೇ ಸಾವಿತ್ರಿ?’

‘ಎಲ್ಲಿದಾಳಿ, ಏನು ಮಾಡ್ತಾಳ್ತಾ ಆ ಶಿವಶಂಕರನ್ ಬಲ್ಲ. ನನಗಾ ದರೂ ನೆಟ್ಟಿಗ್ಗೆತ್ತೀ ಅಂದರ ಅದೂ ಇಲ್ಲ. ಆರು ಶಿಂಗಳಾಯಿತು ಹಾಸಿಗೇ

ಬಿಟ್ಟು ಏಳಾಕಾಗಲ್ಲ. ಅವಳು ನೋಡಿದರ ಹುಚ್ಚೇ ಹಾಂಗ ತಿರುಗತಾಳ. ಸುಧುಗಾಡಗಟ್ಟಿಗೆ ಹೊಗಿ ತಾಸು ತಾಸು ಕೂತಿರತಾಳಂತವ್ವಾಗಿ ನೆನ್ನು ಹುಡುಗಿ. ಯಾವುದೋ ಒಂದು ದೊಡ್ಡ ದೀಪ್ಪಾನ್ತ ನೆನ್ನು ಕೂಸಿಗೆ ಬಡಕೊಂಡಿರಬೇಕು ಅಂತಾರ ಉಂಟಾರು. ಅದರಿಂದನೇ ಈಕೆಗೆ ಹುಚ್ಚು ಹಿಡಿದಿರಬೇಕು....'

ಸುಧುಗಾಡಗಟ್ಟಿಗೆ ಸಾವಿತ್ರಿ! ಏನು ಕೆಲಸ ಅವಳಿಗೆ ಸೃಶಾನದಲ್ಲಿ? ಅಲ್ಲಿಗೆ ಹೊಗಿ ತಾಸು ತಾಸು ಕೂತಿರುವುದು! ಈಗಲೂ ಅಲ್ಲೇ ಇರುವಣಿಗೂ ಏನೋ. ಏನಿದ್ದಿತು ಇದಕ್ಕೆ ಕಾರಣ? ದೆವ್ವ? ಭೂತ? ಪಿಶಾಚಿ? ಅವುಗಳ ಅಸ್ತಿತ್ವವನ್ನು ನಂಬುವ ಸ್ಥಿರಾವಳಿರಲಿಲ್ಲ ಭಾಗೀರಥಿ. ಪಟ್ಟಣದಲ್ಲಿ, ಸುಶಿಶ್ಮಿತ ಪತಿಯ ಸಹವಾಸದಲ್ಲಿ ಏದು ವರ್ಷಗಳನ್ನು ಕಳೆದ ಯುವಕಿ. ಅಂಥ ಭಾರ್ತುವಾಕ ವಿಷಯಗಳನ್ನೆಲ್ಲ ಈಕೆ:ನಂಬಲಾರಳು. ಹಾಗಾದರೀ? ಇನ್ನೇನಿದ್ದಿತು ಹಾಗಾದರೀ? ಇಂಥ ಸಾರುಂಕಾಲದ ಸಮಯದಲ್ಲಿ, ಕತ್ತಲೆ ಮುತ್ತುವ ಹೊತ್ತಿನಲ್ಲಿ ಸಾವಿತ್ರಿಯನ್ನು ಸೃಶಾನ ಆಕಾರಿಸಲು ಕಾರಣವೇನು?

ಹೆತಾತ್ತಾಗಿ ಅವಳ ಶಲೀಯಲ್ಲಿ ವಿಚಾರವೊಂದು ಸುಳಿಯಿತು. ‘ಇವು ದಿನ ಸಾವಿತ್ರಿಯ ಮದುವೆ ಯಾಕಾಗಲಿಲ್ಲ ಅಜ್ಞವ್ವಾಗಿ?’ ಎಂದು ಕೇಳಿದಳು.

ಕ್ಷೀಣವಾಗಿ ನಗೆ ಬೀರುತ್ತು ಮುದುಕಿ ಉತ್ತರವಿತ್ತು. ‘ಮದಿನೆ! ನೊದಲು ಬಂಪರು ನಾವು. ಅವರಿವರ ಹೊಲದಾಗ ಕೂಲಿಮಾಡಿ ಬಂದ ಶಾಳನಿಂದ ಹೊಟ್ಟಿ ಹೊರೆಯುವರು. ಇವಳಪ್ಪ ಅವ್ವ ಬದುಕಿದ್ದರಂತೂ ಒಂದು ತರಾ ಇರಿತ್ತು. ಈಗ ಯಾರವ್ವಾಗಿ ಕೇಳಬೇಕು? ಅದರಾಗ ಈಕೆಗೆ ಇಂಥಾ ಹುಚ್ಚು ಬಡಕೊಂಡಿತು. ಹುಚ್ಚು ಈಕೆನ್ನು ಬಿಡೊಂದಿಲ್ಲ ಹುಡುಗಿ ಉಳಿಯೋಂದಿಲ್ಲ ಅಂತ್ಯೇತಿ ಉರಿಲ್ಲಾ. ಇಂಥಾ ಹುಚ್ಚೆನ್ನು ಮಾಡಿಕೊಳ್ಳಬಂತು ಯಾರವ್ವಾಗಿ? ಒಂದು ವೇళೆ ಯಾರಾದರೂ ತಯಾರಾಗಿ ಬಂದರೂ ಕೂಡಾ ಈಕೆ ತಯಾರಾಗಬೇಕಳ್ಳಿ? ಮದುವೀ ಮಾತು ತಗದರ ಸಾಕು — ಕಣ್ಣ ಕೆಂಪಗ ಮಾಡಬಿಟ್ಟು ಮನೀ ಬಿಟ್ಟುಹೊಗಿ ತಾಳ. ಎರಡು ಮುಂರು ದಿನ ಮನಿಗೇ ಬರೂದಿಲ್ಲ....’

ಪ್ರಾಣಪ್ರಿಯ ಗೆಳತಿಗುಂಟಾದ ಈ ದುರವಸ್ಥಿಯನ್ನು ತಿಳಿದು ಭಾಗೀರಥಿ ಗೆಷ್ಟು ಸಂಕಟವಾಗಿರಬೇಡ! ನೊಡಳ್ಳಿ ಅತಿ ಕೊನುಲ ಹೃದಯ ಅವ

ಇದು. ಗಭಿರಣಿಯಾದಂದಿನಿಂದ ಇನ್ನು ಹೆಚ್ಚಿತ್ತು ಅ ಕೋಮಲತೆ. ಗೀರ್ಜಿಯ ಗಡಿಯನ್ನು ನೇನೆಡು ನೇನೆಡು ಅವಳ ಕರುಳು ಕುದಿಯುತ್ತೊಡಗಿತು. ಸಾಧ್ಯವಿದ್ದ ಹೀಗೆ ಬೇಗ ಆಕೆಯನ್ನು ಕಂಡು ಬಾಚಿ ತಬ್ಬಿಕೊಂಡು, ತನ್ನ ಎಡಿಯೋಳಗಡೆ ಬಚ್ಚಿಟ್ಟುಕೊಂಡು ಈ ಕೆಟ್ಟ ಜಗತ್ತಿನ ದೃಷ್ಟಿಯಿಂದ ರಕ್ಷಿಸು ಬೇಕೆಂದು ಯೋಚನೆ ಬಂತು.

‘ ಈಗ ಎಲ್ಲಿರಬಹುದು ಅಜ್ಞೀ ಸಾವಿತ್ರಿ? ’ ಎಂದಳು ಶಾತರದ ದನಿ ಯಲ್ಲಿ.

‘ ಎಲ್ಲಿದಾಳೊ! ಬಹಾಳ ಮಾಡಿ ಸುಡಗಾಡ ಗಟ್ಟಿಯೋಳಗು ಇದಾಳೊ ಏನೋ ’ ಎಂದಳು ಅಜ್ಞ ದುಃಖದಿಂದ ಭಾರವಾದ ಸ್ವರದಲ್ಲಿ.

‘ ಹಾಂಗಾದರ ನಾ ಅಲ್ಲಿಗೇ ಹೋಗಿ ಸೋಡತೇನಜ್ಞ. ಇವತ್ತು ಅವಳನ್ನು ನಮ್ಮ ಮನಿಗೇ ಕರಕೊಂಡು ಹೋಗ್ರೇನೆ. ನಿನಗ ಅಡಿಗೇನಾ ದರೂ ಮಾಡಿಟ್ಟಿದಾಳೀನು? ’

‘ ಹೂಂ. ಇವತ್ತೇನೋ ಮಾಡಿಟ್ಟಿದಾಳ. ನನಗೇನೇಂಬು. ಒಂದಿ ಷ್ವಾದರೆ ಆತು. ತಿಂದು ಬಿದ್ದುಕೊಂತೇನಿ. ನನ್ನ ಕಂದವ್ವನದೇ ಜಿಂತಿ ನನಗೆ! ’

‘ ಹಾಂಗಾದರ ನಾ ಹೋಗ್ರೇನಜ್ಞ. ಅಲ್ಲಿಗೇ ಹೋಗಿ ಸೋಡತೇನೆ.’

‘ ಏ, ನೀ ಅಂಥಾದ್ದೇನೂ ಮಾಡಬ್ಯಾಡೇ. ಬಸಿರಯಾಗಿದ್ದೀ. ಸುಡುಗಾಡು ತಿರುಗೂದು ಚಲ್ಲಿಂದ ಅಲ್ಲ ನಮ್ಮವಾವು. ನಿನಗೂ ಏನಾರೆ ಪಡಕೊಂಡಿತು ಅರಿವು....’ ಎಂದಳು ಅಜ್ಞ.

‘ ಅದರಾಗೇನೈತಿ ಬಿಡಜ್ಞೀ! ಎಲ್ಲಾರೂ ಒಂದಿನ ಅಲ್ಲಿಗೇ ಹೋಗು ವರಲ್ಲೇನು? ಹೂಂ. ಬರ್ತೀನಿ ಹಾಂಗಾದರ. ಮತ್ತೆ ಬರ್ತೀನೇ’ ಎನ್ನತ್ತ ಅವಸರವಸರವಾಗಿ ಹೋರಿಟು ಬಿಟ್ಟುಳು.

೨

ಸ್ತುತಾನದ ದಾರಿಯನ್ನು ರೂ ಅವಳಿಗೆ ಹೋರಿಸಬೇಕಾದ ಅಗಶ್ಯವಿರ ಲಾಲ್ಲ. ಆ ಹೆಚ್ಚಿಯಲ್ಲೀ ಹುಟ್ಟಿ ಅಲ್ಲಿ ಬೆಳಿದ ಕುವರಿಯಲ್ಲವೇ ಅವಳು? ಉಂಟಾರ ಹೋರಿಗಡೆ ಕಬ್ಬಿನ ತೋಟಗಳಿಗೆ ಹೊಂದಿಕೊಂಡಿದ್ದ ಅ ಸೃಶಾನ,

ಅದರಲ್ಲಿನ ಆ ಹಾಳುಭಾವಿ ಎಲ್ಲವೂ ಅವಳಿಗೆ ಚಿರಶರಿಚಿತವಾದವೀಗಳು ಚಿಕ್ಕತನದಲ್ಲಿ ಇನ್ನೂ ಲಂಗಾ ಹಾಕುವ ಬಾಲಿಯರಾಗಿದ್ದಾಗ ಸಾವಿತ್ರಿ ಯೋಂದಿಗೆ ಆ ಸೃಜಾನದಲ್ಲಿ ಆಚು ಮೇರಿಯಿಸುತ್ತ ಅಲ್ಲಿನ ಹಾಳು ಭಾವಿಯ ಕಟ್ಟಿಯ ಮೇಲೆ ಇಬ್ಬೊ ಕುಳತ್ತು ಹರಟುತ್ತಿದ್ದು ಮೂ ಉಂಟು. ಸೃಜಾ ನದ ಹತ್ತಿರ ಹತ್ತಿರ ಒರುತ್ತಿದ್ದ ಹಾಗೆ ಭಾಗೀರಥಿಗೆ ಆ ಬಾಲ್ಯಕಾಲದ ನೇನ ಪಾಯಿತು. ಒಂದರೆಕ್ಕಣ ಅವಳ ಮನಸ್ಸು ಹತ್ತು ವರ್ಷಗಳಿಗೆ ಹಿಂದಿನ ಆ ಸವಿ ಸವಿ ಸನ್ನಿಹಿತಗಳಲ್ಲಿ ದಮಿಸಿ ಬಂತು. ತಾವಿಬ್ಬರೂ ಆ ಹಾಳು ಭಾವಿಯ ಮೇಲೆ ಕುಳತ್ತುಕೊಂಡು ದುಚ್ಚು ಹುಚ್ಚು ಹುಡುಗಾಟದ ಮಾತ ನಾಡುತ್ತ ಸೀರಿಳ್ಳದ ಆ ಭಾವಿಯಲ್ಲಿ ಹರಟುಗಳನ್ನೇ ಸೆಯುತ್ತಿದ್ದ ಘೃತ್ಯ ಮತ್ತೆ ಅವಳ ಒಗ್ಗಣ್ಣಿ ಸೆಮರು ಮಂಡಿತು. ಈಗಲೂ ಸಾವಿತ್ರಿ ಆ ಭಾವಿಯ ಮೇಲೇ ಕುಳಿದ್ದಾಗ್ನೇ ಏನೇನಿ. ಈಗಲೂ ದರಖಾಗಳನ್ನು ನೀ ಎಸೆಯುತ್ತಿದ್ದಾಗ್ನೇ ಏನೇನಿ....

ಆವಳ ಯೇಂಜನೇಯೇನೂ ಸಟಿಯಾಮುದಾಗಿರಲಿಲ್ಲ. ಸೃಜಾನಕ್ಕೆ ಬಂದು ನೋಡಿದಾಗ ಅದೇ ಆ ಹಾಳು ಭಾವಿಯ ಕಟ್ಟಿಯ ಮೇಲೆ ತಿಲಾ ಮೂರಿಯಂತೆ ಮಂಡಿಸಿದ್ದ ಆಕೃತಿಯೊಂದು ಗೋಚರವಾಯಿತು. ಸಾಯಂಕಾಲದ ಸಾಯಂ ಮಂಬ್ಬ ಬೆಳೆಕಿನಲ್ಲಿ ಆಕಾರ ಅಪ್ಪ ಸ್ವರ್ಪವಾಗಿ ತೋರುತ್ತಿರಲಿಲ್ಲವಾದರೂ ಭಾಗೀರಥಿಯ ಸ್ನೇಹದ ಕಣ್ಣು ಆ ಘೃತ್ಯ ಯನ್ನು ತಟ್ಟಿನೆ ಗುರುತಿಸಿತು. ಹೌದು. ತನ್ನ ಸಾವಿತ್ರಿಯೇ ಆಕೆ. ಸಂದೇಹವೇ ಇಲ್ಲ. ಅದೇ ಆ ಕುಳತ್ತ ಭಂಗಿ, ಅದೇ ಆ ನೀಳವಾದ ಕತ್ತಿನ ನೀಲುವು. ಸೀರಗನ್ನು ಮೆಟ್ಟಿ ಎದ್ದು ಕಾಣಿವ ದೈತ್ಯದಾದ ತುರುಬು, ಕಾಲ ಮೇಲೆ ಕಾಲು ಹಾಕಿ ಕುಳತ್ತುಕೊಳ್ಳುವ ಆ ಸೀರಗಶು — ಮುಖ ಆ ಕಡೆ ತರುಗಿದ್ದರೂ ಸಹ ಸಾವಿತ್ರಿಯವರೇ ಎಂದು ಹೇಳಬಲ್ಲಾ ಭಾಗೀರಥಿ.

ಭಾವಿ ನಾಲ್ಕೆಪ್ಪದು ಅಡಿ ದೂರದಲ್ಲಿರಬೇಕಾದರೆ ಭಾಗೀರಥಿ ನಿಂತು. ಕೊಂಡು ಕಢಲದ ಕಣ್ಣುಗಳಿಂದ ಗೀಳತಿಯನ್ನು ನಿಟ್ಟಿಸಿನೋಡಿದಳು. ಆ ಅಧ್ಯತ, ವಿಲಕ್ಷಣ, ಗಂಭೀರ ವರ್ಣನವೂ, ಧ್ವನಿನಗ್ಗು ಗಿರಜೆಯಂಥ ಆ ಕುಳತ ಭಂಗಿಯೂ ಅವಳಿಗೆ ವಿಷ್ಯುಯ ಹುಟ್ಟಿಸಿದರಲ್ಲ ಕ್ಷೋಂಜವಾದರೂ ಚಲನವಲನ ಆ ಶರೀರವಲ್ಲಿ? — ಹರಳು ನೀತಿ ಭಾವಿಗೆಯುವುದ್ದೇ

ದೂರ ಉಲ್ಲಿಯಿತು; ಅವಳ ಬೆರಳು ಸಹ ಅತ್ತು ಇತ್ತು ಚಲಿಸುತ್ತಿರಲಿಲ್ಲ. ದೃಷ್ಟಿ? ಮುಖ ಆ ಕಡೆ ಹೊರಳಿದ್ದ ದರಿಂದ ಅದಾವುದೂ ಗೊತ್ತಾಗು ವಂತಿರಲಿಲ್ಲ.

ಇನ್ನು ತಡೆದುಕೊಳ್ಳಲಾರದವಳಾಗಿ ಭಾಗೀರಥಿ ಕೂಗಿದಕ್ಕು.

‘ ಸಾವಿತ್ರಿಽಽಽತ್ತ’

ಸೃಜನದ ಆ ವಿಲಕ್ಷಣ ಮಾನದಲ್ಲಿ ಭಾಗೀರಥಿಯ ಕೂಗು ಪ್ರತಿ ಧ್ವನಿಯ ತೆರಿಗಳನ್ನೆಬ್ಬಿಸಿತು. ಹತ್ತಿರದ ಬೆಳವಲಗಿದದ ಮೇಲೆ ಕುಳಿತಿದ್ದ ಕಲ್ಪಂಟನ ಹಕ್ಕೆಯೋಂದು ‘ ಕುಟುರ್ ‘, ಕುಟುರ್ ‘ ಎಂದು ಕೂಗಿ ಹಾರಿ ಹೋಯಿತು. ಭಾವಿಯ ಕಟ್ಟಿಯ ಮೇಲೆ ಕುಳಿತಿದ್ದ ಹೃತ್ಯ ಮಾತ್ರ ಹಾಗೇ ಕುಳಿತತ್ತು ನಿಶ್ಚಲವಾಗಿ, ನೀರವತೆಯಿಂದ. ಅದರ ದೇಹದ ಒಂದು ಅವಯವವೂ ಕಡಲಲಿಲ್ಲ.

ಹೃದಸುದಲ್ಲಿನ ಸ್ತ್ರೀತಿಯೆಲ್ಲವನ್ನೂ ದನಿಯಲ್ಲಿ ಒಂದುಗೂಡಿಸಿ ‘ ಸಾವಿತ್ರಾ, ಏ ಸಾವೂತ್ ‘ ಎಂದು ಕರೆಯುತ್ತ ಭಾಗೀರಥಿ ಗೆಕೆತಿಯ ಎದುರಿಗೆ ಬಂದು ನಿಂತುಕೊಂಡಳು.

ಮುಖ್ಯ ಮುಖ್ಯ ಇದುರಾಯಿತು. ದೃಷ್ಟಿಗೆ ದೃಷ್ಟಿ ಬೆರಿಯಿತು. ಎಂಥ ವಿಚಿತ್ರ ದೃಷ್ಟಿ ಅದು ಸಾವಿತ್ರಿಯದು! ಭಾಗೀರಥಿಯ ಮೈ ಜುಮೈಂ ದಿತು. ಜೀವಕಳೆಯದೋಂದು ರಣವೂ ಇದ್ದಂತಿರಲಿಲ್ಲ ಸಾವಿತ್ರಿಯ ಆ ದೃಷ್ಟಿಯಲ್ಲಿ. ಅದರಲ್ಲಿ ಅರ್ಥವಿರಲಿಲ್ಲ. ಸ್ವೇಹವಿರಲಿಲ್ಲ. ಮಾಧುರ್ಯ ವಿರಲಿಲ್ಲ. ವರಾರ್ಥವತೆಯಿರಲಿಲ್ಲ. ಶ್ರೌರ್ಯವೂ ಇರಲಿಲ್ಲ. ಕರುಣೆಯೂ ಇರಲಿಲ್ಲ. ಈ ಎಲ್ಲ ಭಾವನೆಗಳನ್ನೂ ವಿಾರಿ ಯಾರಿಗೂ ಗೋಚರವಾಗ ದಂಥ ಅಷ್ಟು ವಸ್ತುವಾವುದನ್ನೂ ತೋರಿಸುವ ಹಾಗಿತ್ತು ಆ ದೃಷ್ಟಿ!

ಭಾಗೀರಥಿಯನ್ನು ಕೆ ಗುರುತಿಸಿದಂತೆ ತೋರಲಿಲ್ಲ. ಬೆಳ್ಳಗೆ ಬಿಳಿಚಿಕೊಂಡಿದ್ದ ಆ ಮುಖದಲ್ಲಿನ ಒಂದು ಗೆರಿಯೂ ಆಲುಗಾಡಲಿಲ್ಲ. ಒಂದ ನೈಮ್ಮಿಂದು ಬಿಗಿಯಾಗಿ ತಬ್ಬಿಕೊಂಡಿದ್ದ ತುಟಿ ಹಾಗೇ ಇಷ್ಟವು. ತೆರೆಯಲಿಲ್ಲ ಬಾಯಿ. ‘ ಗೆಳತಿಯನ್ನು ಸ್ವಾಗತಿಸಲು ಆಕೆ ಮೇಲಕ್ಕೆಳಲೂ ಇಲ್ಲ. ಭಾಗೀರಥಿಗೆ ಪ್ರತಿಯಾಗಿ ಆ ಸಮಯದಲ್ಲಿ ಬೇರೆ ಯಾರಾದರೂ ಅಲ್ಲಿಗೆ ಬಂದಿದ್ದಲ್ಲಿ ಸಾವಿತ್ರಿಯನ್ನು ಆ ವಿಲಕ್ಷಣ ಸ್ವತಿಯಲ್ಲಿ ಕಂಡು ನಿಜಕ್ಕೂ ‘ಭೂತ! ಭೂತ! ’

ఎండఁకోళ్ళుత్త, హేదరి ఓడిబడుత్తిద్దులై ఏసో. భాగిరథి మాత్ర ధృయుఁ కోడుకోళ్ళలిల్ల. ‘సావిత్రీ, నన్న గురుతు హక్కొదిల్లే నవ్వా? నాను, నిన్న గెళతి భాగిరథి....’ ఎన్నుక్క ఆవళ బిళ కుళతుకోండఱు.

గురియట్ట శూలదంఢ తన్న దృష్టియన్న కదలిశదే సావిత్రి మౌనపాగి కుళతిద్దులు. మాతనాడలిల్ల. అజ్ఞ హేళద మాతు సిజవిడ్డ రూ ఇద్దితు ఎస్సిసదిరలిల్ల భాగిరథిగి. సావిత్రిగె హుచ్చు పిడిదిరబయుడు; ఇల్లవాదరె హీగేకి కుళతుకోళ్ళత్తిద్దు లు శవద వాగే?

బాల్యకాలద ఆభ్యాస భాగిరథియన్న హరళు ఎత్తి కోళ్ళువంతే ప్రేరణ మాడితు. ప్రట్టదేందు హరళన్నెత్తికోండు భావియల్లి శూరిండు. కాటుభావియ ఆళదింద విలక్షణపాద ప్రతిధ్వని కేళి బంతి. సావిత్రియ ఘృదయుద మూలే మూలేయలు ఆదర ప్రతిధ్వని నినదిసిరబేకు; బాల్యద ఆ మధుర నేనఁహన్న కేరళిస ఎచ్చిసిర బేచు. ఆదువరిగూ ఆవళ మనస్సన్న ముత్తికోండిద్ద విలక్షణ మౌన కరిగికోయితు. కాటు భావియన్నొందు సల సిరిస్సేసి ఆవళ దృష్టి హత్తిర కుళతిద్ద భాగిరథియ మేలే స్థిరవాయితు. హోదు. గురుతు తిలయతోడితు. తన్న జిక్కుతనద గేళతి భాగిరథియలువే ఇవళు? మదువేయాగి గండన మనేగి హోదందినింద ఇదువరిగూ కండిరలిల్ల. ఈగ బందిదాళ తన్న భాగూ....

గేళతియ దృష్టియల్లిన విలక్షణ కళి మాయవాగి పరిజయద కళి మనుగుత్తిద్దగలే ఆకి శుద్ధిగే బందలొంబుదన్న భాగిరథి కండు కోండఱు. పదు వఫ్ఫగళ కాల ఎదేయల్లి హడిదు కూకిద్ద ఒలవేళు ఒమ్మేలే ధుముకి బందు గేళతియన్న తచ్చికోండితు. ‘సావిత్రు, సావ్య, నన్న సావిణ్ణ,’ ‘భాగిరథీ, భాగూ, నన్న భాగిణ్ణ’. ఇప్పే ఆగ హోరటి మాతు. అక్కత్తిమ గేళతనద అద్భుత దృశ్య

ಆದು. ವರ್ಣಿಗೆ ಮಹತ್ವವಿಲ್ಲ ಅಲ್ಲಿ. ಆದು ಅವು ತ ಲೋಕ. ಅಲ್ಲಿ ಭಾವನೆಗಳದೇ ರಾಜ್ಯ !

ಆ ಭಾವನಾವೇಗ ಕೊಂಡ ಇಳಿದ ತರುವಾಯ ಭಾಗೀರಥಿ ಗೆಳತಿಯ ಕೆನ್ನೆಗಳಿಗೆ ಕೆನ್ನೆ ಒತ್ತುತ್ತೆ, ಸ್ತ್ರೀತಿಯಿಂದ ಕಂಪಿಸುವ ದನಿಯಲ್ಲಿ ಕೇಳಿದಳು.

‘ ಎಲುಬೆಲುಬಾಗಿ ಹೊಗಿದ್ದೀರುತ್ತೇ ಸಾರ್ಥಿ ? ಏನಾಯ್ತೇ ನಿನಗೆ? ಯಾವ ಅರಷ್ಟ ಬಡಕೊಂಡಿತೇ? ಎಷ್ಟು ಚೀಡಾಗಿದ್ದೀರುತ್ತೇ ಅಗ. ಗಾರೀ ದೇವಿಯ ಹಾಂಗ! ಈಗ ಹ್ಯಾಗಾಂಗಿದ್ದೀರು ! ಮೈಯೆಲ್ಲಾ ಸೊರಗಿ ಬಿದಿನಾಂಗ ಆಗ್ನಿತೆ. ಕಣ್ಣೆಲ್ಲಾ ಒಳಗ ಹೊಗಾಗ್ಯವ. ಮೈಬಣ್ಣ ಬೇಡ ಗಾಗ್ನಿತೆ. ಇವೆಲ್ಲಾ ಯಾಕಾಚ್ಯೇ? ಎನಾಯ್ತೇ ನಿನಗೆ?’

ಮಾತುಗಳ ಹಿಂದೆ ಹಿಂದೆಯೇ ಅವಳಿಗೆ ದುಃಖ ಒತ್ತುರಿಸಿ ಬಂತು. ಗೆಳತಿಯ ಎದೆಗೆ ಎದೆ ಒತ್ತುತ್ತೆ ಮಾನವಾಗಿ ಬಿಕ್ಕಳಿಸತ್ತೊಡಗಿದಳು.

ಅವಳ ಶಳುವನ್ನು ಕಂಡು ಸಾವಿತ್ರಿಗೂ ಶಳು ಬರಲಿಲ್ಲ. ಅವಳ ಹೃದಯ ಅಳತ್ತಿತ್ತೆನ್ನ ಏನೊ ಯಾರು ಬಳ್ಳುವು? ಆ ಪುಟ್ಟು ಜೀವದ ಅಂತ ರಾಳದಲ್ಲಿ ಎಂಥ ಪ್ರಜಂಡ ಶಗ್ನಿ ಉರಿಯುತ್ತಿತ್ತು, ಎಂಥ ಭೀಕರ ಚಂಡ ಮಾರುತ ಬೀಸುತ್ತಿತ್ತೆನ್ನ, ಎಂಥ ಜ್ಯಾಲಾಮುವಿ ಧಗಧಗಿಸುತ್ತಿತ್ತೆನ್ನ ಏನೊ—ಮುಖ ಮಾತ್ರ ಯಾವ ಭಾವನೆಯನ್ನೂ ವ್ಯಕ್ತಗೊಳಿಸಲಿಲ್ಲ. ಹೃದಯಕ್ಕೆ ಹಿಡಿದ ಕನ್ನಡಿಯಂತೆ ಮುಖ—ಎಂದು ಹೇಳುತ್ತಾರೆ. ಸಾವಿತ್ರಿಯ ಮುಖ ಮಾತ್ರ ಈ ಹೇಳಿಕೆ ಪೂರಾ ಸುಕ್ಷಿಂಬುದನ್ನು ಸಾರುವಾಗಿತ್ತು. ಸಹಾನುಭೂತಿಯ ವಿದ್ಯಾದಾಲಿಂಗನವು ಸಹ ಅವಳ ವಿಲಕ್ಷಣ ಗಾಂಭೀರ್ಯದ ಹಿನ್ನಾಚಲವನ್ನು ಕರಗಿಸಲಾಗಲಿಲ್ಲ. ಭಾವಿಗೆ ಎದುರಾಗಿದ್ದ ಗೋರಿಯೊಂದನ್ನು ತೂನ್ಯವಾಗಿ ನಿಷ್ಟಿಸುತ್ತ ಆಕೆ ಸುಮುನೆ ಕುಳಿತು ಕೊಂಡಿದ್ದಳು.

ಗೆಳತಿಯ ಗದ್ದವನ್ನು ಹಿಡಿದು ತೀಡುತ್ತ ಭಾಗೀರಥಿ ಕಳವಳದಿಂದ ಕೇಳಿದಳು.

‘ ಇಲ್ಲೇನು ಕೆಲಸವೇ ಸಾರ್ಥಿ ನಿನ್ನ ಈ ಹೊತ್ತಿನಾಗ ?’
‘ ಕೆಲಸ ?’

‘ దం ? ’

‘ ఏను కేలస అంత ఏను హేళ్లు భాగా ? బ్యారీ కేలస ఆదిలు ఎన్నేతి ననగ ? ’

‘ శేలస వూడెదిద్దర కోట్టి తుంబూడు క్యాంగ్ ? పాప — అజ్ఞియంతూ ముదుకియావళు. ఆకేయ మైయగూ నెట్టిగల్ల. ఉణ్ణాక గిణ్ణాక బ్యాడేను ? ’

‘ ననగంతూ ఏనో బ్యాడాగ్గేతి భాగా. అజ్ఞిగెష్టు బేచోఎ అష్టు మాడిర్తిని. ఆకేన్నె మాక్ర ఎందూ ఖచవాస కేడవిల్ల. నా క్యాంగద్దరేను — ఏనాగబేకాగ్గేతి ? ’

‘ ఆదద్దాదరూ ఏను నినగ ? ’

‘ ఆగూవెల్లా ఆగిమోఇస్తు భాగా. గోరియోళగ బందు బీళోదొంద్య ఖళదిరూడు ! ’

ఆ విలక్ష్ణ మాకుగళన్న కేళ మత్తె భాగిరథియ కెత్తు తుంబి బంతు. ‘ ఇంధా మత్తాక ఆడతిఇయి ? ఏనాయ్తు నినగి ? ’ ఎన్నుత్తా గెళతియన్న బిగియాగి తచ్చికొండళు. ‘ నన్న కోరళాణి నినగే సావిత్రీ, హేళుక, బేచు ననగ. ప్రింగ్యాక హుచ్చు హిడిదవ రాంగ మాడ్తు ఇద్దియా ? ’

‘ హుచ్చు ? ’

‘ హుచ్చు అభ్యదిద్దర ఇన్నేనన్నచేశిదక్క ? ఇంధా హోత్తినాగ ఇల్లి సుధుగాదినాగ ఒందు కూతిద్దియల్ల ? ’

‘ నన్న ప్రాణ ఎల్లా ఇల్లే నింక్షేతి భాగా. యారిగూ గోత్తు గోదిల్ల అదు. ననగ హుచ్చు హిడిచ్చేతి అంత ఉపిల్లా అంక్షేతి అంతి. ఎంధా హుచ్చు, యాక హిడితు అన్నాదు ఒబ్బరగూ గోత్తిల్ల, తిలుదుకోళ్చోఎ మనసూ యారిగూ బరలిల్ల. నిజా హేళబేకందర ననగ హుచ్చు హిడిదిల్ల. ఏనూ హిడిదిల్ల భాగా. జీవద మ్యాల్క ననగ బ్యాసర బండ్యేతి. యావాగ నన్న ప్రాణ హోగత్తేతోఎ. యావాగ ఇల్లి — ఈ ఎదురిన గోరియ మగ్గ లాగ నా బందు ఆదర

ಮಹಿನೆ ಕೂಡ ಸೀರತೇನೊ ಅನ್ನಸೈಪ್ಪತಿ ನನಗ. ಹಾಳು ಸಾವು ಇನ್ನೂ ಬರವೋಲ್ಲದು. ಬಾ ಬಾ ಅಂತ ದಿನಾಗಲೂ ಕರೀತಾಜದಿನಿ. ಅದರೂ ಅದು ಬರವೋಲ್ಲದು. ಅದಕ್ಕೂ ದಿನಾಗಲೂ ಇಲ್ಲಿ ಬಂದು ಅದರ ಧ್ವನಿ ಮಾಡ್ತೂ ಇದಿನಿ ಭಾಗೂ. ಅದಕ್ಕೂ ಹುಚ್ಚು ಅಂತಾರ ಹ್ಯಾ ಮಂದಿ. ಅವರು ಹುಚ್ಚಿರು. ಅಲ್ಲೇನು? ' ಎಂದಳು ಸಾವಿತ್ರಿ.

' ಹೌದು. ಹೌದು ನನ್ನ ತಂಗಿ. ನಿನಗ ಹುಚ್ಚಿ ಅನ್ನವರು ದೊಡ್ಡ ಹುಚ್ಚಿರು. ನಡಿ. ಮನಿಗೆ ಹೋಗೋಣ. ಕತ್ತಲಾಗ್ತಾ ಬಂತು.' ಎನ್ನತ್ತ ಭಾಗೀರಥಿ ಗೆಳತಿಯನ್ನು ಬ್ಬಿಸತ್ತೊಡಗಿದಳು.

ಸಾವಿತ್ರಿ ಮೇಲಕ್ಕೇಳಲಿಲ್ಲ. ಕುಳಿತಲ್ಲೇ ಕುಳಿತುಕೊಂಡಿದ್ದು ' ನಾ ಬರೋದಿಲ್ಲ ಭಾಗೂ. ನೀ ಹೋಗಿಬಿಡು. ಇಲ್ಲೇ ಕೂತಿರತೇನೆ ಇನ್ನೂ ಸ್ವಲ್ಪ ಹೊತ್ತು. ನಾಳೆ ಮುಂಜಾನೆ ನಿಮ್ಮನಿಗೆ ಬರ್ತೀನಂತೆ....' ಎಂದಳು.

ಅವಳನ್ನು ಬಲವಂತವಾಗಿ ಮೇಲಕ್ಕೇಬ್ಬಿಸುತ್ತೇ ಇವತ್ತು ನನ್ನ ಮಾತು ಕೇಳು ಸಾವಕ್ಕು. ನಾನು ನೀನು ಬೆಟ್ಟಿ ಆಗಿ ಏದು ವರ್ಷದ ಮಾರ್ಚಿ ಆಗಿ ಹೋಯಿತ್ತು. ಇಂದು.ನವಮ್ಮಸೇಗೇ ಹೋಗೋಣ. ಅಲ್ಲೇ ಉಂಡು ಹಾಲಗಿ ಕೊಳ್ಳೋಣ. ನಿಮ್ಮಜ್ಞಿಗೂ ಹೇಳದ್ದೇನೆ. ನಡಿ, ಎಷ್ಟೆಷ್ಟು ಮಾತಾಡೋ ದೈತ್ಯಿ ನಿನ್ನ ಸಂಗಡ! ಬಾ?' ಎಂದು ಹೇಳುತ್ತಾ ಭಾಗೀರಥಿ ಎಳೆಯುತ್ತ ಎಳೆಯುತ್ತಲೇ ಸಾವಿತ್ರಿಯನ್ನು ಸೃಶಾನದಿಂದ ಹೊರಡಿಸಿದಳು.

೫

ರಾತ್ರಿ ಹತ್ತು ಗಂಟೆಯಾಗಿ ಹೋಗಿತ್ತು.

ಉಪ ಮುಗಿಸಿಕೊಂಡು ಗೆಳತಿಯರಬ್ಬಿರೂ ಅಟ್ಟಿದ ಮೇಲಿನ ಕೊಟ್ಟಿದಿಯಲ್ಲಿ ಶಕ್ಕಪಕ್ಕದಲ್ಲಿ ಒರಗಿಕೊಂಡಿದ್ದರು—ಒಂದೇ ಹಾಸುಗೆಯ ಮೇಲೆ. ಆ ಕೊಟ್ಟಿದಿ, ಆ ಹಾಸುಗೆ, ಆ ಸ್ನೇಹದ ವಾತಾವರಣ ಎಲ್ಲವೂ ಬಾಲ್ಯದ ಸವನೆನಹಃಗಳನ್ನು ಮತ್ತೆ ಮತ್ತೆ ಕೆರಳಿಸುತ್ತಿತ್ತು. ಆ ಸಮಯಕ್ಕೂ ತಾ ಸಾವಿತ್ರಿಯ ಅನ್ನಮನಸ್ಸತೆ ಸಂಪೂರ್ಣವಾಗಿ ಮಾಯವಾದ ಹಾಗಿತ್ತು. ಗೆಳಿತನದ ಅವೃತ ವಷಾವಾದದಲ್ಲಿ ಆಕೆ ತನ್ನನ್ನು ತಾನೆ ಮರಿತುಹೋಗಿದ್ದಳು. ಭಾಗೀರಥಿ ಕೇಳಿ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಕೊಡುತ್ತಿದ್ದಳು.

ಮಾತಿಗೆ ಮಾತು ಬೆಳೆದು ಹೆತಾತ್ತಾಗಿ ಸೃಶಾನದ ವಿಚಾರ ಬಂತು.
 ‘ಅಲ್ಲಿಗೆ ಹೋಗಿ ಆ ರೀತಿ ಕುಳಿತಿರಲು ಕಾರಣವೇನು?’ ಎಂಬ ಪ್ರಶ್ನೆ
 ಯನ್ನು ಮತ್ತೆ ಎತ್ತಿದಳು ಭಾಗೀರಥಿ. ಸಾವಿತ್ರಿಗೆ ಈಗ ಮಾತ್ರ ನಿಜಕ್ಕೂ
 ಕಷ್ಟಕ್ಕಿಟ್ಟುಕೊಂಡಿತು. ಇದುವರೆಗೂ ತನ್ನದೆಯು ಮೂಲೆಯೊಂದರಲ್ಲಿ
 ಭದ್ರವಾಗಿರಿಸಿದ್ದ ಗುಟ್ಟಿನ ಗಂಟನ್ನು ಬಿಳ್ಳಿಲೇಬೇಕಾದ ಸಂದರ್ಭ ಬಂದಿತು.
 ಬಿಳ್ಳಿದರೂ ಕಷ್ಟ. ಬಿಳ್ಳಿದಿದ್ದರೂ ಕಷ್ಟ.

‘ಡೇಳಾಕಟಬೇಕೇನವ್ವಾ’ ಎಂದು ಕೇಳಿದಳು ‘ಹೇಳಲಾರೆ’ ಎಂದು
 ಸೂಚಿಸುತ್ತು

‘ಹೊಂ. ಕೇಳಾಕ್ಕ ಬೇಕು. ಈ ಉರಿನವರಿಗ್ಗಾರಿಗೂ ನಿನ್ನ
 ಚಿಂತೆ ಇರದಿದ್ದರೆ ನನಗಾದರೂ ಇರಬ್ಬಾಡೇನು? ಎಲ್ಲಾ ಎಲ್ಲಾ ಹೇಳು
 ನನ್ನ ಮುಂದೆ. ಆಗೂ ಹಾಂಗಿದ್ದರ ನಾನಾದರೂ ಏನಾದರೂ ಮಾಡೇನು.
 ಸುಮ್ಮಣಂತಿರ ನಿನ್ನಪ್ಪಕ್ಕೆ ನೀ ನರಖದರ ಏನಾಯ್ತು? ಹುಳ್ಳು ಹಿಡಿದು
 ಸತ್ತ ಹೋಗಾಕೇನು?—’

‘ಹೊಂ. ಅಷ್ಟು ಅಂತ ಕಾಣಸ್ತ್ಯತಿ ನನ್ನ ಹಣೇ ವ್ಯಾಲ ಬರದಿ
 ರೋದು. ಈಗ ಯಾರೂ ಏನೂ ಮಾಡೂಹಾಂಗಿಲ್ಲ ಭಾಗೂ. ನೀನೂ
 ಕೂಡ ಏನೂ ವಾಡೂಹಾಂಗಿಲ್ಲ. ಅದಮ್ಮ ಆಗಿ ಹೋಯ್ತು....’ ಎಂದು
 ನಿಡುಸುಯ್ದು ಇಂತಹ ಸಾವಿತ್ರಿ.

‘ಅದ್ದಾದರೂ ಏನು?’ ಎಂದು ಕಾತರಳಾಗಿ ಕೇಳಿದಳು ಭಾಗೀರಥಿ.

ತಲೆದಿಂಬಿನ ಮೇಲಿ ಎಡಗ್ಗೆಯನ್ನೊರಿಗಿಸಿ ಅದರ ಮೇಲಿ ತಲೆಯ
 ನ್ನಿಟ್ಟಿ ಜಂತೆಯನ್ನು ಶೂನ್ಯವಾಗಿ ನಿಟ್ಟಿ ಶುತ್ತ ಸಾವಿತ್ರಿ ಹೇಳತೊಡಿದಳು.

‘ನಾವು ಏದಾರು: ವರ್ಷದವರಿಧಾಗ ಸಾಲಿಗೆ ಹೋಗುತ್ತಿದ್ದೆನಲ್ಲ—ಆಗ
 ಮಾರನೇ ಯತ್ತಿಯೋಳಿಗೆ ಒಬ್ಬ ತೆಳ್ಳಿಗಿನ ಹುಡುಗ ಇದ್ದ ನೆನಪ್ಪೆತೇನು
 ನಿನಗೇ?’

ತೆಳ್ಳಿಗಿನ ಹುಡುಗ! ಭಾಗೀರಥಿಯ ಕುತ್ತಳೆಲವೆಲ್ಲ ಕೆರಳ ನಿಂತಿತು.
 ಕೇಳಿದಳು.

‘ಯಾವ ಹುಡುಗ? ಅವನ ಹೆಸರೇನು?’

‘ಸತ್ಯಪ್ಪ ಅಂಡ. ತೆಳ್ಗಿ ಬ್ಲ್ಯಾಕ್ ಹಾಂಗ್ ಇದ್ದ ನೋಡು. ಆಗಿರಬ್ಬನವರ ಮಂಗ. ಸಾಲಿಯೊಳಗಿನ ಹುಡುಗ ಹುಡುಗಿಂರೆಲ್ಲ ನಗ್ರಿದ್ದರಲ್ಲ ಅವನ್ನು ನೋಡಿ ! ಬಡಿಗೆ ಇದಾಂಗದಾನ ಅಂತ — ಅವಗ ಚೌಷಣಿ ಮಾಡಿದ್ದರಲ್ಲ ? ನೇನೆಂಬಿಲ್ಲೇನು ನಿನಗೆ ?’

ನೇನೆಂಬಿರಲ್ಲಿ ಭಾಗೀರಥಿಗೆ. ನಿಜ. ಆದರೆ ಈಗ ನೇನೆವಾಯಿತು. ತೆಳ್ಗಿ, ಬೆಳ್ಗಿ ಮಲ್ಲಿಗೆ ಬ್ಲ್ಯಾಕ್ ಕಾಗಿದ್ದ ಆ ಚೆಂದಿಗಿನ ಹುಡುಗ ಸತ್ಯಪ್ಪ ! ಹೋ ! ಜಾಫ್ರಾ ಪಕ ಬಂತು. ಒಂದು ಸಲ ‘ಸಾಮಿತ್ರಿ ಸತ್ಯವಾನ್’ ಬಯಲಾಟಿದಲ್ಲಿ ಸತ್ಯವಾನನ ವಾತ್ರ ವಹಿಸಿದ ಹುಡುಗ ಅಲ್ಲವೇ ಅವ ? ಅಂದಿನಿಂದ ಹ್ಲೀಯವರೆಲ್ಲ ಅವನನ್ನು ‘ಸತ್ಯವಾನ್’ ಎಂದೇ ಕರಿಯ ತೋಡಿದ್ದರು....

‘ಅದೆ ಸತ್ಯಪ್ಪ. ನಿನಗ ಗೊತ್ತಿರಬೇಕಳ್ಳ ? ನಿನ್ನ ಮದುವೆಯಾದಾಗ ಅವ ಬೆಳ್ಗಾಂಪಿಯೊಳಗೆ ಹೈಸ್ಕ್ವಿಲಿನಾಗ ಕಲಿತ್ತಿದ್ದ. ಅವ್ವರಾಗ ಅವರಪ್ಪ ಸತ್ತರು. ಇಲ್ಲಿ ಮನಿಯೊಳಗ ಅವ್ವ ಒಬ್ಬಕೇನ್ನ ಇದ್ದಳು. ಅದಕ್ಕ ಸಾಲೀ ಬಿಟ್ಟು ಬಿಟ್ಟು ಉರಿಗೆ ಬಂದ. ಅವರ ಹೊಲಕ್ಕೂ ನಾನು ಕೂಲಿಗೆ ಹೋಗುತ್ತಿದ್ದ....

‘ಸತ್ಯಪ್ಪನ ಪ್ರಕೃತಿ ನೆಟ್ಟಿರಲ್ಲಿ. ಮೊದಲು ತೆಳ್ಳನ್ನು ನೈಸ್. ಪಟ್ಟಣದಾಗು ಹಿನಾವಳಿಯೊಳಗ ಉಂದು ಉಂದು ಕಡ್ಡಿಹಾಂಗ ಅಗಿ ಬಿಟ್ಟಿದ್ದ. ಇಲ್ಲಿಗೆ ಬಂದ ಬಳಿಕ ಕೂಡಾ ಅವನ ಪ್ರಕೃತಿ ನೆಟ್ಟಿಗಾಗಲಿಲ್ಲ. ಅವರನ್ನು ಯಾವಾಗಲೂ ಅವಂದು ಚಿಂತಿ. ಅವ ಹೊಳ್ಳಿದ ಕೆಲಸಾನೂ ಮಾಡುದಕ್ಕಾಗುತ್ತಿರಲ್ಲಿ. ನಾವು ಆಳು ಮಕ್ಕಳಿಲ್ಲಿದ ದೀತಾ ಇರಬೇಕಾದರ ಅವ ಬಂದು ಗಿಡದ ನೇರಳಾಗ ಮಲಗಿಕೊಂಡು ಪುಸ್ತಕ ಓದುತ್ತಾಕೂಡುತ್ತಿದ್ದ. ಬೈಬಿಲೆ ಹುಡುಗಿಯ ಅವನ್ನು ನೋಡಿ ಚೌಷಣಿ ಮಾಡಿ ನಗತಿದ್ದರು. ಯಾರು ನಕ್ಕಢೂ ಅವ ಸುಮೃಗ್ಗು ಇರಾಂವ. ಒಂದು ದಿನಾ ಆದರೂ ಯಾವೂ ವರ್ಷಾಲೂ ಸಿಟ್ಟು ಮಾಡಲಿಲ್ಲ. ತನ್ನ ಪುಸ್ತಕ ಆಯ್ತು — ತಾನಾಯ್ಯು. ಯಾವಾಗಲೂ ಅದು ಧ್ವನಿ ಅವಗ....’

ಹೇಳುತ್ತ ಹೇಳುತ್ತ ನಂಖುದ್ದಿಯೇ ವಾತು ಸಿಲ್ಲಿಸಿ ಸಾವಿತ್ರಿ ಕೊಟ್ಟಿದ್ದು ಬಾಗಿಲಿನ ಕಡೆ ಸಹ್ಯಿಚಿ ನೋಡಿದಳು. ‘ಯಾರಿಗಾದರೂ ಕೇಳುತ್ತೀತೀನೇ ನವ್ಯ ವಾತು?’ ಎಂದಳು.

‘ಇಲ್ಲಿ ಅಟ್ಟಿದವನ್ನಾಲ ಯಾರೂ ಬರುದಿಲ್ಲ. ಹೇಳು’

‘ಇಮುವರೆಗೂ ಯಾರ ಮುಂದೂ ಹೇಳಿಲ್ಲ ಇದನ್ನು ಭಾಗೂ. ಇವತ್ತು ಸಿನ್ನ ಮುಂದ ಹೇಳ್ತ್ತೂ ಇದಿಸಿ. ನಾ ಹೀಂಗ ಹೇಳಿಸಿನಂತ ಸೀ ವಾತ್ತ ಬ್ಯಾರೆ ಯಾರ ಮುಂದೂ ಹೇಳಬಾರದು’ ಎಂದಳು ಸಾವಿತ್ರಿ.

‘ಇಲ್ಲ ಹೇಳೇ. ಒಂದು ಸಿಲ್ಲಿಗೂ ಹೇಳೋದಿಲ್ಲ.’

‘ಸಿನ್ನ ಮುಂದಾದರೂ ಹ್ಯಾಂಗ ಹೇಳೋದು ಅಂತನಿಸತ್ತಿತ್ತು ನನಗೆ. ಅದರೂ ಈಗ ಹೇಳಿದರೂ ಏನೂ ಚಿಂತಿಲ್ಲ. ಎಲ್ಲಾ ಮುಗಿದೇ ಹೋಗ್ಗೇತಿ ಹೂ....ಮುಗಿದೇ ಹೋಗ್ಗೇತಿ....ಆ ಸತ್ಯವ್ಯಾ...’

‘ಅವನ್ನ ವಾಡಿಕೊಂಬೇಕು ಅಂತನಿಸತ್ತಿತ್ತೀನ ನಿನಗೆ?’ ಎಂದು ಖತ್ತು ಕತೆಯಂದ ಕೇಳಿದಳು ಭಾಗೀರಥಿ.

ಬರೀ ವಾಡಿಕೊಂಬೇಕು ತಂತ್ತ್ವ. ನನ್ನ ಪ್ರಾಣದಾಗ ಅವನ ಪ್ರಾಣಾನ ಮುಚ್ಚಿಟ್ಟುಕೊಂಬೇಕು, ಸಾಯಂತನಕ ನನ್ನ ಸೆರಿಗಿನೊಳಗೆ ಎಡೀ ಹತ್ತಿರ ಆವನ್ನು ಬಚ್ಚಿಟ್ಟುಕೊಂಡು ಈ ಮಂದಿಯು ಚಾಷ್ಟಿಯಿಂದ ಅವನ್ನು ತಪ್ಪಿಸಬೇಕು ಶಾತಕ್ಕಿನ ಸತಿತ್ತು ಭಾಗೂ. ಒಂದು ಸಾರಿ ಬೈಲಾಟ್ ದಾಗ ಅವ ಸತ್ಯವಂತನ ಪಾತ್ರ ಹಾಕಿದ್ದು-ನಾನೂ ನೀಡನೂ ಕೂಡೇ ನೋಡಿದ್ದೆನಿಲ್ಲ ಅವನ್ನು? ಅವತ್ತು ನನ್ನ ಮನಸಿನಾಗ ಬಂದಿತ್ತು. ಅವ ಸತ್ಯವಾನಾ....ನಾ...ಸಾವಿತ್ರಿ....ಅವಸಿಗಂತಂ ನನ್ನ, ನನಗಂತಂ ಅವನ್ನು ಈ ಹಳ್ಳಿಯೊಳಗ ದೇಶಕು ಬೇಕಂತ; ಹುಟ್ಟಿಸಿರಬೇಕಂತ ನನಗಿನ್ನಿಸಿತು. ಆ ಅರಮು ಮಗಳು ಸಾವಿತ್ರಿ ಗ್ರಾಹಿತಾದೇಶಾ ತಿರುಗಿ ಬುಷಿಯ ಮಗನ್ನು ನೋಡಿದ ಕೂಡಲೆ ಅವಗ ಮರುಖಾಗಿ ಅವನ್ನು ವಾಡಿಕೊಂಬೇಕು ಅಂತ ಗಟ್ಟಿ ವಾಡಿದಳ್ಲಿ. ಆಗ ನಾನೂ ಗಟ್ಟಿ ವಾಡಿಕೊಂಡಿದ್ದೆ ಮನಸಿನಾಗ-ಮಂದುವಿ ಆದರ, ಸತ್ಯವಾನನನ್ನು ಆಗಬೇಕು, ಇಲ್ಲಾ-ಹಾಂಗ ಇರಬೇಕು ಅಂತ! ಅವರ ಹೊಲದಾಗ ಕೆಲಸಾ ಮಾಡುವಾಗ ನನ್ನ ಮನಸು ಇನ್ನೂ ಗಟ್ಟಿ ಆತು. ಬ್ಯಾರೆ ಹುಡುಗೇರೆಲ್ಲಾ ಅವನ್ನು ನೋಡಿ ಚಾಷ್ಟಿ ವಾಡಿ

ನಕ್ಕೆಮ್ಮೆ ನನಗ ಅವ ಅಂದರ ಸ್ತ್ರೀತಿ ಬೇಕೀತಿತ್ತು. ತೋಟದಾಗಿನ ಗುಡಿಸಿಲ ಅಟ್ಟಿದವ್ಯಾಲ ಕೂತುಕೊಂಡು ಅವ ಆಗಾಗ ಯಾವುದೋ ಪುಸ್ತಕದಾಗಿನ ಹಾಡು ಹಾಡುತ್ತಿದ್ದು. ಎಪ್ಪು ಜೆಂದ ದನಿ ಅಂತೀಯಾ ಭಾಗೂ ಅವಂದು.... ಹಕ್ಕಿ ಹಾಡಿದ್ದ್ವಾಂಗ! ತಂಬಳರಿ ತೀಡಿದ್ದ್ವಾಂಗ! ಹಾಡುತ್ತಾ ಇದ್ದರ ತನ್ನ ತಾನಂತ ಮರತುಬಿಡಾಂವ. ಸುತ್ತಮುತ್ತ ಕೆಲಸ ದಾಳಿಗಳಿದ್ದಾರ ಅನ್ನೊದನ್ನೊ ಮರತುಬಿಟ್ಟು ಸರಿಸಿದ ದನಿಯಾಗ ಹಾಡಾಂವ. ಹಕ್ಕೀ ಮುಕ್ಕಿರವರು. ಅವ ಮೈಮರತು ಬಿಡೂದರ ಅಥ ಇವರಿಗೇನು ಗೊತ್ತಾದಿತ್ತು ಹೇಳು. ಸತ್ಯವಾನಗ ಹುಟ್ಟು ಹಿಡಿದ್ದೀತಿ-ಇದಕ್ಕು ಅವ ಹೀಗ ಹಾಡುತ್ತಾನ ಅಂತ ಹಿಸಿ ಹಿಸಿ ನಗುತಿದ್ದರು ಅವರಿಲ್ಲ. ನಾ ವಾತ್ತ ಅವಗಾಗಿ ಹುಟ್ಟಿಯಾಗಿ ಹೋಗುತ್ತಿದ್ದೆ. ಬೇಕಿ ಯೋಳಗಿನ ಕಸ ತಿಗೆಯೂದನ್ನ ಬಿಟ್ಟುಬಿಟ್ಟು ಮನಸನ್ನೆಲ್ಲಾ ಅವನ ದನಿ ಯೋಳಗಳ ಬಿಟ್ಟು ಕೂಡುತ್ತಿದ್ದೆ....'

‘ಎಪ್ಪು ದಿನ ನಡಿತ್ತು ಹೀಗೆ?’

‘ಏನಿಷಿಲ್ಲ ಅಂದರೂ ಒಂದು ವರ್ಷ ಆಗಿರಬೇಕು. ಅವ ಹಾಂಗಿ ಹಾಡುತ್ತಿದ್ದು. ನಾ ಹಣ್ಣಂಗೇ ಕೆಲಸ ಮಾಡುತ್ತಿದ್ದೆ. ನಡುವೆ ನನ್ನ ಮದುವೆ ಆಗಬೇಕಂತ ಯಾರಾಯಿರೋ ಬಂದು ಅಜ್ಞೀನ ಕೇಳಿದರೂ. ಏನೇನೇರೋ ಹೇಳಿ ತಪ್ಪಿಸಿಕೊಂಡೆ. ಮದುವೆ ಆಗಂತ ಅವರನ್ನನೂ ಅವಗ ಕಾಡಿದಳು. ಮಾದುವೀ ಮಾತು ತಿಗೆದರ ನಿಲ್ಲಾದರೂ ಹೊರಟುಹೋಗ್ರೀನಿ ಅಂತ ಹೇದರಿಸಿಬಿಟ್ಟುನಂತೆ ತನ. ಇನ್ನು ಒಂದೆರಡು ವರ್ಷ ಹೋಗಲಿ ಅಂತ ಆಕೆ ಸುಮೃನಾದಳು....’

‘ಎಪ್ಪು ವರ್ಷ ವಯಸ್ಸು ಅವಗ ಆಗ?’

‘ಇಪ್ಪತ್ತು ಇಪ್ಪತ್ತೀಂದು ಅನ್ನಿತ್ತಿನೋ. ಅಡಣ ಆಗ ಮಾರ್ಕಮೀಸಿ ಒಡಿತಿತ್ತು. ಕೆಂಪಗಿದ್ದ ತುಟೀವ್ಯಾಲ, ಚೂಪಾಗಿದ್ದ ಚಂದ ಮೂಗಿನ ಕೆಳಗ ಎಪ್ಪು ಮುದ್ದಾಗಿ ಕಾಣುತ್ತೇವ್ಯಾ ಅ ಹೊಸಾ ಹರೇದ ವಿನಾಸೀ! ಖಾದೀ ಅರಿವೆ ಅಂದರ ಬಹಳ ಸ್ತ್ರೀತಿ ಅವಗ. ಬೆಳ್ಳನ್ನ ಖಾದೀ ಅಂಗ ತೋಟ್ಟು, ಖಾದೀ ಪಾಯಿಸಾಮಾ ಹಾಕಿ, ಶಾಷ್ಟುಕೂದಲು ತೀಡಿಕೊಂಡು, ಕೈಯಾಗ ಒಂದು ಪುಸ್ತಕ ಹಿಡಕೊಂಡು ಅವ ಹೋದ ಕಡೆ ಬರ್ತು

ಇದ್ದರ ನನ್ನ ಕಣ್ಣ ಮನುಷ್ಯ ಕೂಡೇ ಅವನ ಕಡೆ ಹಿಡುತ್ತತ್ತು. ಕೈಯಾಗಿನ ಕುರುಪಿ ಹಾಂಗಳ ಕೈಯಾಗ: ಇರತ್ತತ್ತು. ಗೇಳತಿಯರ್ಥಿಗೂ ಗೊತ್ತಾಗದ ಹಾಂಗ ಕದ್ದು ಕದ್ದು ಅವನ್ನು ನೋಡುತ್ತದೆ. ಎಪ್ಪು ನೋಡಿ ದರೂ ಸಾಕಣಿ ಸತಿರಲಿಲ್ಲ ತಾಯೇ! ಹಾಂಗ: ಯಾವಾಗಲೂ ಅವನ ಆ ಮುದ್ದು ವಾರಿನಂತಹ ನೋಡ್ತಾ ಇರಬೇಕಣಿ ಸುತ್ತತ್ತು. ಅಯ್ಯ್ಯೇ, ಏನು ಹೇಳಿ ನಿನಗ ಭಾಗೂ, ಎಂಥಾ ಹುಟ್ಟು ಅಂತೇ ಅದು! ಮೆಲ್ಲಮೆಲ್ಲಗ ಹೆಚ್ಚೇ ಹಾಕುತ್ತಾ ಅವ ಹುಲ್ಲಿನ ವ್ಯಾಲ ಬರ್ತ್ತ ಇದ್ದರಂತಹ ಹುಲ್ಲಾಗಿ ಅದರೂ ಹುಟ್ಟಬಾರದಾಗಿತ್ತು. ನಾನು-ಅಂದರ ಅವನ ಆ ಚಂದ ಕಾಲಾದರೂ ತಾಗುತ್ತತ್ತು ನನಗ—ಅತಣಿ ಸತಿತ್ತು....'

‘ಅವಗ ನೀ ಇಷ್ಟ ಮರುಖಾಗಿದ್ದ ಅನ್ನಾದು ಗೊತ್ತೆ ಆಗಲಿಲ್ಲೇನು ಅವಗ?’

‘ಮೊದಮೊದಲು ಏನೂ ಗೊತ್ತಿರಲಿಲ್ಲ-ಅವನ ರ್ಯಾಡಿನ ಅಂಥಾದ್ದು. ಯಾರ ಕಡೇನೂ ಅವ ಲಕ್ಷ್ಯ ಕೊಡ್ತಿರಲಿಲ್ಲ. ಯಾರ ಕೂಡಲೂ ಹೆಚ್ಚು ವಾತಾಡತಿರಲಿಲ್ಲ. ಯಾವಾಗಲಾದರೂ ವಾತಾಡಬೇಕಾದರ ಒಂದೊಂದೊ ವಾತು-ಮುತ್ತು ಉದುರಿದ ಹಾಂಗ. ಅಷ್ಟು. ಇನ್ನೇನೂ ಇಲ್ಲ. ಕೆಲಸಕ್ಕೆ ಬರ್ತಿದ್ದ ಹುಡುಗಿರನ್ನು ಒಂದು ಸಾರಿ ಕೂಡಾ ಕಣ್ಣಿಟ್ಟು ನೋಡಿ ದಾಂವಲ್ಲ ಅವ. ‘ಹೆಸರೇನು ನಿನ್ನು?’ ಅಂತ ಯಾರನ್ನೂ ಕೇಳಿದಾಂವಲ್ಲ. ನನ್ನ ಹೆಸರೂ ಕೂಡ ಅವಗ ಗೊತ್ತಿರಲಿಲ್ಲ. ಗೊತ್ತಾದ್ದು ಯಾವಾಗ ಗೊತ್ತೇತೇನು ನಿನಗೆ? ಕಡೇ ಗಳಿಗೆಂಳಳಿಗ. ಕಟ್ಟಿಕಡೇ ಗಳಿಗೆಂಳಿಗ.’

‘ಕಡೇ ಗಳಿಗೆ? ಅಂದರ,’ ಎಂದು ದಿಗಿಲುಗೊಂಡು ಕೇಳಿದಳು ಭಾಗಿರಧಿ.

‘ಹೊದು. ಕಡೇ ಗಳಿಗೆ....ಈಗಳ ಬಾಜುಡ ಆ ಕೆಟ್ಟಿ ಸುದ್ದಿ. ಅಲ್ಲಿಗೆ ಬಂದೆ ತಡಿ’ ಎಂದು ಸುಯ್ಯಾತ್ತಾ ನುಡಿದು ಸಾವಿತ್ರಿ ಮುಂದುವರಿಸಿದಳು,

‘ಮೂರು ವರ್ಷದ ಕೆಳಗ ಕಾಂಗರೆಸ್ ಚಳವಳಿ ನಡೀತಲ್ಲಿ-ಭಯಂ ಕರ ದೊಡ್ಡ ಚಳವಳಿ....ಗಾಂಧಿ, ಇವಾಹರಲಾಲ ಎಲ್ಲರನ್ನು ಹಿಡಿದಿರುತ್ತಿರುತ್ತಿರು....ಅಗ....’

‘ಹೊಂ. ಆಗಸ್ಟ್ ಚೆಳವಳಿ !’ ಒಂದು ದಸರಾಡಿಸಿದಳು ಸಾಮಿತ್ರಿ.

‘ಹಂ! ಅದೇ! ಆಗಸ್ಟ್ ಚೆಳವಳಿ. ಈ ಸರ್ಕಾರನ್ನು ಓಡಿಸಿಬಿಡು
ಬೇಕು-ಇಲ್ಲಾ ಸಾಯಬೇಕು-ಅಂತ ಅಪ್ಪಣಿ ಕೊಟ್ಟಿದ್ದ ಗಾಂಧಿಮಹಾತ್ಮು.
ನಿನಗೂ ಗೊತ್ತುತ್ತೆಲ್ಲ-ನವ್ಯೂರಿಗೆ ಚೆಳವಳಿ ಶಂದರ ಏನೂ ಹೊಸದಲ್ಲ.
ಕಾಂಗರೀಸ್ ಅವರ ಪುಷ್ಟಪ್ರಾಣ ಹಳ್ಳಿ ಯವರಿಗೆಲ್ಲಾ. ಇಭ್ಲಾ ಮಂದಿ
ತಮಾರಾದರು. ಮೂರು ದಿನದೊಳಗೆ ಬೆಳಗಾವಿ ರಸ್ತೇವ್ಯಾಲಿನ ತಾರ
ತುತ್ತಿ, ಕಂಬೆ ಎಲ್ಲಾ ಕಡಿದುಹಾಕಿದರು. ಪ್ರೌಳು ಬಡೆದರು. ಟಿಪಾಲು
ಮೋಣಿರು ತರುಬಿ ಟಿಪಾಲು ಸುಟ್ಟಿಬಿಟ್ಟಿರು. ಹಳ್ಳಿಯೋಳಗ ದಿನಾಗಲೂ
ಮೆರವಣಿಗೇನು, ಸಭಾ ಏನು, ಹುರುಸೇನು-ಎಲ್ಲಾ ಜೋರಾಗಿ ನಡೀ
ತತ್ತು. ಈ ಕೆಲವಕ್ಕೆಲ್ಲಾ ಯಾರು ಮುಂದಾಗಿದ್ದರು ಗೊತ್ತೇನು ಸನಗೆ?’

‘ಸತ್ಯವಾನ್?’

‘ಹೊಂ. ಸತ್ಯವಾನನಂತರ! ಒಂಡಣ ಒಂದು ವಾರದಾಗ ಎನ್ನು
ಬದಲಾಗಿ ಹೊಗಿದ್ದ ಆವ. ಏನು ಹುರುಬು, ಏನು ಛಾಲಾಕು! ಒಂದು
ಗಳಿಗೆ ಕೂಡಾ ಎಲ್ಲಾ ಕೂತಿರದೆ ಮಾಂಟಸ್ಯಾಂಗ ಓಡಾಡಿ ಕೆಲಸ ನಡೆಸಿದ್ದು.
ಹಾಡಿನ ಪುಸ್ತಕಾ ಎಲ್ಲೋ ಒಗದುಬಿಟ್ಟಿದ್ದು. ಹಾಡಾದಕ್ಕೆ ಪುರಸ್ತಾ
ದರೂ ಎಲ್ಲಿದು ಬರಬೇಕು? ನಾಲ್ಕು ಹಳ್ಳೀ ಮಂದಿ ಎಲ್ಲಾ ಇಲ್ಲಿ ಕೂಡ
ತತ್ತು. ಅವರಿಗೆಲ್ಲಾ ನನ್ನ ಸತ್ಯವಾನ ಮುಖುಂಡ ಆಗಿದ್ದನವ್ಯಾ-ಜವಾ
ಹರಲಾಲ ಆದಂಗ ಆಗಿದ್ದ....’ ಹೇಮೇಯಿಂದ ಗದಗದ ನಡಗುವ ದನಿ
ಯಲ್ಲಿ ಈ ವಾತ್ತು ಹೇಳಿ ಸಾಮಿತ್ರಿ ಕ್ಷಣಿಕಾಲ ತಡೆದುಕೊಂಡಳು. ಅನೆಂ
ತರ ಮತ್ತೆ ಪ್ರಾರಂಭಿಸಿದಳು.

‘ಉಂರಾಗಿಲ್ಲ ಕಾಂಗರೀಸ್ ರಾಜ್ಯ ಆಗಿತ್ತು. ಗೋಡ ಕುಲಕರಣೇ
ರೀಲ್ಲಾ ಸರಕಾರಕ್ಕೆ ರಾಜೀನಾಮೆ ಕೊಟ್ಟಿದ್ದರು. ಸತ್ಯವಾನನಂತರ ಈ
ಉಂರಿನ ಅಧ್ಯಕ್ಷ ಅಗ್ನಿ. ಒಂದು ವಾರದ ತನಕಾ ಇವರದ ರಾಜ್ಯ
ನಡೀತತ್ತು. ಆ ವ್ಯಾಲ ಬಂದರು ಪ್ರೋಲೀಸರು. ಆದುವರಿಗ್ಗು ಆವರ
ಪತ್ತೀನಂತರ ಇರಲಿಲ್ಲ.

‘ಒಂದು ದಿನ ಬೆಳಗಿನಾಗ ಮಬ್ಬುಗತ್ತಿಲನಾಗ ತುಡುಗರು ಬಂದಂಗ
ಬಂದರು ಪ್ರೋಲೀಸರು. ಅರವತ್ತು ಎಪ್ಪತ್ತು ಮಂದಿ. ಕೈಯಾಗ ಬಂದೂಕು

హిడేకొండు ఖూబిగెలల్లు ముత్తిగే కొచిచరు. నన్ను గుడిసలక్కు అవరు బందాగ ననగ ఎలల్లు ఎలల్లు గొత్తాతు. ఇన్ను సత్కృష్టప్పన్ను అవరు బిడుదిల్లు అన్నాడూ తిళితు. యాంగణ నా ఆవర మనిఁగే ఓడిమోఁదే. ఆప్పరాగణ ఆల్లీ దొడ్డ యుద్ధానంక నడజిక్కు.... ప్రోలీసర క్షేయలగ సిక్కుబురవంత నన్ను దొరే హిత్తులబాగిలింద హోగాత్తు ఇవ్వాగ గుండు బడిచు బిద్దివ్వనవ్వా! గుండు బడిచు బిద్దిష్ట.... నుగ్ను తోడివాయాల కొఁడ్లొండు ఆవరష్ట భోలీరంత ఆభ్రా ఇచ్చేళు.... ప్రోలీసము బంచ కూంగణ హోగిబిట్టేచ్చరు. రూంగ హేళ్లు భాగా నినగే?.... నన్న రాఘ.... నన్న సత్కృవాన....' ఎందు సాపిత్ర తడిచు సితళు. ఉక్కెబరువ ఆళువన్నెల్ల కత్తిన ల్లీచే ఆనుకి ఓడిచు రుచ్చ కంఠదింద హేళతోడగివళు.

‘ఎడమోఁకిగే బడిదిక్కువాప్ప గుండు.... భూరభూనంక రక్త సురీతా ఇత్తు. కాన్ను ముఖ్యుత్తిత్తు. మత్త తగీతిత్తు. ఎంథా సంక టొనం అదు తాయి! ఆదరూ నన్న సత్కృవానా ఎంథా ధైయుచన అంతియగా! ఆళుత్తిష్ట తాయియన్న సమాధాన వాడుతిష్ట.- దేశ కాగ్గి సాయాత్ర ఇదీసి నాను. కణ్ణేరు కాకబ్బాడవాప్ప సిసు. నగునగుత్తా ననగ తితీవాచ వాడు.’ అంత ఆకేగి ధైయు హేళతిస్తే. నగబేశకుటి! గంటిలు హరిచుకొండు ల్లుళువ హాంగా గతిత్తు నమ్మిబ్బరిగూ! ఒళగ తకొండు బంచు కూరుక్కు అంపిఁ కప్పిదేసు. ననగ తలిదిచ్చెలల్లు వాడిచేవు. వేను వాడిదరూ రక్త హరియూదు సిల్లలిల్ల. ‘నన్న రక్త ఎలల్లు. కుడి దేఖర. ఆదర నన్న సత్కృవానన రక్త లుళిసు’ అంత చోరాడి తత్తు కొండి. నాఱికి గీణికి ఎలల్లు ఎల్లోఁ ఓడిమోగిత్తు ఆగ. ననగు ఆవగూ ఏను సంబంధ అంత ఆవరష్టగ ఆన్నిసిద్దరూ ఇద్దితు. ఆదర ఆగ ననగే అద్యావదర అరిషూ ఇరలిల్ల. ఆవన్ను ఎత్తి తోడివాయాల మలగిసికొండు సిరియ సెగినింద తోఁళు

ಕಟ್ಟಿ ರತ್ನ ಸಿಲ್ಲಿಂಬೆಕೆಂತ ಎಪ್ಪು ವಾಡಿದರೂ ಏನೂ ಖವಯೋಗ ಆಗಲಿಳ್ಳ....

‘ಮೂರು ಮೂಡಿ ಬರುವರೊಳಗಾಗಿ ಅವನ ಮೈಯಾಗಿನ ಶಕ್ತಿ ಯೆಲ್ಲಾ ಹೋಗುದರಾಗಿತ್ತು ಸ್ವಲ್ಪ ಹೊತ್ತು ಹಾಂಗ ಬಿದ್ದು ಕೊಂಡವ ಸಾಯುಹಾದಕ್ಕ ಸ್ವಲ್ಪ ಮುಂಚೆ ನನ್ನ ಕಡೆ ನೋಡಿ ‘ಯಾರವ್ಯಾ ಸೇನು?’ ಅಂದ. ಹುಸ್ತಿಯ ಹಾಂಗ ಅವನ ವಾರಿಗೆಲ್ಲಾ ಮುತ್ತು ಕೊಡುತ್ತಾ ನಾ ನಿನ್ನಾಕಿ ಸತ್ಯವಾನು. ನಿನ್ನ ಪಿರಿತೀ ಹೆಂಡತಿ. ಸನ್ನ ಸಾವಿತ್ರಿ’ ಅಂತ ಹೇಳಿದೆ. ‘ನನ್ನ ಸಾವಿತ್ರಿ? ನನ್ನ ಹೆಂಡತಿ?’ ಅಂದ. ‘ಹೌದು. ಹೌದು. ನನ್ನ ಗಂಡ ನೀನು. ನಿನ್ನ ಹೆಂಡತಿ ನಾನು. ಅಯ್ಯಿ, ನಿನ್ನ ನೋಡಿದ ಮೊದಲ ಗಳಿಗೆ ನಿನ್ನ ನಾಡಿಕೊಬೇಕೆಂತ ಮನಸು ವಾಡಿದ್ದೆನಿಷ್ಟು! ನನ್ನ ಪ್ರಾಣ ಎಲ್ಲಾ ನಿನ್ನಲ್ಲಿ ಇತ್ತಲ್ಲಿ! ದೇವರೇ, ನನ್ನ ಸತ್ಯವಾನನ್ನ ಉಳಿಸಿಕೊಡೋ!’ ಅಂತ ಬೋರಾಡಿದೆ. ಕಡೇ ಗಳಿಗೆಮೊಳಗೂ ನಗುನಗುತ್ತಾ ನನ್ನ ನೋಡಿದ. ‘ಸಾವಿತ್ರಿ? ನನ್ನ ಸಾವಿತ್ರಿ? ನನ್ನ ಸಾವಿತ್ರಿ? ನೀ ನನ್ನವರಳ? ’ ಅಂದ. ‘ಹೌದು. ಹೌದು. ನಾ ನಿನ್ನವರಳ. ನನ್ನ ಕೈ ಬಿಡಬ್ಬಾಡೋ’ ಅಂತ ಅಂಗಲಾ ಚಿದೆ. ‘ಇನತ್ತೀನೋ ನಾ ಸಾಯಂಬಹುದು ಸಾವಿತ್ರಿ. ಅದಕ್ಕಾಗಿ ನೀ ಅಳಬ್ಬಾಡ. ಅಳಬ್ಬಾಡ ಅಂತ ಅವ್ಯಾಗೂ ಹೇಳು. ಆಕೇನ್ನ ಸವಾರಾನ ವಾಡು. ನಾ ಸಾಯಾ ಇರುವಕ್ಕ ನನಗೇನೂ ಸಂಕಟ ಇಲ್ಲ. ‘ವಾಡು-ಇಲ್ಲ-ಮಾಡಿ’ ಅಂತ ಅಪ್ಪಣಿ ವಾಡಿದ್ದರು ಗಾಂಧಿಜೀ. ವಾಡು ಪುದಕ್ಕಿ ಮೊದಕೀ ಹೀಂಗ ಗುಂಡು ಬಡಿದು ಸಾಯಂಬೇಕಾಗ ಬಂತು. ಈ ತೀರೆಲೀಸರ ಕೈಯಾಗಿದ ತಪ್ಪಿಸಿಕೊಂಡು ಹೋಗಿ ಗುಬ್ಬಾಗಿ ಚೆಳವಳಿ ನಡಿಸಬೇಕೆಂತ ವಿಚಾರ ವಾಡಿದ್ದೆ. ಆಗಲಿಳ್ಳ ಅಮು. ಈ ಗುಂಡು ಬಂತು....ನನ್ನ ಪ್ರಾಣ ತೀಗಿತು.... ಅದದ್ವಾಯ್ಯ ಸಾವಿತ್ರೀ, ಅಳಬ್ಬಾಡ ನೀನು. ಅಳುವವರನ್ನ ನೋಡಿದರ ನನಗಾಗುವದಿಳ್ಳ. ಒರಸು ಆ ಕಣ್ಣೀರು. ಅವ್ಯಾನ ಕಣ್ಣೀರನಾಗು ಒರಸು....’ ಅಂದ. ಯಾರ ಕಣ್ಣೀರು ಯಾರು ಒರಸಿದವ್ಯಾ! ‘ಅಳಬ್ಬಾಡ’ ಅಂತ ಅನ ಅಂದವ್ಯಾ ಗಟ್ಟಿಯಾಗಿ ಅಳು ಬರತಿತ್ತು ನನುಗ....

‘ನನ್ನ ಸತ್ಯವಾನ್ ಉಳೀಲಿಲ್ಲವನ್ನು... ಹಿಂದಿನ ಕಾಲದ ಸಾಮಿಶ್ರಿಯ ಸತ್ಯವಾನನ್ನು ಯಾವು ಬಂದು ತಗೊಂಡು ಹೊರಟಿದ್ದಾಗ ಆಕೆ ಅವನ್ನು ತಡು ಗುಡನನ್ನು ಉಳಿಸಿಕೊಂಡು ಬುದ್ದಿದ್ವಳಿಲ್ಲ - ಹಾಂಗ ನಾನೂ ಯಮರಾಜನ್ನು ಬೇಡಿಕೊಂಡೆ. ‘ನನ್ನ ಸತ್ಯವಾನನ್ನು ಉಳಿಸಿಕೊಡಪ್ಪಾ!’ ಅಂತ ಭಕ್ತಿಯಿಂದ ಕೇಳಿಕೊಡೆ. ಏನೂ ಉಪಯೋಗ ಆಗಲಿಲ್ಲ. ನನ್ನ ಸತ್ಯವಾನ್ ಉಳೀಲಿಲ್ಲವನ್ನು...ಉಳೀಲಿಲ್ಲ...’

‘ಅವನ್ನು ಹುಗಿದವನ್ನು ಆ ಭಾವಿ ಹತ್ತಿರ ಏನು? ಅದಕ್ಕೆ ಅಂತ ಕಾಣಸ್ತೇಪ್ತಿ ನೀ ಅಲ್ಲಿ ಹೋಗಿ ಕೂಡಾದು?’ ಎಂದು ಕೇಳಿದಳು ಭಾಗಿರಧಿ.

‘ಅವಕ್ಕ! ಇನ್ನಾಗ್ಗೆತಕ್ಕ? ಅಲ್ಲೀ, ಆ ಹಾಳು ಭಾವಿಯ ಹತ್ತಿರದಲ್ಲೇ ಅವನ್ನು ಹೂಳಿದರವನ್ನು. ನನ್ನ ಸತ್ಯವಾನ್...ತೆಳ್ಳಿಗ ಬೆಳ್ಳಿಗ ಮಷಿ ಕುನಾರನಿದ್ದಾಗಿವ್ವೆ ನನ್ನ ಮುದ್ದಿನ ಸತ್ಯವಾನ್...ಅಲ್ಲಿ ಬಿದ್ದುಕೊಂಡಿ ದ್ವಾನ ಆ ಮಹಾನ್ನಿಗೆ...ಅಲ್ಲಿ ಮೋಗಿ ಕೂತುಕೊಂಡು ಅವನ ಗೋರೀನು ನೋಡ್ತೂ ಇವ್ವರೆ ಏನೋ ಸವಾರಾನ ಅಗುತ್ತೇತಿ. ಇಲ್ಲದಿದ್ದರ ನನ್ನ ಪ್ರಾಣದಾಗ ಪ್ರಾಣ ಇರುದಿಲ್ಲ...’

‘ಅವನಿಗಾಗಿ ನೀ ಹೀಗಾದೆ ಅನ್ನೊಂದು ಉರವರಿಗೆ ಗೊತ್ತಾಗಲಿಲ್ಲೇ ನು?’

‘ಇಲ್ಲ. ಯಾರಿಗೂ ಗೊತ್ತಾಗಲ್ಲ. ಸತ್ಯವಾನ ಸತ್ಯ ಬಳಿಕ ಒಬ್ಬನೆಂದ ಮಂಗನ ಸಾವಿನಿಂದ ಎದಿ ಒಡಕೊಂಡು ಅವರವ್ವನೂ ಸತ್ಯಹೋದಳು ನಾಶ್ಯಿಸು ತಿಂಗಳದಾಗ. ಆಕೆ ಯಾರ ಮುಂದೂ ಹೇಳಲಿಲ್ಲ. ನಾನೂ ಹೇಳಲಿಲ್ಲ. ಈಗ ಹೇಳ್ತೂ ಇರುವುದು ನಿನ್ನೊಬ್ಬಳ ಹತ್ತಿರಲೇ! ಆಯ್ದ್ಯೇ...ಸತ್ಯವಾನ್...ನನ್ನ ಸತ್ಯವಾನ್...’

ಹೇಳುವುದನ್ನು ಮುಗಿಸಿ ಸಾಮಿಶ್ರಿ ಗೆಳತಿಯ ಮುಖನ್ನೇ ವಿಚಿತ್ರವಾಗಿ ಸಿಟ್ಟಿಸಿ ನೋಡಿಕೊಡಿದಳು. ಅವಳ ದೃಷ್ಟಿಯಲ್ಲಂಟಾಗುತ್ತಿದ್ದ ಮಾರಾಟನ್ನು ಕಂಡು ಭಾಗಿರಧಿಗೆ ಮತ್ತೆ ದಿಗಿಲಾಯಿತು. ಸಾಯಂ ಕಾಲ ಸೃಜನದಲ್ಲಿದ್ದಾಗ ಕಂಡುಬಂದ ಆ ವಿಲಕ್ಷಣ ಕಳೆಯೆ ಮತ್ತೆ ಏರಿ ಬರುತ್ತಿತ್ತು ಸಾಮಿಶ್ರಿಯ ಕಣ್ಣಗಳಿಗೆ!

ಮಲಗಿದ್ದ ಭಾಗೀರಥಿಯನ್ನು ಬಿಗಿಯಾಗಿ ಅಸ್ತಿಕೋಂಡು ಹೇದರಿಸುವ ದನಯಲ್ಲಿ ಸಾವಿತ್ರಿಯೆಂದಳು.

‘ಯಮಧರ್ಮ ರಾ ಸೂರ್ಯ, ಕೊಡು ನನ್ನ ಸತ್ಯವಾನನ್ನು. ನನ್ನಾಂವ ಅವ. ಅವನಾಕಿ ನಾನು. ಅವನೆನ್ನಬ್ಬನ್ನು ಒಯ್ಯಬಿಟ್ಟು ನನ್ನಬ್ಬ ಕೀನ್ನು ಹೀಗೆ ಬಿಡುತ್ತಾಡ. ನನ್ನ ಒಯ್ಯಿ ಬೇಕಾದರ. ಈಗಲೇ ಒಯ್ಯಿ. ನನ್ನ ಶಲ್ಲೀ ಬಿಡೂದಾದರ ನನ್ನ ಸತ್ಯವಾನನನ್ನು ಕೊಟ್ಟಬಿಡು ನನಗ. ಅವನಿಲ್ಲದ ನಾನು ಬದುಕೂಹಾಂಗಿಲ್ಲ. ನನ್ನ ಪ್ರಾಣ ಅವ. ಹೇಳು. ಕೊಡ್ದೀಯೋ ಇಲ್ಲೀ?’

ಬಾಲ್ಯದಿಂದ ಹ್ಯಾದಯದಲ್ಲಿ ಚೆಳಿಸಿಕೊಂಡು ಬಂದಿದ್ದ ಆತ ಕೋಮಲ ಭಾವನೆಯೊಂದಕ್ಕೆ ಒಮ್ಮೆಲೆ ಬಿದ್ದ ಸಿರಾಸೆಯ ಏಟಿಸಿಂದ ಸಾವಿತ್ರಿಗೆ ಮನೋವಿಕಾರದ ರೋಗ ತಲೆದೊರಿದ್ದು ಸ್ವಷ್ಟವಾಗಿತ್ತು. ಆ ವಿಕಾರದ ಮಬ್ಬಿನಲ್ಲಿ ಸಿಕ್ಕಿಬಿದ್ದರುವಾಗ ಆಕೆ ಇಂಥ. ವಿಚಿತ್ರ ವಾತಾಗಳನ್ನಾಡು ಪುದೂ ಸಾಪ್ತಭಾವಿಕವೇ ಆಗಿತ್ತು. ಅವಳ ಹುಣ್ಣಿನ ಸ್ವರೂಪವೇಂಥಿನು ಬುದು ಈಗ ತಿಳಿದು ಬಂತು ಭಾಗೀರಥಿಗೆ. ಹುಣ್ಣಿಲ್ಲ ಅದು-ಬರೀ ವಿಕಾರ-ಕೊಂಡಿಕಾಲ ಶೃಂತಿ ಪಟ್ಟಿರೆ ಅದನ್ನು ತಿಗೆದುಹಾಕಬಹುದು. ಅದುವ ರೀಗೂ ಅವಳ ಒಲವಿನಂತೆ ನಡೆದುಕೊಂಡು ಅವಳ ಎದೆಯು ಸೋವಿಗೆ ತಂಪನೆರೆಯುವುದೊಳ್ಳಿಯದು - ಮುಂದೆ ಅವಳು ಸೆಟ್ಟಿಗಾಗುವುದೂ ಖಾಡಿತ-ಎನ್ನಿಸಿತು ಭಾಗೀರಥಿಗೆ. ತನ್ನನ್ನೇ ಯಮಧರ್ಮನೆಂದು ಭಾವಿಸಿ ಸಾವಿತ್ರಿ ಆಡಿವ ವಾತು ಕೇಳಿ ಭಾಗೀರಥಿಗೆ ಭಂಗವೇನೂ ಆಗಲಿಲ್ಲ. ಸದ್ಯಕ್ಕೂ ಅವಳನ್ನು ಸಾಂತ್ವನಗೊಳಿಸಿದರಾಯಿತೆಂದು ಬಗೆದು—
‘ಕೊಡ್ದೀನೇ ಸಾವಿತ್ರೀ, ನಿನ್ನ ಸತ್ಯವಾನನನ್ನು ಮರಳ ಕೊಡ್ದೀನೇ. ಚಿಂತಿ ವಾಡಬೇಡ. ಸುಮೃನಿರು.’ ಎಂದು ಭರವಸೆ ಕೊಟ್ಟಿಳ್ಳಿ, ‘ಯಮ ಧರ್ಮ’ನ ಧಾಟಿಯಲ್ಲಿ!

ಎರಡು ಕ್ಷೇತ್ರನ್ನು ಹಕ್ಕಿಗೊತ್ತಿಕೊಂಡು ಭಕ್ತಿಭಾವದಿಂದ ಸಮಸ್ಯೆ ವಾಡುತ್ತ ಸಾವಿತ್ರಿ ‘ಕೊಡ್ದೀಯಾ ಯಮದೇವಾ? ಯಾವಾಗ ಕೊಡ್ದೀ ನನ್ನ ಪ್ರಾಣ?’ ಎಂದಳು.

‘ಯಾವಾಗ ಅನ್ನು ದನ್ನು ಲಾ ಹೇಳಿದುಕ್ಕಾಗೂದಿಲ್ಲ. ಅಂತೂ

ಕೊಡ್ದೀನೆ. ಆದರಂ ಒಂದು ವೊತ್ತು. ನಿನ್ನ ಸತ್ಯವಾನ್ ಸತ್ಯಾಗ್ ಇದ್ದ ವರ್ಯಸ್ವಿನಾಗ್ ಬರೂದಿಲ್ಲ ನಿನ್ನ ಹತ್ತರ. ಸಣ್ಣ ಕೊಸಿನ ರೂಪದಾಗ್ ಬರ್ತಾನೆ. ಹಾಂಗ್ ಅವ ಒಂದರೆ ನಿನಗ್ ಸಮಾಧಾನ್ ಆಗುತ್ತೇನೇ?'' ಎಂದು ತನ್ನ ಮುಂಬರುವ ಕಂದನನ್ನು ನೇನೆದು ಹೇಳಿದಳು ಭಾಗೀರಥಿ.

‘ಹ್ಯಾಂಗಾದರೂ ಆಗಲೆ. ಅಂತೂ ನನ್ನ ಸತ್ಯವಾನ್ ನನ್ನ ಹತ್ತರ ಬರಲಿ. ಸಿನಗ್ ಕಾಯಿ ಒಡಸ್ತೇನೆ. ನಿನ್ನ ಕಾಲಿಗೆ ಬೀಳ್ತೇನೆ’ ಎಂದಳು ಸಾವಿತ್ರಿ.

ಅಂದು ಅವಳ ಹೃದಯು ಹಗುರಾದಹಾಗಾಯಿತು. ಮೂರು ವರು ಷಗಳಿಂದ ಒಂದು ರಾತ್ರಿಯಲ್ಲೂ ಸಹ ಸರಿಯಾಗಿ ನಿದ್ರೆಯಿರಲಿಲ್ಲ ಸಾವಿತ್ರಿಗೆ. ಅಂದು ಗೆಳತಿಯ ಎದೆಗೆ ಎದೆ ಇಟ್ಟಿಕೊಂಡು ಅವಳು ಹಾಯಾಗಿ ನಿದ್ರೆ ವಾಡಿದಳು.

ಬೆಳಗಾಗುತ್ತಲೂ ಭಾಗೀರಥಿ ಸಾವಿತ್ರಿಯನ್ನು ತಬ್ಬಿಕೊಂಡು ಹೇಳಿದಳು.

‘ನಿನ್ನ ರಾತ್ರಿ ಒಂದು ಕನಸು ಬಿಡ್ಡಿತ್ತು ಸಾವ್ರಾ. ಕನಸಿನಾಗ ಯಮಫರ್ಮರಾಜ ಬಂದಿದ್ದೆ. ಸಾವಿತ್ರಿಯ ಸತ್ಯವಾನನನ್ನು ನಿನ್ನ ಹೊಟ್ಟಿ ಯೋಳಗ ಹಾಕಿದ್ದೀನೆ. ಅವಳ ಸತ್ಯವಾನ್ ಆವ. ನೆನಪಿರಲಿ-ಅಂತ ಹೇಳಿಹೊಡ...’

ಈ ಕನಸಿನ ಸುದ್ದಿಯನ್ನು ಸಾವಿತ್ರಿ ತಕ್ಷಣ ನಂಬಿಬಿಟ್ಟಿಳು. ‘ನಿನ್ನ ಹೊಟ್ಟಾಯಿಗ ಹುಟ್ಟತಾನೇನಂ ನನ್ನ ಸತ್ಯವಾನ್? ಇನ್ನೂ ಚೆಲೋಡೇ ಆತು. ನೀ ಬಷುರ ಅನ್ನೂದು ಇದುತನಕಾ ಗೊತ್ತಿರಲಿಲ್ಲಲ್ಲ ನನಗೆ. ಎಪ್ಪು ತಿಂಗಳು ಈಗ?’ ಎಂದಳು.

‘ಏದು ತಿಂಗಳು’

‘ಇನ್ನೆಲ್ಲದು ತಿಂಗಳನೊಳಗಳ ನನ್ನ ಸತ್ಯವಾನ್ ಬರ್ತಾನ ಹೊದಲೊಳ್ಳಿ?’

‘ಹೂಂ. ಅಲ್ಲಿಇತನಕಾ ತಡಿಯವ್ವಾ!'

‘ತಡಿತೇನೆ ಭಾಗೂ, ತಡಿತೇನೆ’ ಎಂದಳು ಸಾವಿತ್ರಿ ವಿಲಕ್ಷಣ ಮಘಾರ ನಗು ಬೀರುತ್ತು!

ಗೆಳತಿಯ ಕಣ್ಣಗಳ ಕಡೆ ದ್ವಿಪ್ರಯ ಹೊರಳಿಸಿದಳು ಭಾಗೀರಥಿ. ಅಲ್ಲಿನ ಆ ವಿಲಕ್ಷಣ ಕಳೆ ಇನ್ನೂ ಹಾಗೇ ಇತ್ತು! ವಾಯವಾಗಿರಲಿಲ್ಲ.

೪

ಅನಂತರವ ಎಂಟು ದಿನಗಳ ಕಾಲ ಸಾವಿತ್ರಿ ಒಂದು ವಿಲಕ್ಷಣ ಮನೋರಾಜ್ಯದಲ್ಲಿ ಓಡಾಡುತ್ತಿದ್ದರು. ಸಿಜಕ್ಕೂ ತನ್ನ ಸತ್ಯವಾನ ಭಾಗೀರಥಿಯ ಹೊಚ್ಚೆಯಿಂದ ಹುಟ್ಟಿ ಬರುವನೆಂದೇ ಅವರು ನಂಬಿಕೊಂಡಿದ್ದರು. ಎಲ್ಲಿಲ್ಲದ ಉತ್ಸಾಹದಿಂದ ಮನೋಗೆಲಿಸ ವಾಡತೊಡಗಿದ್ದರು. ಅಜ್ಞಯನ್ನು ಸರಿಯಾಗಿ ಉಪಚರಿಸತೊಡಗಿದ್ದರು. ‘ಸಾವಿತ್ರಿಯ ಹುಟ್ಟು ಬಿಟ್ಟಿರ ಬೇಕು’ ಎಂದು ಉರಿನ ಜನ ಆಡಿಕೊಳ್ಳಲಾರಂಭಿಸಿದ್ದರು. ಅಜ್ಞಗೂ ಸಹ ಹಾಗೇ ಅನ್ನಿಸಿತ್ತು. ಆ ಸಂತೋಷದ ಪರಿಣಾಮವಾಗಿ ಅವರಿಗೂ ಕೊಂಡಕೊಂಡವಾಗಿ ಗುಣವಾಗತೊಡಗಿತ್ತು.

ಒಂಬತ್ತನೇಯ ದಿನ...

ನಿತ್ಯದಂತೆ ಅಂದು ಸಾಯಂಕಾಲಕ್ಕೂ ಸಾವಿತ್ರಿ ಭಾಗೀರಥಿಯನ್ನು ನೋಡಿಕೊಂಡು ಬರಲು ಅವರ ಮನೆಗೆ ಹೋದರು.

ನಿತ್ಯಕ್ಕೂ ಪದಸಾಲೆಯಲ್ಲಿನ ತೂಗುವುಣಿಯ ಮೇಲೆ ಕುಳತುಕೊಂಡು ಉಪಾಯೆಯಾಡುತ್ತಿರುವ ಭಾಗೀರಥಿ ಅಂದು ಅಲ್ಲಿರಲಿಲ್ಲ.

ಅಟ್ಟಿದವೇಲೀನ ಕೊಟ್ಟಿಯಲ್ಲಿ ಕುಳತು ಏನನ್ನಾದರೂ ಓದುತ್ತಿರುವೇಂೂ ಏನೋ ಎಂದುಕೊಂಡು ಸಾವಿತ್ರಿ ಮೆಟ್ಟುಲುಗಳನ್ನೇ ಹೀಗೆ ಹೋಗತೊಡಗಿದ್ದರು.

ಅಷ್ಟರಲ್ಲಿಯೇ ಅಟ್ಟಿದಿಂದ ಭಾಗೀರಥಿಯ ತಾಯಿ ಇಲ್ಲದು ಬರುತ್ತಿದ್ದ ವರು ಸಾವಿತ್ರಿಯನ್ನು ಕಂಡಕೂಡಲೇ ‘ನಿ, ನೀ ಅಲ್ಲಿಗೆ ಹೋಗಬಾಡ. ನಡೀ ಕೇಳಗೆ.’ ಎಂದು ಕೋಡಿಂದ ಕೂಗಿಕೊಂಡರು.

‘ಯಾಕವ್ವು ಹೀಂಗ ವಾತಾಡತೀ?’ ಎಂದು ಅಳುಮೋರಿ ವಾಡಿಕೇಳಿದರು ಸಾವಿತ್ರಿ.

‘ಇನ್ನು ಹ್ಯಾಂಗ ವಾತಾಡಬೇಕು ನಿನ್ನಂಥಾ ಸಿಶಾಚಿಯ ಕೂಡ ?

ನಿನ್ನಿಂದ ನನ್ನ ಮಗಳಿಗೆ ಹೀಗಾತ್ಮೆ. ಅವತ್ತು ನಿನ್ನ ಹುದುಕೂದಕ್ಕೆ ಸುದುಗಾಡಿಗೆ ಬಂದಿದ್ದ ಇಂತಲ್ಲ-ಆ ಹಾಳು ಗಾಳಿ ಬಡಿದು ನನ್ನ ಮಗಳಿಗೆ ಅರಿವ್ವಷ್ಟ...’

‘ವನಾತವ್ವಾ ಭಾಗೂಗೆ?’

‘ಅವಳಿಗೇನಾಗಬೇಕಂತೀ ಹಾಳು ವಾರಿಯವಳೀ! ಆಕಿಗೇನೂ ಆಗಲಿಲ್ಲ ಪುಣ್ಯಕ್ಕೆ. ಹೊಟ್ಟಿ ಅವ್ಯಾ ಇಳಿದುಹೋತು. ನಡಿ. ನೀ ಇನ್ನು ನಮ್ಮ ಮನ್ನಾಗ ಕಾಲು ಹಾಕಬಾಡ !’ ಎಂದು ಗದರಿಕೊಂಡಳು ಭಾಗೀ ರಥಿಯ ತಾಯಿ.

ಹೊಟ್ಟಿ ಇಂದಿಯತು!- ಗುಂಡು ಬಡಿದ ಹಾಗೆ ಸಾಲತ್ರಯ ಎದೆಗೆ ಬಡಿಯತು ಆ ನಾತು. ಅವಳ ಪ್ರಾಣವನ್ನೇಲ್ಲ ಹಿಡಿದು ನಿಲ್ಲಿಸಿದ್ದ ಒಂದೇ ಒಂದು ಆಶಾ ತಂತುವನ್ನೂ ಅದು ಹರಿದುಹಾಕಿತು. ‘ಹೊಟ್ಟಿ ಇಲೀತು? ಇನ್ನು ನನ್ನ ಸತ್ಯವಾನ್ ಬರೂದಿಲ್ಲ ಹಾಂಗಾದರ್ಡ ? ಅಯ್ಯೋ, ನನ್ನ ಸತ್ಯವಾನ್...’ ಎಂದು ಕೂಗಿಕೊಂಡು ಸಾವಿತ್ರಿ ಮೆಟ್ಟೆಲುಗಳ ಮೇಲೆ ಕುಸಿದುಬಿದ್ದಳು. ಭಾಗೀರಥಿಯ ತಾಯಿ ಹಿಡಿಯನ್ವದರ್ಶಿಗಾಗಿಯೇ ಅವಳ ಕರೀರ ಮೆಟ್ಟೆಲುಗಳ ಮೇಲಿಂದ ದಡದಡನೆ ಉರುಳಿ ದೂರ ಹೋಗಿ ಬಿಡ್ಡಿತ್ತು. ಬಿದ್ದ ಏಟಿಗೆ ತಲೆಯೋಡಿದು ರಕ್ತ ಧಾರೆಯಾಗಿ ಸುರಿಯತೊಡಗಿತ್ತು.

ಸಹಿಸಲಾಗದ ನಿಶ್ಚಯಿಂದಾಗಿ ಅಟ್ಟಿದ ಮೇಲೆ ಮಲಗಿದ್ದ ಭಾಗೀ ರಥಿಗೆ ಸದ್ದು ಕೇಳಿಸಿತು. ಸಾವಿತ್ರಿಯ ದಸ್ಯಿಯೂ ಅಂಥವಾಯಿತು, ಅನಾಹುತವಾಯಿತೆಂಬುದು ಗೊತ್ತಾಗುತ್ತಲೂ ಆಕೆ ಹುಟ್ಟು ಹಿಡಿದವರಂತೆ ಆಕ್ರೋಶ ಮಾಡುತ್ತಾ ಹಾಸುಗೆ ಬಿಟ್ಟಿದ್ದ ಧಾವಿಸಿ ಬಂದಳು—‘ಸಾವಿತ್ರೀ, ನನ್ನ ಸಾವಿತ್ರೀ,’ ಎಂದು ಕೂಗುತ್ತು.

ಗೆಳತಿಯ ಕಾತರದ ಕರಿಗೆ ಓ ಕೊಡಲು ಅಲ್ಲಿರಲ್ಲ ಸಾವಿತ್ರಿ.

ಅವಳಾಗಲೆ ತನ್ನ ಸತ್ಯವಾನನನ್ನು ಹಿಂಬಾಲಿಸಿಕೊಂಡು ಹೋಗಿ ದ್ದಳು.

ಒಲಿ !

೧೬೭ ಆಗಸ್ಟ್ ಹನೇಷುಂದು

ಮನಸ್ಸು ತೊಡಗಲೊಳ್ಳಿದು ಯಾವುದರಲ್ಲೂ.

ಯಾವ ಪುಸ್ತಕದಲ್ಲೂ !

ಕೆಲಸಕ್ಕೆ ಬಾರದ ಈ ಪತ್ಯಪುಸ್ತಕಗಳು ಇಂದು ನಮ್ಮ ಕೃದಯಗ ಇನ್ನೆ ಶೀಯುವುದಾದರೂ ಹೇಗೆ ಸಾಧ್ಯ ?

ಕಾಶ್ಮೀರದಿಂದ ಕನ್ನಾಕುನೂರಿಯ ವರಿಗೆ, ಕರಾಚಿಯಿಂದ ಕಲಕತ್ತಾದ ವರಿಗೆ, ಈ ತುದಿಯಿಂದ ಆ ತುದಿಯ ತನಕ, ಅಮೂಲೀಯಿಂದ ಈ ಮೂಲೀಯ ತನಕ ಹೊತ್ತಿಕೊಂಡು ಉರಿಯುತ್ತಿದೆ ಹಿಂದೂಸ್ಕಾನ. ಬ್ರಿಟಿಷ್ ಸಾಹಾರಜ್ಞದ ಭವ್ಯ ಕಟ್ಟಿಡ ಬೂದಿ ಬೂದಿಯಾಗಿ ಹೋಗತೊಡಗಿದೆ ಈ ಉರಿಯಲ್ಲಿ. ದೂರದ ಹಿನ್ನಾಚಲದ ಗಿರಿ ಶಿಖರಗಳಿಂದಲೂ ಅಟ್ಟಿಹಾಸದ ದನಿ ನೋಡಿಗತೊಡಗಿದೆ. ವಿಂದ್ಯಾಚಲದ ಬೆಟ್ಟಿಗಳ ತುದಿಯಿಂದಲೂ ಗುಡುಗಿನ ದನಿ ನೋರಿಯತೊಡಗಿದೆ. ನೂರು ವರ್ಷಗಳ ಆಲಷ್ಟವನ್ನು ತೊಡಿದು ನಾಡಿಲ್ಲ ಎದ್ದು ಗಜೆಸತೊಡಗಿದೆ.

೧೬೭ ಆಗಸ್ಟ್ ಒಂಬತ್ತು !

‘ತೊಲಗಾಚಿ, ಓ ಬ್ರಿಟಿಷ್‌ಽಾ, ತೊಲಗಾಚಿ ! ’

‘ತೊಲಗು ನಮ್ಮ ದೇಶ ಬಿಟ್ಟಿ ! ’

‘ಗಂಟು ಮೂಟಿ ಕಟ್ಟಿಕೊಂಡು ತೊಲಗು! ಮೇಡಂಗಳನ್ನು ಕಟ್ಟಿ ಕೆಂಡು ತೊಲಗು! ರಾವ ಬಹದೂರ್ ರ ದಿವಾನ ಬಹದೂರ್, ಸರಾಗರಾಗಳನ್ನೆಲ್ಲಾ ಹೊತ್ತುಕೊಂಡು ತೊಲಗು! ನಿಲ್ಲಬೇಡಿಲ್ಲಿ ಇನ್ನು. ನಮ್ಮ ದೀ ದೇಶ! ನನ್ನ ಹೀದೂಸ್ಕಾನ! ನಾವಿಂದು ಸ್ವತಂತ್ರರು! ಇನ್ನುಲಾಬ್ ಜಂದಾಬಾದ್’ ಎಂದು ಭಾರತದ ನಲವತ್ತು ಕೋಟಿ ಕಂತ ಒಂದೆ ದನಿಯಲ್ಲಿ ಫೋನಿಸುತ್ತಿದೆ.

‘ಕ್ಕಿಂಬ್‌ ಇಂಡಿಯಾ! ಕ್ಕಿಂಬ್ ಇಂಡಿಯಾ! ’ ಭಾರತದ ಗಾಳಿಯೂ ಸಹ ಇದೇ ಮಂತ್ರವನ್ನು ಸುರುತ್ತಿದೆ.

ಗಾಂಧೀ-ನೆಹರೂ ಬಂಧನ—ಮೇಶಾಚ್ಯಂತವೆಲ್ಲ ಹರತಾಳ—ಜನರ
ಪ್ರತಿಭಟನೆ—ಶಾಲೆ ಕಾರೀಜು ವಿದ್ಯಾರ್ಥಿಗಳ ಮುಷ್ಟರ -ಭೇಕರ ಸಂಗ್ರಹ
ಮಕ್ಕಳ ತಂಭವಾಗಿದೆ.

ಸ್ವಾತಂತ್ರ್ಯದ ಕೊನೆಯ ಸಂಗ್ರಹಾನು!

‘ಹುರೂ ಹುವಾ ಹೈ ಜಂಗ್ ಹವಾರಾ! ’

ಕಿನಿಗಳಿಳ್ಳವೇ ನಮಗೆ? ಹೃವಷುಗಳಿಳ್ಳವೇ ನಮಗೆ? ಭಾವನೇ ಇಂಜಿನೀ ನಮಗೆ? ತಾಯಿನಾಡಿನ ಬಗ್ಗೆ ಪ್ರೀತಿಯಿಳ್ಳವೇ ನಮಗೆ? ನಮಗಾಗಿ, ನಮ್ಮ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗವಾಡಿದ ಗಾಂಧೀ ಜವಾಹರಲ ಬಗ್ಗೆ ಅವರವಿಲ್ಲವೇ ನಮಗೆ? ಅವರ ಬಂಧನದ ಸುದ್ದಿ ತಿಳಿದು, ಅವರ ವೀರ ಆವಾಹನದ ಕರೆ ಕೇಳಿ ದೇಶದ ರಕ್ತವೆಲ್ಲ ಕುದಿದೆದ್ದ ಹಾಗೆ ನಮ್ಮ ಬ್ಬಿರ ಬಿಸಿ ನೆತ್ತರವು ಕುದಿಯುತ್ತಿದೆ!

..ಂಗಂಡು ಹೆಣ್ಣು, ಕೂಸು ಕುನ್ನಿ, ವಿದ್ಯಾರ್ಥಿ, ವಿದ್ಯಾರ್ಥಿನಿ, ಅವರಿ ವರೆಂದೇನು, ಭಾರತೀಯರೆಲ್ಲ ಸೇರಬೇಕು ಈ ಸಂಗ್ರಹಾಲಯ. ನಾವು ನಾಡಬೇಕು. ಇಲ್ಲ—ನುಡಿಯಬೇಕು. ಇದೇ ನಮ್ಮ ಕೊನೆಯ ಹೋರಾಟಿ ಗಾಂಧೀ ಮಹಾತ್ಮನ ಆ ಅವರ ಸಂದೇಶ !

ನಮ್ಮ ನಾಡಿನ ಭಾಗ್ಯವಿಧಾತನ ಈ ಸಂದೇಶ ಒಂದೆ ಸಮನೇ ನಿನದಿ ಸುತ್ತಿದೆ ನಮ್ಮ ಕಿನಿಗಳಲ್ಲಿ.

ಪುಸ್ತಕ ಓದುವುದು?

ಹೇಗೆ ತಾನೇ ಓದಲು ಸಾಫ್ಯ ಇಂಥ ಸಸ್ಯ ವೇಶದಲ್ಲಿ?

ಇಂದು ಓದಿಗೆ ತಿಲಾಂಜಲಿ !

ಹೈಸ್ಟಲಿಗೆ ತಿಲಾಂಜಲಿ !

ವ್ಯಾಪ್ತಿಕ್ಕಿಗೆ ತಿಲಾಂಜಲಿ!

ಎರಡು ಹಗಲು, ಎರಡು ರಾತ್ರಿ ಸತತವಂಗಿ ಯೋಚಿಸಿ ನಾನಿಂದು ಈ ನಿರ್ಧಾರಕ್ಕೆ ಬಂದಿದೆಂದೇ. ಇನ್ನು ಯಾವ ಶಕ್ತಿಯೂ ನಮ್ಮ ಸಿಕ್ಕಿಯವನ್ನು ಮುರಿಯಲಾರದು.

ತಂದೆ? ಅವರಿಗೆ ಈ ವಿಚಾರ ಗೊತ್ತಾದರೀ? ಅದರೆ ಆಗಲಿ. ಈಲಿನಗಳ ನರಿಗೆ ಕೋಣಿಸಿಕೊಂಡಿರುತ್ತಾರೆ. ಮುಂದೆ ನನ್ನನ್ನ ಮನಸೂ

ಸೇರಿಸಲಕ್ಕಿನ್ನಿಲ್ಲ. ಅಷ್ಟೇ ಅಲ್ಲವೆ ಅವರು ಮಾಡುವುದು ನನಗೆ? ಅವರು ಮುಸೆದುಕೊಂಡಾರೆಂಬ ಸಂದೇಹದಿಂದ ನನ್ನ ಕರ್ತವ್ಯವನ್ನು ನಾನು ತ್ಯಜಿಸಬೇಕೇ?

ಇಲ್ಲ!

ಕರ್ತವ್ಯದ ದಾರಿಯಿಂದ ನಾನೇಂದೂ ಕದಲುವುದಿಲ್ಲ!

ಶಂಕರೂ ಹೇಮೈಯಿಂದ ಹೇಳುತ್ತಾನೆ!

“ಸ್ವಾತಂತ್ರ್ಯಕ್ಕಾಗಿ ಸಂತೋಷದಿಂದ ಪ್ರಾಣಾರ್ಥಣ ವಾಡಿದ ಏ ರಾಧಿವೀರರ ನಾಡಿನಲ್ಲಿ ನಾವು ಹುಟ್ಟಿದ್ದೇವೆ. ಈಗ ನಾವು ಹೇಡಿಗಳಾಗಿ ಬಾರದು. ನಮ್ಮ ಪ್ರಾರ್ಥಣೆ ಉಜ್ಜುಲ ಇತಿಹಾಸಕ್ಕೆ, ಅವರ ಸ್ತುರಣೆಗೆ ಶಳಂಕ ಹಚ್ಚಬಾರದು!”

ಎಪ್ಪು ಸಖಿತ್ವದಾಯಕವಾಗಿದೆ ಶಂಕರೂ ಮಾತು!

ಇಂದು ಭಾರತದ ಪ್ರತಿಯೊಬ್ಬ ತರುಣನೂ ಒಬ್ಬೊಬ್ಬ ಅಭಿಮನ್ಯ ವಾಗಬೇಕು. ಬ್ರಿಟಿಷ್ ಸಾಮ್ರಾಜ್ಯಶಾಹಿ ರಚಿಸಿದ ಈ ಚಕ್ರವರ್ಜಿಹದಲ್ಲಿ ಧೈಯದಿಂದ ನುಗ್ಗಬೇಕು. ಕುರುಕ್ಷೇತ್ರದಲ್ಲಿ ಅಭಿಮನ್ಯ ಮಡಿದಂತೆ ಯೇ ಸರ್ಕಾರವ ಪಾತವೀಶಕ್ತಿಯ ಆತ್ಮಜಾರದಿಂದ ನಾವೂ ಮಡಿಯಬೇ ಕಾಗಿ ಬಂದಿತು. ನಾವು ಸುರಿಸಿದ ರಕ್ತದಲ್ಲಿ ಸ್ವಾತಂತ್ರ್ಯದ ಗಿಡ ಬೇಕಿಮ ಬಂದಿತು!

ಸಮರಕ್ಕೆ ಹೊರಡುವ ಕಾಲ ಇದು!

‘ಖತ್ತರೆಷುರ ಮೋಹಕಕ್ಕೆ ಕಟ್ಟಬಿದ್ದ ಹಿಂದುಳಿಯುವನರೆಲ್ಲ ಹೇಡಿಗಳು!’

ಎಪ್ಪು ದೃಢವಾಗಿದೆ ನಮ್ಮ ಶಂಕರೂ ನಿಧಾರ! ಎಂಥ ವಜ್ರಹೃದಯ ಅವನದು! ಎಂಟು ದಿನಗಳ ಹೀದೆ ಎಂಥ ಸವಿಗನಸು ಕಟ್ಟಿತ್ತಿದ್ದ! ಬರಲಿರುವ ಬಾಳ ಜೊತೆಗಾತಿಜುನ್ನು ನೇನೆದು ಅವಳ ಸಾನ್ನಿಧ್ಯಕ್ಕಾಗಿ ಹೇಗೆ ಹಾಬಲಿಸುತ್ತಿದ್ದ! ಹುಡುಗಿಜುನ್ನು ನೋಡಿ ಬಂದಂದಿನಿಂದ ಹಗಲಿರುಳು ಅವಳದೇ ಧಾರ್ಮಿನ. ಅವಳ ಭಾವಚಿತ್ರವನ್ತರೂ ಅವನ ಎದೆಯು ಬಳಿಯಲ್ಲೇ. ಪರೀಕ್ಷೆಮುಗಿದ ತಕ್ಷಣ ಮದುನೆಯಾಗಬೇಕಾಗಿತ್ತು.

ಎಷ್ಟು ಆತ್ಮರವಿಂದ ಕಾರ್ಯತ್ವದ್ದು ಆ ಪರೀಕ್ಷೆಗಾಗ!-ಪರೀಕ್ಷೆ ಮುಗಿದ
ನಂತರದ ಆ ಸವಿದಿನಕ್ಕಾಗಿ!

ಪರೀಕ್ಷೆ!

ಅವನು ನಿರೀಕ್ಷೆಸಿಮಾದಕ್ಕೊಡೆಯಿಂತಲೂ ಯಥಾತ್ಮಾಗಿ ಬೇಗನೆ ಬಂದು
ಬೋಡುತ್ತು ಪರೀಕ್ಷೆ!

ಎಂಥ ಭೀಕರ ಪರೀಕ್ಷೆ ಅದು!

ಬುದ್ಧಿ, ಮನಸ್ಸು, ಹೃದಯ, ಶಕ್ತಿ-ಎಲ್ಲವುಗಳ ಪರೀಕ್ಷೆ ಅದು!

ಶ್ರೀಮಂತ ತಂಡಿ ತಾಯಿಗಳಿಗೆ ಏಕವಾತ್ರ ಪುತ್ರ, ತಂಡಿಯ ಅಭಿ
ವಾನದ ಮೂರ್ತಿ, ತಾಯಿಯ ಕಣ್ಣಬೊಂಬಿ, ಆರೋಗ್ಯ ಶಾಲಿ, ಸುರೂಪಿ
ಸುಸ್ವಭಾವಿ-ತಂಕರೂ ಈ ಎಲ್ಲ ಅನುಕೂಲತೆಗಳನ್ನು ಮರಿತುಬಿಟ್ಟು, ಬರ
ಲಿರುವ ಜೊತೆಗಾತಿಯ ವಿಚಾರವನ್ನೂ ಮನಸ್ಸಿನಿಂದ ಕಿತ್ತುಹಾಕಿ ಸ್ವಾತಂ
ತ್ತ್ಯ ಸಂಗ್ರಹ ಭೀಕರ ರಣರಂಗಕ್ಕೆ ಧುಮುಕುತ್ತಿದ್ದಾನೆ!

ಎಂಥ ಕಂಠ ಪರೀಕ್ಷೆಯಲ್ಲಿ ಪಾಸಾದನಲ್ಲಿ ನನ್ನ ಶಾಕರೂ!

ಅವನ ಅಳಲ ನಿರ್ಧಾರವನ್ನು, ಅನುಪಮ ದೇಶಪ್ರೇಮವನ್ನು
ಕಾಡು; ಅವನ ಬಗೆ ನನಗಿನ್ನ ಅವರವಿನನ್ನು ಹೇಳುತ್ತಿದೆ. ಇಂಥ ಆಸಾಧಾರಣ
ವೃಕ್ಷಿ ಚೊಂಡಿನ ವಿಂತೆಯ ಸ್ವೀಕೃತಾಗುವ ಭಾಗ್ಯ ಲಭಿಸಿಮಾದಕ್ಕಾಗಿ
ಅಭಿವಾನವನ್ನು ಸುತ್ತಿದೆ.

ತಾನು ನಾಡಿವ ನಿರ್ಧಾರವಲ್ಲಿ ಹೇಳಿನವೇನೂ ಇಲ್ಲವೇದು ಆತ
ವಾದಿಸುತ್ತಾನೆ. ಪಂಡಿತ ಹೆಣಪೂ ದೃಷ್ಟಿಯಾತನನ್ನೆತ್ತಿಕೊಂಡು ತನ್ನ ವಾದ
ವನ್ನು ಸಮರ್ಥಸುತ್ತಾನೆ.

“ಏನು ಕಡಿಮೆ ಆಗಿತ್ತು ಜವಾಹರಲಾಲರಿಗೆ? ಲಕ್ಷ್ಮಿಧೀಶ್ವರ
ಏಕವಾತ್ರ ಪ್ರೀತಿಯ ಪುತ್ರ. ಆನಂದಭವನದ ಅಸ್ತ್ರೀಶ್ವರ್ಯದ ಅಧಿ
ಕಾರಿ. ಸುಂದರಿಯಾ ಸಂಗುಣೆಯಾ ಆದ ಪ್ರೀತಿಯ ಪಕ್ಷಿ ಕಮಲಾ.
ಎಲ್ಲವನ್ನೂ ಮರಿತು .ನಾಡಿಗಾಗಿ ಸರೆಮನೆವಾಸಕ್ಕೆ ಸಿದ್ಧರಾಗಲಿಲ್ಲವೇ
ನಮ್ಮ ನೆಹರೂ? ಅವರಿಗಂತ ಶ್ರೀಷ್ಟವಾದ ಸ್ಥಿತಿಯೇನೂ ಇಲ್ಲವಲ್ಲ
ನಮಗೆ?”

ಇಲ್ಲ! ನಿಜ!

ತಮ್ಮ ಪ್ರತ್ಯೇಕ ಆಚರಣೆಯಿಂದಲೇ ಎಂಥ ಪಾಠ ಹಾಕಿಕೊಟ್ಟಿ
ದ್ವಾರಾ ನೆಹರೂ! ತಮ್ಮ ತ್ಯಾಗದ ನಂದಾದೀಪದಿಂದ ದೇಶದೆನ್ನ
ತರುಣರಿಗೆ ಚೆಳಕು ಬೀರಿದ್ವಾರಾ! ವ್ಯಧವಾಗಲಿಲ್ಲ ಅವರ ತ್ಯಾಗನುಂ
ಜೀವನ. ತುಕರನುಂಫ ಲಕ್ಷ್ಯವಧಿ ಭಾರತ ಯುವಕರನ್ನು ಮ ಏರರ
ನ್ನು ಗಿರಾಡುತ್ತಿದೆ. ಸ್ವಾತಂತ್ರ್ಯ ಸಂಗ್ರಹವಕ್ಕೆ ಪ್ರೇರಿಸಿಸುತ್ತಿದೆ. ತ್ಯಾ
ಗಕ್ಕೆ ಅಣಿಗೊಳಿಸುತ್ತಿದೆ. ಬಲಿದಾನಕ್ಕೆ ಸಿದ್ಧಗೊಳಿಸುತ್ತಿದೆ!

ಬಲಿದಾನ....!

ಹೂದು! ಬಲಿದಾನ....!

ಇದುವರಿಗೆ ಸ್ವಾತಂತ್ರ್ಯ ಸಮರದ ವೇದಿಕೆಯ ಮೇರೆ ಎನ್ನು ಜೀವ
ಗಳು ಬಲಿಯಾಗಿಲ್ಲ! ಎನ್ನು ಜನ ರಾಷ್ಟ್ರವೀರರ ನೈತ್ಯರದಿಂದ ಈ ಭಾವಿ
ಗೆ ಬಳ್ಳಿ ಬಳಿವಿಲ್ಲ! ತಾತ್ಯಾಟಿಂದಿ, ನಾನಾಸಾಹೇಬಾ, ಟಿಫ್ಫ್ಯಾನ್ಸುಲ್ಟ್ರಾನ್,
ಲಕ್ಸ್‌ರ್‌ಎಂಬು, ಬಾಕೋಂತಾ, ಖಾದೀನಾನ್, ಭಾರತಾಸಿಗಾ,
ಸುಪಿದೀನ್, ಲಜಪತರಾಯ್, ಧನಕೆಟ್ಟಿ ಮಲ್ಲಿ ಶ್ರೀ, ಕುಬಾನ್ ಮಹೇನ್
ಒಷ್ಟರೇ ಇಷ್ಟರೇ? ಸಹಸ್ರಾರು ಜನ!

ಇವರೆಲ್ಲರ ಬಲಿದಾನ ವ್ಯಧವಾಗಲಿಲ್ಲ!

ಇವರೆಲ್ಲರ ರಕ್ತ ವ್ಯಧವಾಗಲಿಲ್ಲ!

ಇವರೆಲ್ಲರ ಆತ್ಮಹೃತಿ ವ್ಯಧವಾಗಲಿಲ್ಲ!

ಪ್ರಾಣ ಕೊಟ್ಟು, ಸಫ್ರಾತ್ಮ ಹುಟ್ಟಿಸಿದರು ಅವರು! ರುಂಡ ಕೊಟ್ಟು
ಗಂಡಸುತ್ತನವನ್ನು ಕೆರಳಿಸಿದವರು! ಸಂಘರಂತಿ ಬ್ರಿಟಿಷರ ಗುಲಾಮ
ರಾಗಿಸ್ತ ಭಾರತೀಯರಲ್ಲಿ ಸ್ವಾತಂತ್ರ್ಯದ ಬೆಂಕಿಯನ್ನು ಹುಟ್ಟಿಸಿ ಹೊರಾ
ಟಿಕ್ಕೆ ಅಣಿಗೊಳಿಸಿದರವರು! ಅವರ ಬಲಿದಾನದ ಸ್ವಾತಂತ್ರ್ಯಿಂದ, ಅವರ
ಅಮರ ತ್ಯಾಗದ ತೀಜಹ್ನಿಂದ ಇನ್ನು ಎಚ್ಚಿತ್ತಿದೆ ಭಾರತ!

ಬಲಿದಾನ! ಬಲಿದಾನ! ಇನ್ನೂ ಬಲಿದಾನ!.....

ಸಾಕಷ್ಟು ಬಲಿದಾನವಾಗಬೇಕು. ರಕ್ತ ಹೊಳಿ ಹೊಯಾಗಿ ಹಂ
ಯಬೇಕು.

ಹಾಗೆಯೇ ಬಲಿಯುವಳೇ ಸ್ವಾತಂತ್ರ್ಯ ಲಕ್ಷ್ಮಿ?

ಅವಳನ್ನೊಲಿಸಿಕೊಳ್ಳಬೇಕು ನಾನು.

ಹಾಗೆಯೇ ಒಲಿಯುವುದಿಲ್ಲ ಆಕೆ. ಅವಳಿಗೆ ರಕ್ತ ಕೊಡಬೇಕು. ಪ್ರಾಣ ಕೊಡಬೇಕು. ಅವಳನ್ನು ಪಡೆಯಲು ನಾವು ಸಮಾರ್ಥಕರಿಂಬುದ ನ್ನು ಪ್ರತ್ಯೇಕ್ಕ ಆಚರಕೆಯಿಂದ ತೋರಿಸಿಕೊಡಬೇಕು.

ಅದಕ್ಕಾಗಿ ಬಲಿದಾನ ವಾಡಬೇಕು!

ತರುಣರ ಬಲ! ತರುಣಿಯರ ಬಲ! ಮಕ್ಕಳ ಬಲ! ಮುದುಕರ ಬಲ!

ಭಾರತದಲ್ಲಿ ಲಾಲ್ ನಡೆದಿರುವ ಈ ಸ್ವಾತಂತ್ರ್ಯ ಹೋನುದಲ್ಲಿ ನಮ್ಮಿಂದ ಬ್ಬರ ಬಲಿಯೂ ನಡೆಯುವುದೇ?

ಯಾರಿಗೆ ಗೊತ್ತು?

ನಾವು ಸಹ ಪ್ರಾಣ ತ್ಯಜಿಸಬೇಕಾಗಿ ಬಂದಿತು.

ಭಯವಿಲ್ಲ ನಮಗೆ!

ನಾವು ಸಿದ್ಧರಾಗಿದೇವೆ!

‘ನಾಡಿರಿ! ಇಲ್ಲವೇ ಮಡಿಯಿರಿ! ’ ಎಂದು ಆಜ್ಞೆ ಮಾಡಿದಾನೆ ನಮ್ಮೀ ಸೇನಾಪತಿ.

ನಾವು ನಾಡುವೇನು! ಇಲ್ಲ-ಮಡಿಯುವೇನು.

ಇದು ನಮ್ಮೀ ಸಿಧಾರ.

ನಮ್ಮೀನರ ಸಿಧಾರ.

೯೪ ಆಗಸ್ಟ್ ದನ್ನೆ ರಂಡು

ನಿನ್ನೆ ರಾತ್ರಿಯಲ್ಲ ನಿದ್ರೆಯಲ್ಲ ಇಬ್ಬರಿಗೂ.

ಹುಣ್ಣು ಹಿಡಿದವರ ಹಾಗೆ, ಆವೇಶ ಬಂದವರ ಹಾಗೆ ರಾತ್ರಿ ನೂರು ಘಂಟೆಯವರಿಗೂ ಕೆಲಸ ಮಾಡಿದೆನು.

‘ರಣಭೇದಿ!

ಅದು ನಮ್ಮೀ ಸ್ವಾತಂತ್ರ್ಯ ಸಮರದ ಕಹಳಿ!

ನಿನ್ನೆ ಮಧ್ಯ ರಾತ್ರಿಯಲ್ಲಿ ಅದರ ವೋದಲ ಸಂಚಕ ಹೋರಡಿಸಿದೆನು!

ನಮ್ಮೀಬೃದ್ಧಿ ಒಬ್ಬರೂ ಲೇಖಕರಾಗಿ. ಇದುವರೆಗೆ ಬಂದು ಲೇಖನ

ವನ್ನೂ ನಾವು ಬರೆದವರಲ್ಲ ! ಪಶ್ಚಿಮೋಂದನ್ನು ಹೊರಡಿಸುವುದಂತೂ ದೂರವೇ ಉಳಿಯಿತು. ಆದರೂ ಎಷ್ಟು ಅತ್ಯವಿಶ್ವಾಸದಿಂದ, ಎಂಥ ಉತ್ಸಹದಿಂದ ‘ರಣಭೀರ’ ಯನ್ನು ಬರೆದೆವಲ್ಲ !

‘ರಣಭೀರ !’

‘ಸ್ವಾತಂತ್ರ್ಯ ಸಂಗ್ರಾಮದ ವೀರವಾಣಿ ’

“ಸಂಪಾದಕಿ: ಸ್ವಾತಂತ್ರ್ಯದೇವಿ”

ಇಂಥ ವಿಚಾರಗಳು, ಇಂಥ ಉಪಾಯಗಳು ಹೇಗೆ ಹೊಳೆದವೇ ನಮ್ಮ ಬುದ್ಧಿಗೇ?

ಎಕ್ಕುರಾಸ್ಯೇಜ್ ಶೃಂಕಾಳನ್ನೇ ಲಾಲ್ ಹರಿದು ಕಾಗದನ್ನು ಇನ್ನೊಳಿಸಿ ಕೊಂಡೆನ್ನ.

ಕೈ ಬರಹದ ಪಶ್ಚಿಮ ನಮ್ಮದು ;

ಯಾವ ಮುದ್ರಣಾಲಯದವರು ಅಚ್ಚುಹಾಕಿಸಿಕೊಂಬಾರು ಇಂಥ ಪಶ್ಚಿಮಯನ್ನು ?

ಅಂಥ ಧೈಯರ್ ಯಾರಿಗಿದೆ ?

ಅಂತೂ ಇಂತೂ ಕೈಲಿಂದ ಬರಿಯದೆ ಚೇರೆ ಉಪಾಯವೇ ಇಬ್ಬ.

ಬಂತೆ ಎರಡು ಪುಟಗಳ ಪಶ್ಚಿಮ! ಅದೂ ಎಕ್ಕುರಾಸ್ಯೇಜ್ ಆಕಾರದ್ದು.

ಮೊದಲನೆಯ ಪುಟವೆಲ್ಲಾ ಗಾಂಧಿಜಯ ಹೇಳಿಕೆಗಳಿಗೆ. ಏರಡ ನೆಯ ಪುಟ ಹೋರಾಟದ ಕಾರ್ಯಕ್ರಮದ ವಿವರಣಿಗಳಿಗೆ.

ಮುಂಬಯಿಯಿಂದ ಬಂದ ಒಂದು ಸರಾಕ್ಕುಲರ್ ನಮ್ಮ ಕೈಗೆ ಸಿಕ್ಕಿದೆ. ಕಾಂಗ್ರೆಸ್ ಸಮಾಜವಾದಿ ಪಂಗಡದವರು ಆದನ್ನು ಹೊರಡಿಸುತ್ತಿರುವರಂತೆ. ಆದರಲ್ಲಿ ಉಲ್ಲೇಖಿಸಲ್ಪಟ್ಟ ಕಾರ್ಯಕ್ರಮದ ವಿವರವನ್ನೇ ಲಾಲ್ ಕನ್ನಡಕ್ಕಿಳಿಸಿ, ‘ರಣಭೀರ’ಯಲ್ಲಿ ಕೊಟ್ಟಿದ್ದೇವೆ.

ರಾತ್ರಿ ಎರಡು ಗಂಟೆಯ ವರಿಗೆ ಇಬ್ಬರೂ ಕುಳಿತ್ತದ್ದು ಎರಡು ನೂರು ಪ್ರತಿಗಳವು ಬರಿದು ಮುಗಿಸಿದೆವು. ನಿದ್ದೆ ಇಲ್ಲದೆ ಬಳಲಿದ್ದರೂ ಸಹ ಎಂಥ ಆನಂದವಾಗುತ್ತಿತ್ತು ನನಗೇ ! ಹೋರಾಟದಲ್ಲಿ ನಮ್ಮ ಪಾಲಿನ ಮೊದಲ ಕೆಲಸವನ್ನು ನಾವು ಮಾಡುತ್ತಿದ್ದೇವು. ಬರಿದು ಬರಿದು ಕೈ ಸೋತಿದ್ದರೂ

ನಮ್ಮ ಹೃದಯ ನಾತ್ರ ಸೋತಿರಲಿಲ್ಲ. ಉತ್ಸಾಹದಿಂದ ಆದು ಪ್ರಚಿಯು ತ್ತತ್ತ್ವ!

ಇಂದಿನ ಬೆಳಗೆಲ್ಲನೂ ಆ ಪ್ರತಿಗಳನ್ನು ಹಂಚುವುದರಲ್ಲಿ ಕಳಿಯುತ್ತು.

ಸೋಲಿಸಿನವರು, ನಿ. ನ. ಡಿ. ಗಳು, ನಮ್ಮನರೇ ಆದರೂ ನಮ್ಮ ವಿರುದ್ಧವಾಗಿಯೇ ವರದಿ ನಾಡುವ ದೇಶದೊಂದಿಗಳ ಕಣ್ಣ ತಪ್ಪಿಸಿ ಪ್ರತಿಗಳನ್ನು ಹಂಚುವುದೂ ಕಷ್ಟದ ಕೆಲಸವೇ. ಈಗಂತೂ ಉರಿನಲ್ಲಿಲ್ಲ ನಿ. ನ. ಡಿ. ಗಳೇ ತುಂಬಿದ ಹಾಗಿದೆ. ಹೊಟ್ಟಲುಗಳಲ್ಲಿ, ಬಿಂದಿಗಳಲ್ಲಿ, ಚೌಕಗಳಲ್ಲಿ, ಬಯಲುಗಳಲ್ಲಿ, ಶಾಲೆ ಕಾಲೇಜುಗಳ ಆವರಣಗಳಲ್ಲಿ, ಸಿನೆ ವಾ ಥಿಯೇಟರುಗಳಲ್ಲಿ ಎಲ್ಲಿಲ್ಲ ಗೂಡುಕಾರರು ಹರಡಿಕೊಂಡ ಹಾಗಿದೆ. ಸಕಾರದಿಂದ ದೊರೆಯುವ ನಾಲ್ಕು ಕಾಸುಗಳ ಆಸ್ತಿಗಾಗಿ ಸ್ವಾತಂತ್ರ್ಯದ ವೀರಸ್ವಾನಿಕರನ್ನು ಹಿಡಿದುಕೊಡಲು ಸಿದ್ಧರಾಗಿರುವ ಈ ಮೊರ್ಹೆಗಳ ಬಳಿಗೆ! ಈ ಸಾವಿರಾರು ಜನರ ಕಾಗೆಯ ಕಣ್ಣ ತಪ್ಪಿಸಿ ಪ್ರತಿಗಳನ್ನುಲ್ಲಿ ಹೇಗೋ ಹಂಚಿದೆವು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಂತೂ ಸರಿಯೆ, ಅಂಗಡಿಕಾರರು, ವ್ಯಾಪಾರಸ್ಥರು, ಕೂಲಿಕಾರರು, ಇತರ ಕೆಲಸಗಾರರು— ಎಲ್ಲಾರೂ ಪ್ರತಿಗಳನ್ನು ಕೊಟ್ಟಿವು. ಸುದ್ದೆನದಿಂದ ಎಲ್ಲಾ ಸಿಕ್ಕು ಬೀಳಲಿಲ್ಲ.

ಸಿಕ್ಕು ಬೀಳಬಾರದೆಂದೇ ನಮ್ಮ ಸಿಧಾರೆ.

ಈಗರೇ ಸೋಲಿಸಿನವರ ಕೈಗೆ ಸಿಕ್ಕುಬಿಡ್ಡರೆ ಏನು ಪುರೋಜನ?

— ಲಾಕ್ವಾ, ಕೋಟಿರ್, ತಿಕ್ಕೆ, ಸರೆಮನೆ-ಅನಂತರ ಅಲ್ಲಿ ಕೊಳೆಯುತ್ತ ಬಿನ್ನಿರುವುದು-ಇಷ್ಟೇ ಅಳವೆ?

ಹೀದಿನ ಹೊರಾಟಿಗಳಂತಲ್ಲ ಇಂದಿನ ಹೊರಾಟಿ.

ಬಂಗಾರಿನನೆ ತುಂಬುವ ಕಾಯ್ದಕ್ಕೆಮು ವೊತ್ತಂ ಇಂದು ಇಳ್ಳಿ: ಇದು ಆಗಸ್ಟ್ ಚೆಳವಳಿ! ಇದರ ರೀತಿಯೇ ಬೇರೆ!

ಬ್ರಿಟಿಷ್ ಸಾವಾನ್ಯಜ್ಯಾಹಿಯು ಸರೆಮನೆಗಳಲ್ಲಿ ಸೇರಿ ಕೊಳೆಯುವುದಕ್ಕಾಗಿ ಪ್ರಾರಂಭವಾಗಿಲ್ಲ ಈ ಹೊರಾಟಿ! ಬ್ರಿಟಿಷರನ್ನೇ ಸರೆಮನೆಗಳಲ್ಲಿ

ಹಾಕಿ ಅವರನ್ನು ಸೋಲಿಸಿ ಅನಂತರ ಇಲ್ಲಿಂದ ತೊಲಗಿಸಬಿಡುವುದಕ್ಕಾಗಿ ನಡೆದಿರುವ ಹೋರಾಟ ಇದು !

ನಾವು ಪ್ರೋಲೀಸರ ಕೈಗೆ ಸಿಕ್ಕಿಬೀಳಕೂಡದು. ಸಾಫ್ಯಾವಿದ್ದ ಮಟ್ಟಿಗೂ ಗುಪ್ತವಾಗಿಯೇ ಕೆಲಸ ನೂಡುತ್ತ ಹೋರಾಟವನ್ನು ಬಲಗೊಳಿಸಬೇಕು.

ಹಂದುಸಾಫಾನ ಸ್ವತಂತ್ರವಾಗುವವರಿಗೂ ಕ್ರಾಂತಿಯ ಕಿಡಿ ಆರದಂತಿ ರಚೇಕು.

ನಗರದ ಜನಗಳಲ್ಲಿ ಈ ಕಿಡಿಯನ್ನು ಹೋತ್ತಿಸಲಿಕ್ಕಾಗಿ ಏನು ಬೇಕೋ ಅದನ್ನೇಲ್ಲ ಮಾಡುತ್ತಿದೇನೆ. ವಿದ್ಯಾರ್ಥಿ ವಿದ್ಯಾರ್ಥಿನಿಯಾರೆಲ್ಲ ಪ್ರಜಂಡರೀತಿಯಲ್ಲಿ ಹೋರಾಟ ನಡೆಸಿದ್ದಾರೆ. ಸಭೆ, ಮೇರವಣಿಗೆಗಳ ಮೇಲೆಲ್ಲ ಪ್ರತಿಬಂಧಕವಿದೆ. ಅದರೂ ಎಣ್ಣಂತು ನಡೆದಿದೆ. :ನಿನ್ನೆ ಹಲವರ ಬಂಧನವಾಯಿತು. ಇಂದೂ ಅನೇಕರು ಬಂಧಿಸಲ್ಪಟ್ಟಿದ್ದಾರೆ. ಇಂದಿನ ಸಭಿಯಲ್ಲಿ ಭಾವಣ ಮಾಡಿದರೂ ಸಹ ಕಂಕರೂ ಪ್ರೋಲೀಸರ ಕೈಗೆ ಸಿಕ್ಕಿಲಿಲ್ಲ. ಹೇಗೋ ಪಾರಾಗಿ ಬಂದ.

ಸ. ಐ. ಡಿ. ಗಳಿಗೆ ನಮ್ಮ ಕೊಟ್ಟಿಡಿಯ ಪತ್ತಿ ತಿಳಿದಿರ್ಯೋ ಏನೋ. ಒಂದು ನೇಡೆ ತಿಳಿದಿದ್ದರೆ ?

‘ತಿಳಿದಿದ್ದರೆ ತಿಳಿಯಲಿ. ಅವರು ಬಂದಾಗ ನೋಡಿಕೊಳ್ಳೋಣ ವಂತೆ’ ಎನ್ನು ತ್ವಾನೆ ಕಂಕರೂ-ಗಾಂಭೀರ್ಯದಿಂದ.

ನಾವು ಎಚ್ಚರಿಕೆಯಿಂದಿರಬೇಕು. ಒಂದು ಹೆಚ್ಚೆ ಎತ್ತಿದಬೇಕಾದರೂ ಯೋಚನೆ ಮಾಡಿ ಇಡಬೇಕು. ದುಡುಕುವುದರಿಂದ ಉಪಯೋಗ ವಿಶ್ಲ.

೧೬೭ ಆಗಸ್ಟ್ ಹದಿನೂರು

ನಿನ್ನ ರಾತ್ರಿಯಲ್ಲೇಲ್ಲ ‘ರಣಭೇರ’ಯ ಎರಡನೆಯ ಸಂಚಕೆ ಬರೆದು ಮುಗಿಸಿ ಬೆಳಗಿನ ಜಾವದಲ್ಲಿ ಹಾಸುಗೆ ಹಿಡಿದಿದ್ದೇನು.

ಇನ್ನೂ ಸೂರ್ಯೋದಯವಾಗಿರಲಿಲ್ಲ. ಆಗಲೇ ಬಾಗಿಲಿನ ಮೇಲೆ ಸದ್ವಾದ ಹಾಗಾಯಿತು.

ದಿಗಿಲುಗೊಂದು ಇಬ್ಬರೂ ಎದ್ದು ಕುಳಿತೆವು. ಇಂಥ ಚುಮುಚುಮು ಬೆಳಗಿನಲ್ಲಿ ಬಾಗಿಲು ತಟ್ಟಿನವರಾರು? ವಿಧಾನ್ ಧೀನಿಲಯವೇಲ್ಲ ನಸುಕಿನ ಸವಿನಿದ್ರೆಯಲ್ಲಿ ತಲ್ಲಿನನಾಗಿದೆ. ಈಗ ಇಲ್ಲಿಗೆ ಬಂದವರು ಯಾರಾಗಿರ ಬಹುದು?.

ಪ್ರೇರೀಶರು?

ಅವರ ಜ್ಞಾಪಕ ಬರುತ್ತಲೂ ನಮ್ಮ ಉತ್ಸಾಹವೇಲ್ಲ ಇಂದುಹೋದಂ ತಾಯಿತು. ಕೊಟ್ಟಿಯ ಮೂಲೆಯಲ್ಲಿ ಸಿದ್ಧವಾಗಿದ್ದ ‘ರಣಭೀರ’ಯ ಪ್ರತಿಗಳ ಕಡೆ ದೃಷ್ಟಿ ಹೊರಳುತ್ತಲೂ ನಮ್ಮ ಆಸೆಯೆಲ್ಲ ಕರಗಿ ಹೋದಂ ತಾಯಿತು. ಇನ್ನೇನು-ಆಧಾರಸಹಿತವಾಗಿ ನಾವಿಬ್ಬರೂ ಪ್ರೇರೀಶರ ಕ್ಷೇಗೆ ಸಿಕ್ಕಿಬೀಳುತ್ತೇನೆ, ಸೆರೆನುನೆಗೆ ಹೊರಡುತ್ತೇವೆ-ಇಷ್ಟಬೇಗನೆ ನಮ್ಮ ಹೋರಾಟದ ಕೊನೆಗಾಲ ಒರಬೇಕೇ-ಎಂದು ಚಿಂತಿಸುತ್ತ ಎದ್ದುಹೋಗಿ ಬಾಗಿಲು ತೀರಿದೆವು.

ಬಂದವರಾರೆಂಬುದು ಗೊತ್ತಾಗುತ್ತಲೂ ನಮ್ಮ ಅಂತೋಽನ ಮಾಯವಾಯಿತಾದರೂ ಸಮಾಧಾನವೇನೂ ಉಂಟಾಗಲಿಲ್ಲ.

ಬಂದಿದ್ದವರು ಶಂಕರನ ತಂಡೆ!

ಜಳವಳಿಯ ಸುದ್ದಿ ಕೇಳಿ, ಲಾರೀಸ್ ಹಾರ, ಗೋಳಿಬಾರುಗಳ ವೃತ್ತಾಂತ ಓದಿ, ಮಗನನನ್ನು ಸಗರದಲ್ಲಿ ಬಿಟ್ಟಿರಲಾರದೆ ಉಂಗಿ ಕರಿದು ಕೊಂಡು ಹೋಗುವುದಕ್ಕಾಗಿ ಧಾವಿಸಿ ಬಂದಿದ್ದರವರು.

ನನ್ನನ್ನು ಬಂಧಿಸಿಕೊಂಡು ಹೋಗುವುದಕ್ಕಾಗಿ ಪ್ರೇರೀಸಿನವರೇ ಬಂದಿದ್ದರೂ ಸಹ ಅಷ್ಟು ಅಸಮಾಧಾನವಾಗುತ್ತಿರಲಿಲ್ಲವೇನೂ ಶಂಕರನಿಗೆ! ಪ್ರೇರೀಸಿನವರನ್ನೇ ದುರಿಸುವುದಕ್ಕಿಂತ ತಂಡೆಯನ್ನೇ ದುರಿಸುವುದೇ ಅತನಿಗೆ ಹೆಚ್ಚು ಕಷ್ಟದ ಕೆಲಸವಾಗಿದ್ದಂತೆ ತೋರಿತು. ಉಂಗಿ ಕರಿದೊಯ್ಯಲು ಬಂದ ತಂಡೆಯಿಂದ ತಪ್ಪಿಸಿಕೊಂಡು ಇಲ್ಲಿಯೇ ಇರುವುದೇನೂ ಸುಲಭವಲ್ಲ. ವಾತ್ತಲ್ಲು, ಸ್ತ್ರೀತಿಗಳ ಸೂಕ್ತಾ, ಬಂಧನವನ್ನು ಹರಿದು ಬಿಸುಟ್ಟಿವುದು ಮಹಾ ಕಷ್ಟದ ಕೆಲಡ. ಈ ವಿಲಕ್ಷಣ ಬಂಧನದಿಂದ ಶಂಕರ ಹೇಗೆ ಪಾರಾಗುವನ್ನೇ ಎಂದು ನಾನು ಚಿಂತಿಸತ್ತಿಡಿಗೆ.

ಶಂಕರ ವಾತ್ತ ಅಚ್ಚವಾಗಿಯೇ ಇದ್ದ. ತಂಡೆಯ ಯಾವ

ಮಾತ್ರ ಅವನ ಸಿಧಾರವನನ್ನು ಕದಲಿಸಲು ಸಮರ್ಥವಾಗಲ್ಲಿಲ್ಲ. ಅವರು ಬೇಡಿಕೊಂಡರು, ಬಿನ್ನ ವಿಸಿಕೊಂಡರು, ಮುದ್ದಿಸಿ ಹೇಳಿದರು, ಬೆದರಿಸಿ ಹೇಳಿದರು. ಎಲ್ಲ ಬುದ್ಧಿಯನ್ನು ಪರೋಗಿಸಿದರೂ, ಎಲ್ಲ ವಾತ್ಸಲ್ಯವನ್ನು ತೋರ್ಪಿಸಿದಿಸಿದರೂ ಶಂಕರ ಉರಿಗೆ ಹೊರಡಲು ಒಪ್ಪಲ್ಲಿ.

‘ನಮಗಿಂದು ನೀನೊಬ್ಬನೇ ಆಧಾರ ಶಂಕರೂ. ನಮ್ಮ ಸರ್ವಸ್ವ ನೀನು. ನಿಷ್ಠ ವಯಸ್ಸಾದರೂ ಹೆಚ್ಚೇ ಅಂದರೆ ಅದೂ ಇಲ್ಲ. ಇನ್ನೂ ಹದಿನೆಂಟು ಅವೈ. ಈ ಚಳವಳಿ ಗಿಳವಳಿ ಎಲ್ಲಾ ಸಿನಗ್ಯಾಕೆ? ಈ ಹುಚ್ಚಿ ಬಿಟ್ಟುಬಿಡು. ಮನೆಗೆ ಬಾ. ನಿನ್ನ ತಾಯಿ ದಾರಿ ಕಾಯುತ್ತಿದಾಳಿ’ ಎಂದು ಗೋಗರೆದರು ಅವನ ತಂಡೆ.

‘ಅಲ್ಲಿ ನನೊಬ್ಬನ ತಾಯಿ ಕಾಯುತ್ತಿರಬಹುದು, ನನ್ನ ದಾರಿಯನ್ನು. ಇಲ್ಲಿ ನಮ್ಮೇಲ್ಲಿರ ತಾಯಿ ನನ್ನ ದಾರಿ ಕಾಯುತ್ತಿದಾಳಿ ಅವ್ಯಾ! ನನ್ನ ಸಿಶ್ಚಯವನ್ನು ಮುರಿಯಲಾರೆ. ಮನೆಗೆ ಹಿಂದಿರುಗಲಾರೆ!’ ಎಂದು ಕರೋರ ಸ್ವರದಲ್ಲಿ ಉತ್ತರವಿತ್ತ ಶಂಕರೂ.

‘ಚಳವಳಿಗೆ ಸೇರಿ ಮಾಡುವುದಾದರೂ ಏನು ನೀನು’ ಎಂದು ಅವರು ದಿಗಿಲುಗೊಂಡು ಕೇಳಿದರು.

‘ಏನು ಮಾಡಬೇಕೆಂಬುದು ನನಗೇ ಗೊತ್ತಿಲ್ಲ. ಅಂತೂ ಮಾಡುವುದು ಮಾತ್ರ ನಿಜ. ಅವ್ಯಾ, ಸುಮ್ಮನೆ ಏಕೆ ನರಳುತ್ತೀ? ನನಗೇನೂ ಆಗೋಳಿಪ್ಪಾ. ನಿನ್ನ ಮತ್ತು ಅಮ್ಮನ ಆಶೀರ್ವಾದ ಇದ್ದರೆ ನನಗಾವ ಭಯವೂ ಇಲ್ಲ. ಯುದ್ಧಕ್ಕೆ ಹೊರಟ ಮಗನಿಗೆ ಹರಸಿ ಕಳಸುವದನ್ನು ಬಟ್ಟು ‘ಹೋಗಬೇಡ’ ಎಂದು ಅತ್ಯುಕೊಂಡು ಅಪಶಕುನ ಮಾಡಿ ಕಳಸಿದರೆ ಹೇಗೆ? ನೀನು ಏನು ಹೇಳಿದರೂ ನಾನು ಮನೆಗೆ ಬರೋದಿಲ್ಲಪ್ಪಾ.’

‘ನಮ್ಮ ಮನಸ್ಸು ನೋರಿಯಿಸಿ, ನಮ್ಮನ್ನು ದುಃಖಕ್ಕೇಡುಮಾಡಿ ನೀನು ಚಳವಳಿ ಮಾಡುತ್ತೀಯಾ ಶಂಕರಾ? ಬೇಡ ಕಣೋ ನಿನಗೆ ಒಕ್ಕೆಯದಾಗುವುದಿಲ್ಲ’ ಎಂದು ಅವರು ಹೆದರಿಸಿ ನೋಡಿದರು.

ಶಂಕರ ಅಳುಕಲಿಲ್ಲ. ‘ನನಗೆ ಒಕ್ಕೆಯದಾಗಬೇಕೇಂದು ನಾನು ಚಳವಳಿಯಲ್ಲಿ ಸೇರುತ್ತಿಲ್ಲ ಅವ್ಯಾ. ನಮ್ಮ ದೇಶಕ್ಕೆ ಒಕ್ಕೆಯದಾಗಲಿ ಅಂತ ಸೇರುತ್ತಿದೇನೆ. ‘ಮಾಡಿರಿ-ಇಲ್ಲ-ಮಡಿಯಿರ’ ಅಂತ ಹೇಳಿಹೋಗಿದಾನೆ

ನಮ್ಮ ಬಾಪೂ. ಬೇರಾವ ವಿಚಾರವೂ ನಮಗಿಂದುಬೇಕಿಲ್ಲ . ಸೈನಿಕರ ಹಾಗೆ ನಾವಿಂದು ಹೋರಾಟಕ್ಕೆ ಧುಮುಕಬೇಕಾಗಿದೆ ಅವು. ಹೋರಾಡುತ್ತ ನಾವು ಸತ್ಯರೂ ಚಿಂತೆಯಿಲ್ಲ. ನಮಗದರ ಪರಿಸೆಯಿಲ್ಲ. ನಮ್ಮ ದೇಶ ಸ್ವತಂತ್ರವಾದರೆ ಸಾಕು. ಆ ವಿಚಾರದಿಂದಲೇ ನಾವು ತೃಪ್ತಿಪಡ್ಡಿರುತ್ತೀವೇ.’

ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯಲ್ಲಿ ಬೆಳದ ಅವನ ತಂಡಿಗೆ ಈ ಮಾತು ಗಳ ಅರ್ಥವಾಗುವುದು ಸಾಧ್ಯವಿರಲಿಲ್ಲ.

‘ಜಳವಳಿ ನಾಡಬಾರದೆಂದು ನಾನು ಹೇಳೋಲ್ಲವಷ್ಟು. ಆದರೆ ಸಿನ್ನಂಥ ಎಳೇ ಹುಡುಗನಿಗ್ಯಾಕೆ ಇದೆಲ್ಲ? ಅದಲ್ಲದೆ ನೀನೊಬ್ಬನೇ ಒಬ್ಬ ನಮಗೆ’ ಈ ಮಾತುಗಳಲ್ಲಿ ಆ ತಂಡಿಯ ವಾತ್ಸಲ್ಯಮಯ ಹೃದಯವೆಲ್ಲ ಒಡೆದು ಕಾಣುತ್ತಿತ್ತು.

ಸಾಯಂಕಾಲದ ವರೆಗೂ ಅವರ ವಾದ ನಡೆದೇ ಇತ್ತು. ವಿದ್ಯಾರ್ಥಿ ನಿಲಯದ ವ್ಯವಸ್ಥಾ ಪರ್ಕರು, ಶಿಕ್ಷಕರು, ಹಿರಿಯರು, ಮಿಶ್ರರು.ಎಪ್ಪೋರ್ತು ಜನರನ್ನ ಕರೆದುಕೊಂಡು ಬಂದು ಅವರು ಶಂಕರನಿಗೆ ಹಿತೋಪದೇಶ ವಾಡಿ ಸಿದರೂ ಎಲ್ಲವೂ ವ್ಯಧವಾಯಿತು. ಕೊನೆಗೂ ಶಂಕರ ಉರಿಗೆ ಹೊರಡಲು ಒಪ್ಪಲಿಲ್ಲ.

ನಿರಾಸೆಯ ಕೊಟ್ಟಿ ಕೊನೆಯ ನೆಟ್ಟುಲನ್ನು ರುಳಿ ಬಿದ್ದ ಅವನ ತಂಡಿಯ ವಾತ್ಸಲ್ಯ ಒಮ್ಮೆಲೆ ಭೀಕರ ಕೋಪಕ್ಕೆ ತಿರುಗತು. ‘ಬರುತ್ತೀಯೋ ಇಲ್ಲವೋ ಹಟಪಾರಿ! ಇಲ್ಲವಾದರೆ ಹೋತ್ತುಕೊಂಡು ಹೋಗ್ರೇನೇ’ ಎಂದು ಗದರಿಸಿ ಅವರು ಅವನನ್ನು ಹೊಡಿಯಲು ಕೈಯಿತ್ತಿದರು.

ಕೈ ಎತ್ತಿದ್ದೆಪ್ಪೋ ಅಷ್ಟೇ. ಅವನ ಕೆನ್ನೆಯನ್ನು ತಟ್ಟಲು ಆದು ಸಮಧಿವಾಗಲಿಲ್ಲ. ಸಾವಿರಾರು ಸಲ ಅಕ್ಕರೆಯಿಂದ ಸವರಿದ ಆ ಕೋರುಲ ಕೆನ್ನೆಯನ್ನು ಹಿಂದೆಂದೂ ಹೊಡಿದವರಲ್ಲ ಅವರು. ಇಂದಾದರೂ ಹೇಗೆ ಹೊಡಿದಾರು! ಕೋಪವೆಲ್ಲಾ ಹಂತಾತ್ಮಾಗಿ ಇಳಿದುಹೋಯಿತು. ತಮ್ಮ ಬಗ್ಗೆ ತಮಗೇ ತಿರಸ್ಯಾರ ಬಂದಿತು. ಮಗನ ಬಗೆಗಿದ್ದ ಅತೀವ ಪ್ರೀತಿ, ವಾತ್ಸಲ್ಯ, ಕರುಣಾಗಳಲ್ಲ ಹೊರಹೋಮಿ ಅವರ ಕಣ್ಣಗಳಲ್ಲಿ ನೀರೂರಿತು.

‘ಬರುವದಿಲ್ಲ ನೇನೋ ಶಂಕರಾ!’ ಎಂದು ಅವರು ಮನುವನಂತೆ ಅತ್ಯುಕೊಂಡರು.

ಆಹ್ಯದಯದ್ವಾರಾ ವಕ ದೃಶ್ಯವನ್ನು ಕಂಡು, ಅವರ ಕಂತದಲ್ಲಿ ತಲೆ ದೊರುತ್ತಿದ್ದ ವಿಲಕ್ಷಣ ಕಂಪನವನ್ನು ಗುರುತಿಸಿ ನನ್ನ ಮನಸ್ಸಿ ಅತ್ಯುಕೊಳ್ಳತ್ತೊಡಗಿತ್ತು. ಇಂಥ ಪ್ರೀತಿಯ ಜೀವಗಳಿಗೆ ಆಸಮಾಧಾನವನ್ನು ಉಟ್ಟಿಮಾಡಿ ಶಂಕರ ಚಳವಳಿಗೆ ಸೇರುವುದು ಸರಿಯಾದುದೇ ಎಂಬ ಸಂದೇಹವೂ ನನ್ನೆಡೆಯಲ್ಲಿ ಮಂಡತ್ತೊಡಗಿತ್ತು. ನನ್ನ ಕೃದಯವೇ ಜಂಚಲವಾಗಿದ್ದಾಗ ಇನ್ನು ಶಂಕರನಿಗೆ ಹೇಗಾಗಿದ್ದಿತ್ತೋ ಎಂದುಕೊಂಡು ಆತನಕಡೆ ದೃಷ್ಟಿ ತೂರಿದೆ.

ಏನು ಆಘ್ಯಯ ! ಆತನ ನಿಲುವಿಕೆಯಲ್ಲಾಗಲ್ಲಿ ಮುಖಾವದಲ್ಲಾಗಲೀ ಯಾವ ಮಾಹಾಡೂ ಕಂಡುಬರಲಿಲ್ಲ. ತಂದೆ ಒಂದಾಗ ಚೀಳಗಿನಜಾವದಲ್ಲಿ ಆತ ವ್ಯಕ್ತಗೊಳಿಸುತ್ತಿದ್ದ ದೃಢ ಸಿಧಾರವೇ ಅವರು ಹೊರಿಟ್ಯಾಂತಾಗ ಸಾಯಂಕಾಲವೂ ಅವನಲ್ಲಿ ಕಂಡುಬರುತ್ತಿತ್ತು. ಗೋಳಿಟ್ಟು ಅಳುತ್ತಿರುವ ತಂದೆಯನ್ನಾತ ದೃಷ್ಟಿಸುತ್ತಿದ್ದರೂ ದೃಷ್ಟಿಸದಹಾಗೆ ನಿರ್ವಿಕಾರವಾಗಿದ್ದು. ಆ ಗೋಳಿನ ಕರೆ, ಆ ಕಣ್ಣೀರವುಳೆ, ಆ ಗದಗದ ಸಂಡುಗುವ ದನಿ-ಯಾವುಡೂ ಅವನ ವಸ್ತು ನಿಶ್ಚಯವನ್ನು ಭೇದಿಸಲು ಸಮರ್ಥವಾಗಿರಲಿಲ್ಲ.

‘ಬಡ್ರೀಯೋ ಇಂಫೋ ನನ್ನ ಪ್ರಾ !’ ಎಂದು ಹಲುಬಿಡರು ತಂದೆ-ಎದ್ದು ಹೊರಡುತ್ತಾರೆ.

‘ಇಂಫ್ಲಪ್ರಾ, ಬರಲು ನನಗೆ ಇಂಫ್ಲವಿಭಾ. ಸುಮೃಸೆ ಯಾಕೆ ಗೋಳಾದುತ್ತೀ? ಸೇನೇನು ಮಾಡಿದ್ದೂ ನಾನು ಬರ್ಜೋದಿಲ್ಲ. ದಯಾಮಾಡಿಬಾರಿಗೆ ಹೋಗು. ನನಗೇನೂ ಆಗೋಳಿಲ್ಲ. ಚೆನ್ನಾಗೇ ಇಡೀನೇ’ ಎಂದು ನಿಮ್ಮರವಾಗಿ ಸುಡಿದು ಶಂಕರೂ ತನ್ನ ಕಾಸುಗೆಯ ಹೇಳೆರಿಗಿಕೊಂಡುಬಿಟ್ಟು.

ವಿದ್ಯಾರ್ಥಿನಿಲಯದ ವ್ಯವಸ್ಥೆ ಪಕರು ಅವನ ಶಂದೇಹಿನ್ನು ಸಾಂತ್ವನಗೊಳಿಸಿ ಸೈಕಲ್‌ನ್ನಿಗೆ ಕರಿದೊಯ್ದು ರೈಲಿಗೆ ಕೂಡಿಸಿಬಂದರು.

ಅವರು ಹೊರಟ್ಟಿ ಹೋದ ಸುವ್ಯಾತ್ತಿ ತಿಳಿದಾಗ ಶಂಕರೂ ಒಂದು ನಿಟ್ಟು ಸಿರು ಹಾಕಿದ. ಅಷ್ಟೇ ವೂತನಾಡಲಿಲ್ಲ.

ಅವನ ಹೃದಯದಲ್ಲಿ ಎಂಥ ಭಾವನೆಗಳ ತುಮ್ಮುಲ ಹೊಯಾಟ ನಡೆವಿದೆಯೋ! ಮುಖದಲ್ಲಿ ವಾತ್ರ ಯಾವ ಭಾವವನ್ನೂ ವ್ಯಕ್ತಗೊಳಿಸದೆ ಆತ ವೂನವಾಗಿ ಮಲಗಿಕೊಂಡಿದಾನೆ!

೧೮೭ ಆಗಸ್ಟ್ ಇಪ್ಪತ್ತು

ನಾಲ್ಕುರು ದಿನಗಳ ಕಾಲ ಹೋರಟ್ಟಿದ ಗಡಿಬಿಡಿಯಲ್ಲಿ ಕಳೆದು ಹೋಯಿತು.

ಒಂದು ಕ್ವಣತ್ವಾ ಚಿಡುವಿಲ್ಲ ನವೀಕೃಷ್ಟಿಗೂ.

ಶಾತೇ, ಶಾತೇಜುಗಳ ಮುಷ್ಪರ ಯಶಸ್ವಿಯಾಗಿ ಸಾಗುತ್ತಿದೆ. ವಿದ್ಯಾ ಧೀ ವಿದ್ಯಾಧೀನಿಯರೆಲ್ಲ ಉತ್ಸಾಹದಿಂದ ಹರತಾಳದಲ್ಲಿ ಭಾಗವಹಿಸುತ್ತಿದ್ದಾರೆ. ಹೊನ್ನೆ ಹೊರಟ್ಟಿ ಪ್ರಚಂಡ ನೇರವಟಿಗೆಯ ಮೇಲೆ ಪೋಲೀಸರು ಲಾರೀ ಚಾಚ್‌ ವೂಡಿದರು. ಯಾರೂ ಹಿಂದೆಗೆಯಲಿಲ್ಲ.

ನನ್ನ ‘ರಣಥೀರ’ ದಿನವಿನಕ್ಕೂ ಸಿಡಿಲು ಮರಿಯಾಗಿ ಪರಿಣಮಿಸುತ್ತಿದೆ. ರಾತ್ರಿಯಲ್ಲ ಆದನ್ನು ಬರಿಯುವ ಕೆಲಸ. ಹಗಲೆಲ್ಲ ಅದರ ಪ್ರಚಾರದ ಕೆಲಸ. ವಿದ್ಯಾಧೀನಿಯರನ್ನು ಸಂಘಟಿಸುವ ಕರಿನ ಕಾರ್ಯವೂ ಶಂಕರನ ಮೇಲೆ ಬಿಡ್ಡಿದೆ.

ತಾರುಣ್ಯದ ಪ್ರಚಂಡ ಉತ್ಸಾಹ ಹುಣ್ಣು ಹುಣ್ಣುಗಿ ಹಿಂಸೆಗೆ ತಿರುಗದಂತೆ, ಅಹಿಂಸೆಯ ದಾರಿಯಲ್ಲೇ ಹರಿದು ಉಪಯೋಗಕಾರಿಯಾಗವಂತೆ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.

ಅದಕ್ಕಾಗಿ ಶಂಕರೂ ಹಗಲಿರುಳೂ ದುಡಿಯುತ್ತಿದ್ದಾನೆ. ವಿದ್ಯಾ ಧೀ ವ್ಯಂದಕ್ಕೆಲ್ಲ ಆತನಿಂದು ನಾಯಕ.

೧೮೮ ಆಗಸ್ಟ್ ಇಪ್ಪತ್ತೆಂದು

ಕೊನೆಗೂ ನನ್ನನ್ನು ಬಂಧಿಸಿಬಿಟ್ಟಿರು.

ಈಗ ಈ ಸೆರಿಮನೆಗೆ ಬಂದುಬಿಡ್ಡಿದ್ದೇ ನೇ..-ನಾನು ಶಂಕರ ಇಬ್ಬರು.

ತೀರ ಸಣ್ಣ ದಾದ ಈ ಸೆರಿಮನೆಯಲ್ಲಿ ಆಗಲೇ ನಾಶ್ವರ್ಯದು ನೂರು. ಜನ ತರುಣರನ್ನು ತುಂಬಿಬಿಟ್ಟಿದ್ದಾರೆ. ಎಲ್ಲರೂ ಸಾಮಾನ್ಯವಾಗಿ ವಿದ್ಯಾ ಧೀಗಳೇ. ಇನ್ನೂ ಇಸ್ವತ್ತು ವರ್ಷದ ಒಳಗಿನವರೇ.

ಕೊನೆಗೂ ಸಾಮಾಜಿಕಾಹಿ ಮೋಷದಿಂದ ನಮ್ಮನ್ನು ಹಿಡಿಮು ಹಾ ಕಿಮೆ. ಅದರ ಚಕ್ರವರ್ತುಹದಖ್ವಿ ಬಂದು ಬಿಡ್ಡ ನೂರಾರು ಅಭಿಮನ್ಯಗಳು ಉಪ್ಪೇಕ್ಷಿಸಿದ್ದಾದ ಕುದಿಯುತ್ತಿದ್ದಾರೆ.

ಸೆರಿಮನೆಯಲ್ಲಿದ್ದರೂ ಸ್ವತಂತ್ರರಂತೆಯೇ ವರ್ತಿಸುತ್ತಿದ್ದೇ ನಾವು. ಪ್ರತಿನಿತ್ಯವೂ ಬೆಳಗ್ಗೆ ಪ್ರಾರ್ಥನೆ ಮಾಡುತ್ತೇನೆ. ‘ವಂದೇವಾತರಂ’ ಹಾಡುತ್ತೇನೆ. ಸಫೇದಕಷ್ಟತ್ತೀನೆ. ಮೇರವಣಿಗೆಳನ್ನೂ ಹೊರಡಿಕುತ್ತೀನೆ. ಸೆರಿಮನೆಯ ಹೊರಗಡ ಗುಡುಗುತ್ತಿರುವ ‘ಕ್ರಿಷ್ಣ ಇಂದಿಯಾ’ ಎಂಬ ಫೋಣತೆಯೊಂದಿಗೆ ನಮ್ಮ ಫೋಣತೆಗಳನ್ನೂ ಸೇರಿಸುತ್ತೀನೆ. ಭಾವಣಗಳಾಗುತ್ತಿವೆ. ಚಚ್ಚೆಗಳು ನಡೆಯುತ್ತಿವೆ. ರಂಜಕೀಯದ ವಿಚಾರವಾಗಿ ಅಭಾವ ಕಾಟಿಗಳೂ ಜರುಗುತ್ತಿವೆ. ಬೆಳಗ್ಗೆ ಮತ್ತು ಸಾಯಂ ಕಾಲ ಎರಡು ಹೊತ್ತೂ ಕವಾಯಿತು ನಡೆಯುತ್ತಿದೆ. ಸ್ವಯಂಸೇವಕರನೊಂದು ಪಡೆಗೆ ಕ್ರಮವಾದ ಶಿಕ್ಷಣ ದೊರೆಯುತ್ತಿದೆ.

ಸರ್ಕಾರವ ಸೆರಿಮನೆಯನ್ನೇ ನಾವು ಸ್ವತಂತ್ರ ಸೈನಿಕರನ್ನು ಸಿದ್ಧಗೊಳಿಸುವ ಕಿಬಿರವನ್ನೂ ಗಿರಾವರ್ಡಿಸಿಕೊಂಡಿದ್ದೇ ನೇ.

ಈ ಎಲ್ಲ ಚಟುವಟಿಕೆಗಳಲ್ಲಿ ಶಂಕರ ಉತ್ತರಾಹವಿಂದ ಭಾಗವಹಿಸುತ್ತಿದ್ದಾನೆ. ಸ್ವಯಂಸೇವಕ ದಳಕ್ಕುತ್ತೂ ಆತ ಪ್ರಾಣಸ್ವರೂಪಿ. ಮುಂದಾಗಳು. ಪ್ರೀತಿಯ ನಾಯಕ. ಅವನ ದೃಢಕಾರು ದೇಹ, ಹೊಸ ಹರು ಯಾವ ಉತ್ಸಾಹ, ಆ ಉತ್ಸಾಹಕ್ಕೆ ತಕ್ಕು ಚಪಲತನ, ಎಲ್ಲಕ್ಕೂ ಮೇರುಗುಕೊಡುವ ಸುಂದರ ಗಂಭೀರ ಮುಖ, ನಯವಾದ ಹಿತವಾದ ಮಾತುಗಾರಿಕೆ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದುಕೊಂಡಿದೆ.

ಸೆರಿಮನೆಗೆ ಬಂದ ಮೂರು ದಿನಗಳಲ್ಲಿ ಆತ ನೂರಾರು ಜನ ತರುಣರನ್ನೆಲ್ಲ ಒಲಿಸಿಕೊಂಡಿದ್ದಾನೆ.

ಎಂಥ ಮಾಟೆಗಾಗಾಕೆಯಿವೆಯೋ ಶಂಕರನಲ್ಲ? ನನಗೆ ತಿಳಿಯಿದು.

ಅಲ್ಲ—ವಾಟಿಗಾರಂಕೆ ಅಲ್ಲ ಅದು! ಅವನ ಸ್ವಭಾವವೇ ಅಂತಹದು.

ನಾತ್ಯಪ್ರದು ದಿನಗಳಿಂದಲೂ ವಿಕರೀತ ನಿಶ್ಚಯ. ಎದ್ದು ನಡೆಯಲು ಸಹ ಸಾಧ್ಯವಿಲ್ಲವಾಗಿದೆ.

ವಾರದಲ್ಲಿ ವರದು ಬಾರಿ ವಾಂತಿ, ಭೇದಿ ತರೆದೋರುತ್ತಿದ್ದರೆ ಸಿಕ್ಕಿ ಯಾಗದಿದ್ದೀತೇ?

ವೇದಪ್ರೇ ಸೆರಿನುನೆಯು ಉಟಿ. ಇದಕ್ಕೆ ‘ಉಟಿ’ ಎನ್ನು ಪುದೂ ಸಾಹಸದ ಮಾತೇ! ದನ ಕೂಡ ತಿನ್ನ ಲಾರದಂಥ ಅನ್ನವನ್ನು ಇಂದು ಜನ ತಿನ್ನ ಬೇಕಾಗಿದೆ. ರಾಗ ಮುದ್ದೆಯಾದರೂ ಪರನಾಯಿಲ್ಲ. ಶುಚಿಯಾಗಿ, ರುಚಿಯಾಗಿ ಇದ್ದರೆ ಅದೇ ಸಾಕು ನಮಗೆ. ಅದರಿ ಈ ಅಡಿಗೆಯ ಹೊಲಷು! ಈ ದುವಾರಾ ಸನೇ!

ತಿನ್ನ ಪುದಾದರೂ ಹೇಗೆ ಇಂಥ ಅನ್ನವನ್ನು?

ಅದರೂ ತಿನ್ನ ಬೇಕಾಗಿ ಬಂದಿದೆ. ಹಸಿವೆ ಕೇಳಬೇಕಬ್ಲು!

ಅಡಿಗೆಯಲ್ಲಿ ಸ್ವಷ್ಟಿಯನ್ನು ಪಾಲಿಸಬೇಕೆಂದು ಈ ಅಧಿಕಾರಿಗಳಿಗೆ ಪ್ರಯೋಜನವಾಗಲೊಬ್ಬದು. ನಿತ್ಯನೂ ಮತ್ತೆ ಅದೇ ರಗಳಿ. ಅದೇ ಹೊಲಷು ಅನ್ನ-ದುವಾರಾ ಸನೇ ಹೊಡೆಯುವ ಸಾರು. ಮೊನ್ನೆ ಫಿನಾಯಿಲ್ಲ ಹಾಕಿದ ಬಕ್ಕಿಟ್ಟನಲ್ಲಿ ಹುಳಿತಂದು ಬಡಿಸಬಿಟ್ಟರು ಪುಣ್ಯತ್ವರು. ರಾತ್ರಿಯೆಲ್ಲಾ ವಾಂತಿ—ರಾತ್ರಿಯೆಲ್ಲಾ ಭೇದಿ.

ಜೇಲಂಗೆ ಈ ವಿಚಾರವನ್ನು ತಿಳಿದಾಗ ಆತ ಅಸದ್ದೆಯಿಂದ ಮೂಗು ಮುರಿದು ಹೊರಟುಹೋಗುತ್ತಾನೆ. ನಾವೆಲ್ಲ ಸತ್ತುಹೋದರೂ ಅವನಿಗೇನಂತೆ! ಅದು ಅವನಿಗೆ ಸಂಬಂಧವಿಲ್ಲದ ವಿಚಾರ!

ಹೇಳಿ ಹೇಳಿ ಬೇಸರಗೊಂಡು, ಅಧಿಕಾರಿಗಳ ಅಸದ್ದೆಗೆ ರೋಸಿಕೊಂಡು ಅವನನ್ನೆಚ್ಚಿರಿಸಲು ಫೋಷಣೆಗಳಿಗೆ ವೋದಲು ಮಾಡುತ್ತೇನೆ. ಸೆರಿಮನಿಯೆಲ್ಲಾ ನಮ್ಮುಗಳನ್ನು ಗಜರ್ನೆಯಿಂದ ದುಮುದುಮಿಸುತ್ತದೆ.

ಆದರೇನು, ಯಾವುದಕ್ಕೂ ಅಧಿಕಾರಿಗಳು ಸೊಪ್ಪಿಹಾಕಲೊಬ್ಬರು.

ಮೊನ್ನೆ ಜೇಲರು ನಮ್ಮುಗಳನ್ನು ಬರಾಕಿನೆದುರಿಗೆ ಹಾದು ಹೋಗುತ್ತಿದ್ದಾಗ ಪುಟ್ಟ ಹುಡುಗನೊಬ್ಬ ಅವನನ್ನು ಕಂಡು ಹಾಸ್ಯ ಮಾಡಿದ: ‘ಕ್ಕುಟ್ಟ ಜೇಲರ್!

ಇನ್ನು ನಾಲ್ಕುರು ಹುಡುಗರೂ ಅವನನ್ನು ನುಕರಿಸಿ ‘ಕ್ಕಿಟ್ ಜೇಲರ್’ ಎಂದು ಕೊಗಿಕೊಂಡರು.

ಚಿಕ್ಕ ಹುಡುಗರು ಅವರು! ಅವರಿಗೇನು ತಿಳಿಯುತ್ತದೆ! ಹೊಲ ಸು ಹುಳಿ ತಿಂದು ತಿಂದು, ಜೇಲರನ ಅಸಡ್ಡಿಯ ವರ್ತನೆಯನ್ನು ನೋಡಿ ನೋಡಿ ನಮಗೇ ಬೇಸರವಾಗಿರುವಾಗ ಇನ್ನು ಈ ಚಿಕ್ಕ ಹುಡುಗರ ಮನ ಸು ಹೇಗಾಗಿರಬೇಡ! ಜೇಲರನ ಮೇಲಿನ ಕೋಪ ಅವರನ್ನು ರೀತಿ ಲಫುಹಾಸ್ಯಕ್ಕೆ ಸ್ತೇರೇಸಿಸುತ್ತದೆ.

ಚಿಕ್ಕ ಹುಡುಗರ ಈ ಲಫುಹಾಸ್ಯಕ್ಕೆ ರೇಗಿ ಬಿದ್ದು ಅದರ ಸೇಧು ತೀರಿಸಿಕೊಳ್ಳಲು ಪ್ರಯತ್ನಿಸುವನಲ್ಲಿ ಈ ಜೇಲರ್! ವಯಸ್ಯನೂ, ಆನುಭ ವಿಕನೂ ಆದ ಈ ಮನುಷ್ಯ ಈ ರೀತಿ ಚಿಕ್ಕ ಮಕ್ಕಳೊಂದಿಗೆ ಕದನಕ್ಕೆ ನಿಲ್ಲಬೇಕೇ?

೮೪೭ ಸಪ್ಟೆಂಬರ್ ಎಂಟಿನು

ಒಂದೊಂದು ದಿನವೂ ಹೊಸ ಹೊಸ ಸಮಾಜಾರಗಳನ್ನು ಹೊತ್ತು ತರುತ್ತಿದೆ.

ಸುಭಾಸ್ ಬಾಬುಗಳು ಮೂರು ಲಕ್ಷ್ ಜನರ ಸ್ವೀನ್ಯದೊಂದಿಗೆ ಹಿಂದೂ ಸ್ಥಾನವನ್ನು ಪ್ರವೇಶಿಸಲಿರುವರಂತೆ. ಬಮಾರ್ ಗಡಿಯಲ್ಲಿ ಭೀಕರ ಹೋರಾಟಕ್ಕಾರಂಭವಾಗಿದೆಯಂತೆ. ಇನ್ನೇನು ಕೆಲದಿನಗಳಲ್ಲಿ ಸುಭಾಸರ ಸ್ವೀನ್ಯ ಬಂಗಾಲದಲ್ಲಿ ಪ್ರವೇಶಿಸುವುದಂತೆ.

ಮೋದಲಿನಿಂದಲೂ ಸುಭಾಸರ ಪಕ್ಷಪಾತಿಯಾದ ವಿಧ್ಯಾರ್ಥಿ ವ್ಯಂದ ವೆಳ್ಳಿ ಈ ಸುದ್ದಿಯನ್ನು ಕೇಳಿ ಸಂತೋಷದಿಂದ ನರ್ತಿಸುತ್ತಿದೆ. ಬ್ರಿಟಿಷರ ನ್ನು ಹೊಡಿದೊಡಿಸಲು ನುನ್ನಗ್ಗಿ ಬರುತ್ತಿರುವ ಬೋಸ್ ಸೇನೆಯನ್ನು ಸೇರಿಕೊಂಡು ಹೋರಾಡಲು ಆಗಲೇ ನಮ್ಮಲ್ಲಿ ಅನೇಕ ತರುಣರು ಅಣಿಯಾಗುತ್ತಿದ್ದಾರೆ. ಅದಕ್ಕಾಗಿ ಸಿದ್ಧತೆಯನ್ನೂ ನಡೆಸಿದ್ದಾರೆ.

ನಮ್ಮ ಸಿದ್ಧತೆ, ನಮ್ಮ ಬಕ್ಕಿಪ್ಪು, ನಮ್ಮ ಉತ್ತಾಹಗಳನ್ನು ನಿರೀಕ್ಷಿಸಿ ಸರ್ಕಾರ ರೋಸಿಹೋದಂತೆ ತೋರುತ್ತದೆ. ನಮ್ಮ ಸ್ವಾತ್ಮಸಾರ್ಥಕ್ಯನ್ನು

ಕುಗಿಸಿ ಆಗಸ್ಟ್ ಚೆಳವಳಿಯಿಂದ ನಮ್ಮನ್ನು ಪರಾವೃತ್ತರನ್ನಾಗಿ ಮಾಡಲು ಅಧಿಕಾರಿಗಳು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ಜಿಲ್ಲಾ ಧಿಕಾರಿಗಳು ನಮ್ಮ ಸೇರಿಮನೆಗೆ ಬಂದಿವ್ವರು, ನಮ್ಮಲ್ಲಿ ಹಲವರನ್ನು ಕಂಡು ಮಾತನಾಡಿದರು. ಸೆವಿಸನಿ ಮಾತಿನಜಾಲ ಬೀಸಿ ನಮ್ಮನ್ನು ಮರುಳು ಮಾಡಲು ಪ್ರಯತ್ನಿಸಿದರು. ‘ದೇಶದ ಸತ್ಯಜಿಗಳಾಗಲಿರುವವರು ನೀವು. ಭಾವೀ ನಾಗರಿಕರು ನೀವು. ವಿದ್ಯಾಭ್ಯಾಸ ಮಾತ್ರನಿಮ್ಮ ಕರ್ತವ್ಯ. ಈ ರಾಜಕೀಯ ಜಳುವಳಿಯ ಗೆಲಾಟಿಗೆ ಬಿದ್ದುಭಾಳನ್ನು ಹಾಳುಮಾಡಿಕೊಳ್ಳಬೇಕಿ’ ಎಂದು ಉಪದೇಶ ಮಾಡಲು ಬಂದರು.

ಜಿಲ್ಲಾ ಧಿಕಾರಿಗಳ ಈ ಉಪದೇಶ ನಮ್ಮಲ್ಲಿ ಯಾರಿಗೂ ಆಗತ್ಯವಿರಲಿಲ್ಲ.

‘ನಮ್ಮ ಕರ್ತವ್ಯವೇನೇಂಬುದನ್ನು ನಾವು ಬಲ್ಲಿಸು. ಸರ್ಕಾರಿ ಅಧಿಕಾರಿಗಳು ಅದನ್ನು ನಮಗೆ ತಿಳಿಸಬೇಕಾದ ಆಗತ್ಯವಿಲ್ಲ. ಈ ಗುಲಾಮಗಿರಿಯ ವಿದ್ಯಾಭ್ಯಾಸ ನಮಗಾಂಗೂ ಇಷ್ಟವಿಲ್ಲ. ಇಂದು ನಮ್ಮ ದೇಶದೆಲ್ಲ ಜನರ ಗುರಿಯೂ ಸ್ವತಂತ್ರ. ನಮ್ಮ ಗುರಿಯೂ ಆದೇ! ’ ಎಂದು ಹೇಳಿದ ಶಂಕರೂ.

ಜಿಲ್ಲಾ ಧಿಕಾರಿಗಳು ಕ್ರೀ ಹೊಸಕಿಕೊಳ್ಳುತ್ತಾ ಹೊರಟುಹೋದರು.

ರೇಖಾ ಅಕ್ಷೋಽಬರ ಹದಿನ್ಯೇಷಣಿ

ವಿದ್ಯಾರ್ಥಿನಿಲಯದ ಕೊಟ್ಟಿಯಲ್ಲಿದ್ದ ಹಾಗೇ ಸೇರಿಮನೆಯ ನಮ್ಮ ‘ಕ್ರಾಂತಿ ಭವನ’ ದಳ್ಳೂ ನಾನೂ, ಶಂಕರೂ ಇಬ್ಬರೂ ಒಂದೇ ಕಡೆ ಘ್ರಾಚಾರಿದ್ದೀವೆ.

ಇಂದು ಅವನ ತಂದೆಯವರಿಗೆ ಪತ್ರವೇಂದು ಬಂದಿತ್ತು. ಪಾಪ! ತುಂಬಾ ವ್ಯಾಖ್ಯಪಟ್ಟುಕೊಂಡು ಬರೆದಿದ್ದಾರೆ. ‘ನಿನ್ನ ತಾಯಿಯ ದುಃಖವನ್ನು ತೂ ಬರೆಯಲು ಸಾಧ್ಯವಿಲ್ಲ. ನಿನ್ನ ಧಾರ್ಮನದಲ್ಲೇ ಆಕೆ ಹಾಸಿಗೆಹಿಡಿದಿದ್ದಾರೆ.’ ಎಂದು ಬರೆದುದನ್ನೇನ್ನೇದಿದಾಗ ಶಂಕರೂ ಚಿತ್ತ ಜಲವಿಷಲವಾಗುವುದು ಅಸ್ವಷ್ಟವಾಗಿ ಕಂಡು ಬಂದಿತು. ಮಾನವಾಗಿ ಪತ್ರವನ್ನೇನ್ನೇದಿ ಮುಗಿಸಿ ‘ನೀನೂ ನೋಡು’ ಎಂದು ನನ್ನ ಕೈಗೆ ಕೊಟ್ಟಿ. ನಾನು ಓದಿ ಮುಗಿಸುತ್ತಲೂ,

‘ನಮ್ಮಮ್ಮೆ ಹಾಸಿಗೆ ಹಿಡಿಬಹುದು ಅಂತ ನಾ ತಿಳಿದಿರಲಿಲ್ಲವು. ನಾನು ಸೀರೆಮನೆಯಲ್ಲಿದ್ದರೂ ಈ ಸುಖವಾಗಿರಬಲ್ಲೇ, ಆರೋಗ್ಯವಾಗಿರಬಲ್ಲೇ ಅನ್ನೊಂದು ಅವಂಗೆ ಅಥವಾಗೋಲ್ಲವಲ್ಲ ?’ ಎಂದ.

‘ತಾಯ ಕರುಳು ಶಂಕರೂ ಅದು. ಮಗ ಎದುರಿಗದ್ದ್ವಾಗಲೇ, ಸ್ವಾಂ ಆರೋಗ್ಯತಾಲಿಪ್ಪಾಗಿದ್ದ್ವಾಗಲೇ ಇಲ್ಲದ ಕೊರತೆಗಳನ್ನೇಲ್ಲ ಕಂಡುಹಿಡಿದು ಗೋಳಾಡುವೇ ಕಣ್ಣು ತಾಯ ಕಣ್ಣು. ಇನ್ನು ನರಕಕ್ಕಿಂತ ಭೀಕರವಾದ ದೇಂದು ಖಾತವಾಗಿರುವ ಜೀಲಿಗೆ ಬಂದು ಬಿದ್ದಲ್ಲಿ ತಾಯ ಕರುಳು ಏನೇ ನನ್ನ ಕಲ್ಪಿಸಿಕೊಳ್ಳಲಿಕ್ಕಾಗಿ !’ ಎಂದೆ.

‘ಇಲ್ಲಿಗೆ ಬಂದ ಬಳಿಕ ಎರಡು ಮೂರು ಪತ್ರ ಬರೆದಿದ್ದೇನೆ. ‘ನನ್ನ ಬಗ್ಗೆ ಕೊಂಚವೂ ಚಿಂತನಾಡಬೇಡಿ. ನಾನು ಚೆನ್ನಾಗೇ ಇರುತ್ತೇನೆ’ ಎಂದು ಮತ್ತೆ ಮತ್ತೆ ತೀಳಿದ್ದೇನೆ. ಅದರೂ ನಮ್ಮಮ್ಮೆ ನನ್ನ ಯೋಚನೆಯಿಂದಾಗಿ ನರಳು ಬಿಟ್ಟು ನಾನಿಲ್ಲಿ ಸೀರೆಮನೆಯಲ್ಲಿ ಕೊಳ್ಳಿಯುತ್ತ ಬಿದ್ದಿರುವುದರಿಂದ ಪ್ರಯೋಜನವಾದರೂ ಏನು ಅಂತ ಒಂದೊಂದು ಸಲ ಅನ್ನಿಸುತ್ತೆ.

‘ಅದು ಸರಿಯವು. ಅದರೆ ಮಾಡುವುದಾದರೂ ಏನು ಈಗ ? ಇಲ್ಲಿ ಬಿದ್ದ ಕೊಂಡಿರೋದರಿಂದ ಏನೂ ಪ್ರಯೋಜನವಿಲ್ಲ. ಸೀರೆಮನೆಗಳ ಫೈಲ್‌ಡೆಡು ಹೊರಬಿದ್ದ ಭೀಕರ ಹೋರಾಟ ನಡೆಸಬೇಕಾದ ಸಂದರ್ಭವೂ ಇಂದು ಬಂದಿತು ಅಂತ ನನಗಾಸೆಯಿದೆ. ಅದಕ್ಕಾಗಿ ನಾವು ಸಿದ್ಧತೆ ನಡೆಸಬೇಕು ಅಪ್ಪೇ. !’

‘ಎವು ಅಂತ ಸಿದ್ಧತೆ ನಡೆಸೋಂದು ? ನಮ್ಮ ಸಿದ್ಧತೆಯೆಲ್ಲಾ ಮುಗಿದಿದೆ. ಇನ್ನು ರಣರಂಗಕ್ಕೆ ಧುಮುಕುವುದೊಂದೇ ಉಳಿದಿದೆ. ಎಂದು ಬರುತ್ತದೆಯೋ ಆ ಗಳಿಗೆ !’ ಎಂದ ಶಂಕರೂ ಎಂದೂ ಇಲ್ಲದ ಉದ್ದೇಶದಿಂದ.

ಸೀರೆಮನೆಯಲ್ಲಿದ್ದ ನಾಲ್ಕುನೂರು ಜನ ವಿದ್ಯಾರ್ಥಿಗಳನ್ನೇ ಲಾಲ್ ಅಂದು ಅಂಥ ಉದ್ದೇಶನೆ ಅವರಿಸಿಕೊಂಡಿತ್ತು.

೧೯೪೭ ಅಕ್ಟೋಬರ್ ಇಪ್ಪತ್ತು

ಇಂದು ಸೀರೆಮನೆಯ ಪರಿಕ್ಷೇ ಮಾಡುವುದಕ್ಕಾಗಿ ಸೀರೆಮನೆಗಳ ಮು

ಖ್ಯಾಧಿಕಾರಿಗಳೂ, ಮುಖ್ಯ ಇಂಜನಿಯರ್‌ ಬಂದಿದ್ದರು. ಇಂಜನಿಯರ್‌ ಯೂರೋಪಿಯನ್‌. ಆಂಗ್ಲವನುಷ್ಟು. ಆತ ಇಲ್ಲಿಗೆ ಬರುವುದಾಗಲಿ, ಕುರಿಗಳನ್ನು ಪರೀಕ್ಷೆಸಿವಾತೆ ನಮ್ಮನ್ನೆಲ್ಲ ಪರೀಕ್ಷೆಸುವುದಾಗಲಿ ಅಥಾತ್ ನಮ್ಮಲ್ಲಿ ಯಾರಿಗೂ ಇಷ್ಟವಿರಲಿಲ್ಲ.

ಆಸನ್ನಾಧಾನದಿಂದ ಪರಿಶಿಸುತ್ತ ನಾವೆಲ್ಲರೂ ಬೆಳಗಿನ ಉಪಹಾರ ಸ್ವೀಕರಿಸುತ್ತಿದ್ದೇವು. ಸುವಾರು ಎಂಟು ಗಂಟೆಯಾಗಿತ್ತು. ಇನ್ನೇನು ಆ ಅಧಿಕಾರಿಗಳು ಬರುವ ಸಮಯ ಸವಿಾಸಿಸಿತ್ತು.

‘ಕ್ಕೊಟ್ಟೊ ಜೇಲರ್ !’ ಎಂಬ ಹಾಷ್ಯದಿಂದಾಗಿ ಹುಡುಗರ ವೇಲೆ ಕೊಂಡಿಸಿಕೊಂಡಿದ್ದ ಜೇಲರ್ ಸಾಯೇಬ ಹರಾತ್ತಾಗಿ ನಾವು ಉಪಹಾರ ಮಾಡುತ್ತಿದ್ದ ಸ್ಥಳಕ್ಕೆ ಬಂದ. ಆವನ ಆಗಮನವನ್ನು ಸರಿಕ್ಕೆಸಿಯೂ ಸಿರಿಕ್ಕೆಸದವರಂತೆ ನಾವೆಲ್ಲ ವ್ಯಾನವಾಗಿ ಉಪಹಾರ ಸ್ವೀಕರಿಸುತ್ತಿದ್ದೇವು.

ವೇಲಾಧಿಕಾರಿಗಳ ಆಗಮನದಿಂದಾಗಿ ಜೇಲರನ ದರ್ಶ ಎಂದಿಗಿಂತಲೂ ಇಂದು ಹೆಚ್ಚಿರಬೇಕು. ಬಂದವನೆ ಕಾಲುಕೆರಿದು ಜಗಳಕ್ಕೆ ನಿಂತ. ಹುಡುಗರನ್ನು ದ್ವೇಳಿಸಿ ಹಂಗಿಸುವ ಮಾತನಾಡುತ್ತು ‘ಎಲ್ಲಿ, ಆಗ ನನಗೆ ಕ್ಕೊಟ್ಟೊ ಜೇಲರ್ ಅಂತಿದ್ದಿರಿ! ನೀವು ಧಿರರಾಗಿದ್ದರೆ ನಮ್ಮ ಮುಖ್ಯಾಧಿಕಾರಿಗಳು ಬಂದಾಗ ಆವರ ಮುಂದೆ ಆ ಮಾತು ಹೇಳಿ ನೋಡೋಣ ಸಿಮ್ಮ ಗಂಡಸುತನ !’ ಎಂದ. ಆ ಮೂಲ್ಯ ಮನುಷ್ಯನೊಂದಿಗೆ ವಾದಿಸುವ ಇಚ್ಛೆ ನಮಗಾರಿಗೂ ಇರಲಿಲ್ಲವಾದ್ದರಿಂದ ಎಲ್ಲರೂ ಸುಮ್ಮನಿಡ್ದೇವು.

ಅಷ್ಟಕ್ಕೇ ಸುಮ್ಮನೆ ಹೊರಟು ಹೊಗಬಾರದೇ ಆ ಪ್ರಾಣ? ಮತ್ತೆ ಮತ್ತೆ ಹುಡುಗರನ್ನು ಹಂಗಿಸುವ ಮಾತುಗಳಿಂದ ರೇಗಿಸತ್ತೊಡಗಿದ. ಚಿನಿರಕ್ತದ ತರುಣರು ಎವ್ವ ಅಂತ ತಾಳಿಕೊಂಡಾರು! ಆವರ ಸಹನೆಯೂ ತೀರುತ್ತ ಬಂದಿತ್ತು.

ಇಂಥ ಸನ್ನಿವೇಶದಲ್ಲಿ ಸೀರಿಮನೆಯ ಮುಖ್ಯಾಧಿಕಾರಿಗಳು ಆಂಗ್ಲ ಇಂಜನಿಯರೆಂದಿಗೆ ಅಲ್ಲಿಗೆ ಬಂದುಬಿಟ್ಟಿರು.

ಯಾವ ಫೋರ್ಮಾಟಿಂಗಾಗಿ ಜೇಲರರು ವಿದ್ಯಾರ್ಥಿಗಳನ್ನು ಹಂಗಿಸುತ್ತಿದ್ದರೋ-ಆ ಬಂದು ಫೋರ್ಮಾಟಿಂಗಾತ್ತನಲ್ಲ-ಇನ್ನೂ ಹಲವಾರು ಫೋರ್ಮಾಟಿಂಗಳೂ ಕ್ಷೇತ್ರವಾತ್ತದಲ್ಲಿಯೇ ಎಲ್ಲೆಲ್ಲಾ ದುಮುದುವಿಸತ್ತೊಡಗಿದವು. ‘ಬ್ರಿಟಿ

ಫರೆ, ಭಾರತದೀನ ತೊಲಗಿ' ಎಂಬ ಗಜರ್ನೇಯಂತೂ ಗುಡುಗಿನಂತೆ ಮೊರೆಯುತ್ತೊಡಗಿತು.

ತಮಗೆ ದೊರಿತ ಈ ಸ್ವಾಗತನನ್ನು ಕಂಡಾಗ ಅಥಾರ್ತ್ ಅಧಿಕಾರಿಗಳಿಗೆ ಕೋಪ ಬಂತು. ನಮ್ಮಲ್ಲಿ ನಾಲ್ಕುರನ್ನು, ನಿರವರಾಧಿಗಳನ್ನು ಹಿಡಿದು ಅವರಿಗೆ ಏಕಾಂತವಾಸದ ಶಿಕ್ಷೆ ವಿಧಿಸಬೇಕೆಂದು ಆಚಾರ್ಯರಿಂದ ಸಿಸಲಾಯಿತು.

ಈ ಅನ್ಯಾಯದ ಆಜ್ಞೆಯನ್ನು ಪ್ರತಿಭಟಿಷ್ಠವುದಕ್ಕಾಗಿ ಮತ್ತೆ ವಿದ್ಯಾರ್ಥಿಗಳು ಫೋನಣಿಗಳಿಗಾರಂಭಿಸಿದರು. ‘ಕ್ಕೆಟ್ ಇಂಡಿಯಾ! ಕ್ಕೆಟ್ ಇಂಡಿಯಾ! ’ ಎಂದು ನಾಲ್ಕುನೂರು ಕಂತಗಳೂ ಗಜರ್ನೇಸ್ತೊಡಗಿದವು. ಸೆರೆಮನೆಯಲ್ಲಿ ಲಾಲ್ ಕೋಲಾಹಲವೋ ಕೋಲಾಹಲ. ಆ ಗಲಾಟಿಯಂದ ಪಾರಾಗಿ ಹೊರಬಿಳಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕೆನ್ನಿಸಿಹೋಯಿತು. ಹೊರಟಿರೂ ಸಹ ತಮ್ಮ ಮಯಾರ್ಥಿಗೆ ಭಂಗ ಬರಬಾರದೆಂದು ನಾಲ್ಕುರು ವಿದ್ಯಾರ್ಥಿಗಳಿಗೆ, ತಿಕ್ಕಿ’ಯ ಮೇಲೆ ಹನ್ನೆರಡು ಏಟುಕೊಡಬೇಕೆಂಬ ಕ್ರಾರ ಆಜ್ಞೆ ವಿಧಿಸಿಹೋದರು. ಸೆರೆಮನೆಯ ಸರ್ಕಾರಿಗುಲಾಮರು ಆ ಆಜ್ಞೆಯನ್ನು ಜಾರಿಗೆ ತರಲು ಸಿದ್ಧತೆ ವಾಡತೊಡಗಿದರು.

‘ತಿಕ್ಕಿ’ ಯನ್ನು ಹೊತ್ತುಕೊಂಡು ಬರಲು ಅತ್ಯ ಕೆಲವರು ಹೋಗುತ್ತಲೂ ಇತ್ತು ಹೊಡಿಯುವ ಬಾರಕೋಲು ಸಿದ್ಧವಾಯಿತು. ನೆರೆದಿದ್ದನಾಲ್ಕು ನೂರು ಜನ ವಿದ್ಯಾರ್ಥಿಗಳಿಲ್ಲ ಉದ್ದೇಶದಿಂದ ಆ ಭೀಕರ ಸಿದ್ಧತೆಯನ್ನು ನಿರೀಕ್ಷಿಸುತ್ತಿದ್ದರು.

ಎಲ್ಲರ ಹೃದಯದಲ್ಲಿ ಒಂದೇ ವಿಚಾರ-ಒಂದೇಯೋಚನೆ-ಆ ನಾಲ್ಕುರು ವಿದ್ಯಾರ್ಥಿಗಳು ಮಾಡಿದ ಅಪರಾಧ ಏನು? ನಾಲ್ಕು ನೂರು ಜನ ವಿದ್ಯಾರ್ಥಿಗಳು ಫೋನಣಿ ಮಾಡಿದಂತೆಯೇ ಈ ನಾಲ್ಕು ಜನರೂ ಮಾಡಿದ್ದಾರೆ. ಇವರಿಗೆ ಮಾತ್ರ ಈ ಶಿಕ್ಷೆಯೇಕೇ? ಇವರೇಕೆ ಈ ಅನ್ಯಾಯದ ಶಿಕ್ಷೆಯನ್ನು ನುಭವಿಸಬೇಕು? ಅದರಲ್ಲಿ ಈ ಭೀಕರ ಬಾರಕೋಲಿನ ಏಟು! ನಾಲ್ಕು ನೂರು ಜನ ಭಾರತ ತರುಣರ ಕಣ್ಣನುಂಡಿ ಇಂಥ ಅನಾಗರೀಕ ಶಿಕ್ಷೆ ನಡೆಯಗೊಡಬೇಕೇ?

‘ಕೂಡಂದು! ಕೂಡಂದು! ಈ ಶಿಕ್ಷೆ ನಡೆಯಕೂಡಂದು. ತಿಕ್ಕಿ ಏಟ

ನಿಂದ ನಮ್ಮ ಬಂಧುಗಳನ್ನು ಕಾಪಾಡಬೇಕು' ಎಂದು ಎಲ್ಲರ ಅಂತರಾ ತ್ವರಿತ ನಿರ್ಧರಿಸಿದ್ದುವು. ಅವರನ್ನು ಏಟಿನಿಂದ ತಪ್ಪಿಸುವುದಕ್ಕಾಗಿ ಎಂಥ ಪ್ರಸಂಗಕ್ಕೂ ಸಿದ್ಧ ರಾಗಬೇಕೆಂದು ನಿಶ್ಚಯವಾಯಿತು.

ಅಷ್ಟರಲ್ಲಿ ಕಾವಲುಗಾರರು ತಿಕಡಿಯನ್ನು ಹೊತ್ತುಕೊಂಡು ಬಂದರು. ನೀಲಕ್ಕೆಳಿಸಿದ್ದೇ ತಡ, ವಿದ್ಯಾರ್ಥಿಗಳು ಅದನ್ನು ವಶಪಡಿಸಿಕೊಂಡರು. ನಾಲ್ಕುನೂರು ಜನ ತರುಣರ ಮುಂದೆ ಹಲವರು ಕಾವಲುಗಾರರ ಆಟ ಏನು ನಡೆದಿತು! ತಿಕಡಿ ನಮ್ಮ ವರ್ವಾಯಿತು. ಏಟಿನ ಶಿಕ್ಷೆ ನಿಂತುಹೋಯಿತು.

ಇಷ್ಟೆಲ್ಲಾ ಮುಗಿದು ವಾತಾವರಣ ಶಾಂತವಾಗಬೇಕಾದರೆ ಮಧ್ಯ ಹ್ಯಾ ಬಂದು ಗಂಟಿಯಾಗಿತ್ತು.

ಪ್ರಕರಣ ವಾತ್ರ ಇಷ್ಟಕ್ಕೇ ಮುಗಿಯಲ್ಲ. ನಮ್ಮಲ್ಲಿ ಆರು ಜನ ವಿದ್ಯಾರ್ಥಿಗಳ ಮೇರೆಗಳಿಗೆ ವಾಡಿದರೆಂಬ ಕಾರಣದಿಂದ ಮೊಕದ್ದಮೆ ಹೂಡಲಾಯಿತು.

ಏನು ಮೊಕದ್ದಮೆಯೋ ಏನು ಕತೆಯೋ, ನಮ್ಮಲ್ಲಿ ಯಾರಿಗೂ ಈ ಮೊಕದ್ದಮೆಗಳ ಬಗ್ಗೆ ಕೊಂಡಿರು ಆಶಂಕೆಯಲ್ಲ. ಸೋತು ಹಿನ್ನೆಟ್ಟಿಪ್ಪ ತ್ರಿರುವ ಸರ್ಕಾರ ತನ್ನ ಉಳಿವಿಗಾಗಿ ನಡಿಸಿರುವ ಕೊಟ್ಟಿ ಕೊನೆಯ ಪ್ರಯೋಗಳವು, ದರ್ಶಕ ನಾಟಕಗಳವು ಅಷ್ಟೇ. ಇದಕ್ಕೂ ಹೆಚ್ಚಿನ ಬೆಲೆಯನ್ನು ನಾವಾರೂ ಕೊಡುವುದಿಲ್ಲ ಇವಕ್ಕೇ.

ಇಂದ ಸೆರೆಮನೆಯಲ್ಲಿಲ್ಲ ಆನಂದವೋ ಆನಂದ. ಸರ್ಕಾರದ ಆ ನಾಳಿಯದ ವಿರುದ್ಧ ಹೋರಾಡಿ ದೊರಕಿಸಿದ ಪ್ರಥಮ ವಿಜಯದಿಂದಾಗಿ ಮುಡುಗರೆಲ್ಲ ಹಂಡಿಂದ ಹಾರಾಡುತ್ತಿದ್ದಾರೆ.

೧೯೫೭ ಅಕ್ಟೋಬರ್ ಇಪ್ಪತ್ತೊರು.

ಸೆರೆಮನೆಯಲ್ಲಿ ಬಂದೊದಗಿದ ಸೋಲಿಸಿಂಡಾಗಿ ಸರ್ಕಾರದ ಹಿತ್ತೆ ನೇತ್ತಿಗೇರಿರುವಂತೆ ತೋರುತ್ತಿದೆ.

ಅಂದು ಅಂಗ್ಲ ಅಧಿಕಾರಿಗಾದ ಆವಶ್ಯಾನ, ತಿಕಿದಿ ಏಪೀನ ಆಜ್ಞೆಗೆ ಗುಂಟೂದ ದುರ್ಗತಿ ಸರ್ಕಾರದ ಅಹಂಭಾವವನ್ನು ಕೆರಳಿಸಿದಂತಿದೆ.

ಒಂದೆರಡು ದಿನಗಳಿಂದ ವಾತಾವರಣ ಇನ್ನೊಮ್ಮೆ ಗಂಭೀರವಾಗಿದೆ. ಮುಖ ಭಂಗಿತವಾದ ಸರ್ಕಾರ ಹುದುಗರ ಮೇಲೆ ಸೇರು ತೀರಿಸಿಕೊಳ್ಳಲು ಹೊಂಚುಹಾಕುತ್ತಿದೆಯೆಂಬ ಪಿಸುವಾತು ಕೇಳಿಸುತ್ತಿನೆ.

ಯಾವ ರೀತಿಯದಾಗಿರುವುದೋ ಈ ಪ್ರತಿಕಾರ ?—

ಯಾರಿಗೂ ತಿಳಿಯದು.

ಇಂದು ಸಾಯಂಕಾಲ ಶಂಕರೂ ಮಾತನಾಡುತ್ತಾರು ‘ಸರ್ಕಾರ ಕೈ ಕೊಳ್ಳಲಿರುವ ಪ್ರತಿಕಾರದ ವೆದಂತಿಗಳಿಂದ ನಮ್ಮೆಲ್ಲಿ ಯಾರೆ ಢ್ಯುತಿಯಾ ಕೆಡದಿರಲಿ. ಎನ್ನ ಬರುವುದೋ. ಎಲ್ಲಾ ಬರಲಿ. ಎಲ್ಲರೂ ಕೂಡಿಕೊಂಡೇ ಅದನ್ನೆ ದುರಸೋಣ. ಅಳುಕುವುದು, ಅಂಡುವುದು ಹೇಡಿಗಳ ರೀತಿ. ನಾವು ಗಾಂಥಿ ಸೈನಿಕರು. ಅಂಜಕೆಯೆಂಬುವುದು ಕ್ಷಿಣಿಸ್ತು ಬಳಿ ಸುಳಿಯ ಕಾಡದು.’ ಎಂದು ಹೇಳಿ ಬಸವಣ್ಣನವರ ವಚನವೋಂದನ್ನು ಗುಭೀರ ದಸಿಯಲ್ಲಿ ಹೇಳಿದ.

‘ನಾಳೆ ಬಷ್ಟುದು ನಮಗಂದೇ ಬರಲಿ !

ಇಂದು ಬಷ್ಟುದು ನಮಗೇಗೆಲೇ ಬರಲಿ !

ಇದಕಾರಂಜುವರು, ಇದಕಾರಳುಕುವರು !’

ವಚನ ಹೇಳ ಮುಗಿಸುವಾಗ ಶಂಕರೂ ಮುಖ ಉಜ್ಜಲ ಪ್ರಭೀಯಿಂದ ಚೆಳಗುತ್ತಿತ್ತು. ಅವನ ಕಣ್ಣಗಳಲ್ಲಿ ಅವಣಸೀಯ ಕಡೆ ಮನುಗುತ್ತು. ಅವನ ಸಮಸ್ತ ಶರೀರವೂ ಭಾವನಾವೇಗದಿಂದ ಸೂಕ್ಷ್ಮವಾಗಿ ಕಂಪಿಸುವಂತೆ ತೋರುತ್ತಿತ್ತು.

೧೫೭ ಅಕ್ಟೋಬರ್ ಸೂರ್ಯತ್ಸಂಖ್ಯೆ.

ಎರಡು ಮೂರು ದಿನಗಳ ಈ ಭೀಕರ ಫೋನೆಗಳನ್ನು ಸಾಯುವ ವರೆಗೂ ಮರೀಯಿಲಾರಿ ನಾನು. ನಮ್ಮೆಲ್ಲಿ ಯಾರೂ ಮರೀಯಲು ಸಾಧ್ಯವಿಲ್ಲ. ಅಂಥ ರುದ್ರ ದಿನಗಳನ್ನು. ಅಂಥ ದುರಂತ ಕಣಂಡಗಳನ್ನು.

ನೊನ್ನೆ ಮೊಕದ್ದ ಮೇಗೊಳಗಾದ ಅರು ಜನ ವಿದ್ಯಾರ್ಥಿಗಳ ವಿಚಾರ ತೀಗಾಗಿ ಸೀರೆಮನೆಯ ಹೊರಗಿನ ಅವರಣದಲ್ಲಿ ವಿಶೇಷ ನಾಜ್ಯಯಾಸಾಫಿನ ಪೈಂದು ರಚಿತವಾಗಿತ್ತು. ಅಲ್ಲಿಗೆ ಅವರನ್ನು ಕರೆದೊಯ್ದರು ಇಪ್ಪತ್ತೀಳ ನೇ ತಾರೀಖು. ಅವರ ಪರವಾಗಿ ಸಾಫ್ಟ್‌ವೇರ್‌ಎಂಬರ್ಕ್ಯಾಗಿ ನನ್ನುಲ್ಲಿ ತದಿನೆಂಟು ಜನ ವಿದ್ಯಾರ್ಥಿಗಳು ಹೋಗಿದ್ದರು.

ನನ್ನ ಶಂಕರನೂ ಅವರಳ್ಲಿಬ್ಬ.

ಈ ನಾಜ್ಯಯಾಸಾಫಿನದ ನಾಟಕ ಮುಗಿಯಂಬೇಕಾದರೆ ಸಾಯಂಕಾಲ ಅರು ಘಂಟೀಯಾಯಿತು. ವಿಚಾರತೀಗಾಗಿ ಹೋಗಿದ್ದವರೆಲ್ಲ ಹೆಸಿದು ಬಿಟ್ಟಿದ್ದರು. ಮಧಾಹ್ಯದಲ್ಲಿ ನಾಜ್ಯಯಾಸಾಫಿನಕ್ಕೆ ಹೋದವರಿಗೆ ಉಪಹಾರ ಕೊಡುವ ಪದ್ಧತಿ ಸೀರೆಮನೆಯಲ್ಲಿ ಎಂದಿನಿಂದಲೂ ಇದೆ. ಅಂದು ನಾತ್ತ ಸೀರೆಮನೆಯ ಅಧಿಕಾರಿಗಳು ಅವರಿಗೆ ಉಪಹಾರ ಕೊಡಲು ನಿರಾಕರಿಸಿದರು. ಈ ಅನಾಜ್ಯಯವನ್ನು ಕಂಡ ವಿದ್ಯಾರ್ಥಿಗಳು ಅಫಾರ್ತಾ ಕಿಡಿಕಿಡಿಯಾದರು. ಉಪಹಾರ ಕೊಡದಿದ್ದಲ್ಲಿ ಸೀರೆಮನೆಯಲ್ಲಿ ಕಾಲಿಕುವುದಿಲ್ಲವೆಂದು ಹಟಿ ತೊಟ್ಟಿರು.

ಇಪ್ಪತ್ತ್ವಾಲ್ಯಾಜನ ತರುಣ ವಿದ್ಯಾರ್ಥಿಗಳೂ, ಸೀರೆಮನೆಯ ಅಧಿಕಾರಿಗಳೂ ಚಿಸಿಬಿಸಿ ವಾದವಿವಾದಗಳಾರಂಭವಾಯಿತು.

ಸೇಡಿಗಾಗಿ ಹಾತೋರಿಯುತ್ತಿದ್ದ ಸರ್ಕಾರಕ್ಕೆ ಇಂಥದೊಂದು ಕುಂಟು ನೇಪವೇ ಸಾಕಾಗಿತ್ತು. ಸೀರೆಮನೆಯೊಳಕ್ಕೆ ಪ್ರವೇಶಿಸುವುದಿಲ್ಲವಾಗಿ ಹಟಿಹಿಡಿದ್ದ ವಿದ್ಯಾರ್ಥಿಗಳನ್ನು ಬಲವಂತವಾಗಿ ಒಳಸೇರಿಸಲು ಬಂದರು ಪ್ರೋಲೀಸರು. ಹತ್ತು ಜನರೆ? ಇಪ್ಪತ್ತು ಜನರೆ? ನುನ್ನೂರು ಜನರು! ಎಲ್ಲರ ಕೈಗಳಲ್ಲಿ ಲಾಂಗಳು!

ಈ ತಸ್ತುಸಜ್ಜತ ಪ್ರೋಲೀಸರೇ ಸಾಕಾಗಲಿಲ್ಲವೇನೋ! ಅವರಿಗೆ ಸೀರವಾಗಿ ವಿದ್ಯಾರ್ಥಿಗಳ ಸೋಕ್ಕು ಮುರಿಯುವುದರ್ಕಾಗಿ ಸರ್ಕಾರ ನೂರುಜನ ರಿಜನ್‌ ಪ್ರೋಲೀಸರನ್ನು ಕಳುಹಿಸಿತು. ಕತ್ತಿನ ತುಂಬ ಸುರೆ ಕುಡಿದು ಲಾರಿ, ಬಜೆಗಳನ್ನು ಹಿಡಿದು ಮಡೋನ್ಸ್‌ತ್ರಾದ ಆ ನೂರು ಜನರು ನಿಶ್ಚಯಿಸಿರು, ಎಳಿವಯಸ್ಸಿನವರೂ ಆದ ವಿದ್ಯಾರ್ಥಿಗಳ ಮೇಲೆ ಬೀಳಲು ಸಿಂಹರಾಗಿ ಬಂದರು.

ಸೆರೆಮನೆಯ ಹೊರಗಡೆ ನಡೆದಿದ್ದ ಈ ಪೈರಾಚಿಕ ಸಿಧ್ಧತೀಯ ವಿಚಾರ ಒಳಗಿದ್ದ ನಮಗೆಲ್ಲ ತಿಳಿಯಿತು. ಅಗ ಉಟ್ಟಿದ ನೋತ್ತು. ಹಸಿವು ಬೇರೆ ಹೊಡಿಮೆಕೊಳ್ಳುತ್ತಿತ್ತು. ಇಂಥ ಸಮಯದಲ್ಲಿ ಕಾಳಗದ ಆಹ್ವಾನ ಬೇರೆ! ನಮ್ಮೆಲ್ಲರ ಉದ್ದೇಶ ಉರಿಯತ್ತೊಡಗಿತು. ಸೆರೆಮನೆಯ ಒಳಬಾಗಿಲಿನ ಬಳಿ ಎಲ್ಲರೂ ಸಾಲಾಗಿ ನಿಂತು ಹೊರಗಡೆ ಇರುವ ನಮ್ಮ ಬಂಧುಗಳ ಬೇಡಿಕೆಯನ್ನು ಪೂರ್ಣಗೊಳಿಸಬೇಕೆಂದು ಕೇಳಲಾರಂಭಿಸಿದೆವು. ನಮ್ಮ ಕೇಳಿಕೆಗಳಿಗೆ ದರ್ಶಕ ನುಡಿಗಳೇ ಉತ್ತರವಾಗಿ ದೊರೆತ್ತು. ಸಂ. ಜಯಸ್ಥೋಪಣಗಳಾರಂಭವಾಯಿತು.

ರಾತ್ರಿ ಹನ್ನೆನ್ನಂದೂವರೆಯವರೆಗೂ ಇದೇ ೧೯೬ ಕಳೆದುಹೊರೆಯಿತು. ಅನಂತರ ಹೊರಗಿದ್ದ ವಿದ್ಯಾರ್ಥಿಗಳೆಲ್ಲ ಸೆರೆಮನೆಯೊಳಗೆ ಹೊರೆಗಬೇಕು-ಇಲ್ಲವಾದರೆ ಬಲಾತ್ಮಾರದಿಂದ ಅವರನ್ನೆ ತ್ತಿ ಒಳಕ್ಕೆ ಬಿಸುಟ್ಟಿಲಾಗುವದೆಂದು ಹೋಲಿಸರು ಎಚ್ಚರಿಕೆ ಕೊಟ್ಟರು. ಈ ಎಚ್ಚರಿಕೆಯಿಂದ ಯಾವ ಪರಿಣಾಮವೂ ಆಗಿಲ್ಲ. ತಮ್ಮ ಬೇಡಿಕೆಯನ್ನು ಪೂರ್ಣ ಗೊಳಿಸಿದ ಹೊರತೂ ತಾವು ಒಳಕ್ಕೆ ಪ್ರವೇಶಿಸುವುದು ಸಾಧ್ಯವಿಲ್ಲವಾಗಿ ಸ್ವಷ್ಟವಾಗಿ ಉತ್ತರ ದೊರೆಯಿತು.

ಸಂ. ಆರಂಭವಾಯಿತು ಹೋಲಿಸರ ಪೈರಾಚಿಕ ಹಿಂಸಾಲೀಲಿ.

ಹೊರಗಡೆ ಇನ್ನ ವಿದ್ಯಾರ್ಥಿಗಳನ್ನೆಲ್ಲ ಹೊಡಿದು ಒಬ್ಬೊಬ್ಬರನ್ನೇ ಎತ್ತಿ ಬಾಗಿಲಿನ ಪುಟ್ಟಿ ಕಿಂತಿಯಿಂದ ತೂರಿ ಒಳಕ್ಕೆ ಬಿಸುಟ್ಟಿದರು ಹೋಲಿಸು ಅಥಿಕಾರಿಗಳು. ಈ ಫೋರೆ ದೃಶ್ಯವನ್ನು ನೋಡುತ್ತಾ ನಿಂತಿದ್ದ ನಮ್ಮೆಲ್ಲರ ತಾಳ್ಳಿಯ ಕೊನೆಯ ಅಂಶವೂ ತೀರುತ್ತ ಬಂದಿತ್ತು. ಆವರೂ ಇಂಥ ಸಂವಖ್ಯಾದಲ್ಲಿ ಅಹಿಂಸೆಯಿಂದ ತೇ ಆಚರಿಸಬೇಕೆಂದು ಎಲ್ಲವನ್ನೂ ತಡೆದುಕೊಂಡು ಹಸಿವೆಯಿಂದಲೂ, ಹೋಲಿಸರ ಹೊಡಿತಗಳಿಂದಲೂ, ಅದಕ್ಕಿಂತ ಏಗಿಲಾದ ಅವನಾನದಿಂದಲೂ ಜರ್ಜರಿತರಾಗಿದ್ದ ನಮ್ಮ ಬಂಧುಗಳನ್ನು ಸ್ವಾಗತಿಸಿ ಕರೆದುಕೊಂಡೆವು.

ಇನ್ನೇನು ಈ ದಿನದ ರಾಧಾಂತ ಮುಗಿದುಹೊರೆಯಿತು ಎಂದು ಕೊಂಡು ಇನ್ನು ನಮ್ಮ ನಮ್ಮ ಬರಾಕುಗಳಿಗೆ ಹೊರಡುತ್ತಿದ್ದೆವು. ಅಷ್ಟರಲ್ಲೇ ಕುಡಿದು ಉನ್ನತರಾಗಿದ್ದ ಹೋಲಿಸಿನವರು ಎಲ್ಲ ಕಡೆಗಳಿಂ

ದಲೂ ನಮ್ಮ ಮೇಲೆ ಬಿವ್ವ ಲಾರಿ, ಬಜೆಗಳಿಂದ ಏಟುಹಾಕಲು ಮೊದಲುವಾದಿದರು. ಹತಾತ್ಮಾಗಿ ನಡೆದ ಈ :ದೈತ್ಯದಾಳಿಯನ್ನೆ ದುರಸ್ವಳು ತಿಳಿಯಂದೆ ನಮ್ಮಲ್ಲಿ ಅನೇಕರು ದಾರಿ ಸಿಕ್ಕಿದಹಾಗೆ ನಡೆಯುಲಾರಂಭಿಸಿದರು.

ಕೇವಲ ಒಮ್ಮೆ ಫಲಾರಂಗ್ ಚೆಮೆರವಣಿದ್ದೆ ಜಾಗವಲ್ಲಿ ನಾಲ್ಕು ನೂರು ಜನ ಸಿಕ್ಕಿಬಿದ್ದಿದ್ದೇವು. ಸುತ್ತು ಮುತ್ತು, ಎಡಕ್ಕೆ ಬಲಕ್ಕೆ-ನತ್ತೆ ಹೊರಳಿದರೂ ಶೋಲೀಸರು! ಕಣ್ಣ ಹೊರಳಿಸಿದ ಕಡೆ ಶೋಲೀಸರ ಲಾರಿ. ವಿದ್ಯಾರ್ಥಿಗಳ ಪದ ಬೆಳಕಿನಲ್ಲಿ ವೃತ್ತಾನಿನ ಕೊರೆದಾಡೆಯಂತೆ ಹೊಳೆಯುವ ಬಜೆ. ಬಜೆಯ ತಿವಿತವನ್ನು ತಪ್ಪಿಸಿಕೊಳ್ಳಲು ಒಂದು ಕಡೆ ಹೊರಳಿದರೆ ಲಾರಿಯ ಏಟಿನಿಂದಾಗಿ ತಲೆ, 'ರಭಾ' ಎನ್ನುತ್ತಿತ್ತು. ತಲೆಗೆ ಬೀಳುವ ಏಟನ್ನು ತಪ್ಪಿಸಿಕೊಳ್ಳಲು ಬೆನ್ನು ಬಾಗಿಸಿದರೆ ಬೆನ್ನಿಗೇ ಬೀಳುತ್ತಿತ್ತು ಹೊಡಿತ, 'ಡಬ್ಬ' ಎಂದು. ಹೊಡಿತವನ್ನು ತಡೆದುಕೊಳ್ಳಲಾರದೆ ನೆಲಕ್ಕುರುಳಿದ ಎಳಿ ಬಾಲಕರು ರಿಜರ್‌ ಶೋಲೀಸರ ಭೀಕರ ಬೂಟುಗಳಿಗೆ ಬಲಿಯಾದರು. ತಾವೇನನ್ನು ವಾಡುತ್ತಿರುವೆವೆಂಬಾದರ ಅರಿವೂ ಇಲ್ಲದೆ ಆ ಶೋಲೀಸರು ಚಿಕ್ಕ ಚಿಕ್ಕ ಬಾಲಕರನ್ನೂ ಬೂಟಿನಕೆಳಗೆ ಹಾಕಿ ಹುಳಿಗಳನ್ನು ತುಳಿದಂತೆ ತುಳಿದರು. ಅವರ ಎದೆಗಳ ಮೇಲೆ ಒದ್ದು ಒದ್ದು ಹೊಸಗಿದರು. ಬೂಟುಗಾಲುಗಳನ್ನು ಅನೇಕರ ತುಟಿಗಳ ಮೇಲಿಟ್ಟು ಹಲ್ಲಿ ಮುರಿದು ರಕ್ತತೀಗಿದರು. ಹದಿಮೂರು ವರ್ಷ ವಯಸ್ಸಿನ ಎಳಿಬಾಲಕರನ್ನೂ ಬಿಡಲಿಲ್ಲ ಅವರು. ಪರುಗಳನ್ನು ಹೊಡಿಯುವಂತೆ ಆ ಎಳಿ ಜೀವಗಳನ್ನು ಹೊಡಿದರು. ರಕ್ತ ಮಿಶ್ರಿತವಾದ ಮುಖಗಳಿಂದ ಆ ಮಕ್ಕಳು, 'ಅಯ್ಯೋ ಅವ್ಯಾ' ಎಂದು ಕೂಗಿಕೊಳ್ಳತ್ತಿದ್ದರೂ ಲೇಕ್ಕಿಸದೆ, 'ಅಮ್ಮನ್ನು ಕರೀತಿರಾ ಸೂಳೀನಕ್ಕೆ ಉರಾ! ನಿಮ್ಮ ಸೂಕ್ಕ ಇಳಿಸುತ್ತೇವೆ' ಎಂದು ಆಕ್ರೋಶ ವಾಡುತ್ತಾ ಆ ಬಾಲಕರ ಬಾಯಿಗೆ ಉಗಿದು ಸುಮ್ಮನಾಗಿಸಿದರು.

ನನಗೂ ಬಿದ್ದಿತ್ತು ಏಟು! ಎರಡು ಕೈಗಳಿಂದಲೂ ಗಾಯವನ್ನೊತ್ತಿಹಿಡಿದು ಹೇಗೋ ನಿಂತುಕೊಂಡಿದ್ದೆ.

ಶಂಕರನಿಗೆ?

ಅವನ ಸ್ಥಿತಿ ಹೊರವಾಗಿತ್ತು.

ಕಂಡಿಯಿಂದ ತೂರುವುದಕ್ಕೆ ನೋಡಲು ಪ್ರೇರಿಸರು ಆತನನ್ನು ಪೂರಾ ಹೊಡಿದಿದ್ದರು. ಒಳಗಡಿಗಂತೂ ಆತನಿಗೆ ಸಿಕ್ಕಾಪಟ್ಟಿಯಾಗಿ ಏಟು ಬಿಡ್ಡಿತ್ತು. ನೆಲಕ್ಕೆ ಹಾಕಿ ಬಾಟಿನಿಂದ ಅವನನ್ನು ತುಳಿದಿದ್ದರು, ಎಡೆಯ ನೇರೆಲೆ ಬಲವಾಗಿ ಒಡೆತ ಹಾಕಿದ್ದರು. ಎಂಥ ದೃಢಕಾಯವಾದ ರೀನು, ಈ ಪ್ರೇರಾಚಿಕ ಅತ್ಯಾಚಾರನನ್ನು ತಡೆದುಕೊಳ್ಳಲು ಸಾಧ್ಯವಾದಿತ್ತೇ? ಶಂಕರೂ ಮುಖವಿಂದ ಒಂದೆ ಸಮನೆ ನೆತ್ತುರ ಚಿಮ್ಮುತ್ತಿತ್ತು. ಆದರೂ ಆತ ಎಡೆಗುಂದಿರಲಿಲ್ಲ. ಸೋತು ಹೋಗಿರಲಿಲ್ಲ. ‘ಆಯ್ಜ್ಞೆ’ ಎಂಬ ಆರ್ಥಧ್ವನಿ ಒಂದು ಸಲಪೂ ಬರಲಿಲ್ಲ ಆವನ ಮುಖದಿಂದ. ಸುರಿಯುತ್ತಿದ್ದ ನೆತ್ತುರವನ್ನು ಅಂಗಿಯಿಂದೊರಿಸಿಕೊಳ್ಳತ್ತಾ, ಆತ ಅಂಥ ಸಮಯದಲ್ಲಿ ಸೆರಿಯಾಳು ಬಂಧುಗಳಿಗೆ ನೆರವು ನೀಡಲು ಪ್ರಯತ್ನಿಸುತ್ತಿದ್ದು. ಚಿಕ್ಕ ವಯಸ್ಸಿನ ಕೋಮಲ ಹುದುಗನೊಬ್ಬ ಪ್ರೇರಿಸರ ಅಡಿಗಳಿಗೆ ಬೀಳುವುದರಲ್ಲಿದ್ದಾಗ ಶಂಕರ ಸರ್ವ ಸಾಹಸ ವಾಡಿ ಆತನನ್ನು ಉಸಿಕೊಂಡ!

ರಾತ್ರಿ ಒಂದು ಗಂಟೆಯು ವರೆಗೂ ಈ ಭೀಕರ ಹಿಂಸೆ ಎಡೆಬಿಡೆ ನಡಿಕಿತ್ತು. ನೂರಾರು ಎಳೆಜೀವಿಗಳ ತಲೆ ಒಡೆದು, ಅನೇಕರ ನೆತ್ತುರ ಹಿಂ, ಅನೇಕರನ್ನು ಬಂಟಿಸಿದ ತುಳಿದು, ಅನೇಕರನ್ನು ಸಾವಿನ ಬಾಗಿ ಲಿನ ವರಿಗೆ ದೂಡಿದರೂ ಸಮಾಧಾನವಾಗಿರಲಿಲ್ಲ ಆ ಪ್ರೇರಿಸರಿಗೆ. ಕೊನೆಗೆ ಅಧಿಕಾರಿಯ ಆಜ್ಞೆಯಂತೆ ಆವರೆಲ್ಲಾ ಚದುರಿಹೋದರು.

ನಮಗಾಗಿ ಮಾಡಿದ್ದ ಅಡಿಗೆಯನ್ನೆಲ್ಲ ಆ ಶಾರ ಪ್ರೇರಿಸಂಗೆ ಬಡಿಸಿದರು. ನಮ್ಮನ್ನೆಲ್ಲ ಹೊಡಿದು ಹಸಿದಿದ್ದ ಆ ವೀರಾಗ್ರಂಥಗಳು ನಮ್ಮ ಪಾಲಿನ ಅನ್ನ ವನನ್ನು ತಿಂದು ಸಮಾಧಾನದಟ್ಟಿಕೊಂಡರು.

ನಮ್ಮಲ್ಲಿ ಏನಿಲ್ಲವೇದರೂ ಇನ್ನೂ ರುಜನ ವಿಪರೀತ ಗಾಯಗೊಂಡಿದ್ದಿವು. ಸುಮಾರು ಎಂಭತ್ತು ಜನಕ್ಕಂತೂ ಭೀಕರ ಏಟು ಬಿಡ್ಡಿತ್ತು. ಮೂವರು ಅತ್ಯೇಂತ ಚಿಂತಾಜನಕವಾದ ಸ್ಥಿತಿಯಲ್ಲಿದ್ದರು.

ಹೇಗೆ ಬರಿಯಲಿ ಈ ವಿಚಾರವನ್ನು ನಾನು? ಈ ಮೂವರಲ್ಲಿ ನನ್ನ ಶಂಕರ ಒಬ್ಬನಾಗಿದ್ದು.

ಆತನ ಆ ಅತ್ಯೇನಸ್ಥ ಸ್ಥಿತಿಯಲ್ಲಿ ಅವನನ್ನು ಉಫಂಚಿಸಲು ನಾನು

ಅವನ ಹತ್ತಿರ ಇರಲೂ ಸಾಧ್ಯವಿರಲಿಲ್ಲ. ಅವನನ್ನು ಸೆರಿಮನೆಯ ಅಸ್ತಿತ್ವಿಗೆ ಸಾಗಿಸಿಕೊಂಡು ಹೋದರು.

ಹಸಿವೆಯ ಬಾಧೀಯಂದಲೂ, ಏಟುಗಳ ನೋವಿನಿಂದಲೂ ನರಳು ತ್ವಾ ನಾವೆಭರಂ ನಮ್ಮ ನಮ್ಮ ಬರಾಕುಗಳಲ್ಲಿ ಬಿದ್ದ ಕೊಳ್ಳಬೇಕಾಯಿತು.

ಹಾಸುಗೆಗಳ ಮೇಲೆ ಬಿದ್ದ ಕೊಂಡದೆಷ್ಟೇ ಅಸ್ಟಿ. ಕಣ್ಣ ಮುಖ್ಯವುದಾಗಲಿ, ನಿದ್ರೆ ವಾದುವುದಾಗಲಿ ಯಾಾಗೂ ಸಾಧ್ಯವಿರಲಿಲ್ಲ. ಎಲ್ಲ ಬರಾಕುಗಳಿಗೂ ಯುದ್ಧಾನಂತರದ ರಣಭೂವಿಯ ಸ್ವರೂಪ ಬಂದಿತ್ತು. ಸಾವಾನ್ಯವಾಗಿ ಎಷ್ಟರೂ ಗಾಯಗೊಂಡವರೇ. ಹಲವರು ನರಳುತ್ತಿದ್ದರು. ಹಲವರು ದನಿಯೇರಿಸಿ ಪೂರೀಲೀಸರನ್ನು ಶಿಫಿಸುತ್ತಿದ್ದರು. ಮುರಿದ ಕೈಕಾಲುಗಳನ್ನು ಸರಿಪಡಿಸಿಕೊಳ್ಳುವವರು ಕೆಲವರು. ಒಡಿದ ತಲೆಗಳಿಗೆ ಪಟ್ಟಿ ಕಟ್ಟಿತ್ತಾ ರಕ್ತವನ್ನು ನಿಲ್ಲಿಸಲು ವ್ಯಘರ ಪ್ರಯತ್ನ ವಾದುವವರು ಕೆಲವರು. ನನಗೂಸಣ್ಣಿಗೆ ಸುರಿಯುತ್ತಿತ್ತು ರಕ್ತ. ಅದರ ಶಡಿಗಮನವಿರಲಿಲ್ಲ. ಅಸ್ತ್ರೀಯಲ್ಲಿ ಬಿದ್ದ ಕೊಂಡ ಪ್ರೀತಿಯ ಗೆಳೆಯ ಶಂಕರನ ರಕ್ತ ರಂಜಿತ ಶರೀರ ನನ್ನ ಬಗೆಗಳ್ಳಿನೆಮಂಗಿ ಬಾದು ಸ್ಥಿರವಾಗಿತ್ತು. ದೂರದ ಉರಿ ನಿಂದ ಅವನ ತಂಡಿತಾಯಿಗಳ ಗೋಳಿನ ಕೂಗು ಹಾರಿ ಬಂದು ಕೆವಿಗಳಲ್ಲಿ ಸೇರಿದಂತಾಗುತ್ತಿತ್ತು.

ಸೆರಿಮನೆಯ ಆ ಅಸ್ತ್ರೀಯಲ್ಲಿ ಅವನಿಗೆ ದೋರಿಯುವ ‘ಚಿಕಿತ್ಸೆ’ ಯಂದ ಯಾವ ಪ್ರಯೋಜನವೂ ಉಂಟಾಗುವುದಿಲ್ಲ ವೆಂಬುದೂ ನನಗೆ ಗೊತ್ತಿತ್ತು. ಬರಾಕಿನಲ್ಲಿದ್ದರೂ ಅಸ್ಟಿ. ಅಸ್ತ್ರೀಯಲ್ಲಿದ್ದರೂ ಅಸ್ಟಿ. ಅಲ್ಲಿ ದೋರಿಯುವ ಬಣ್ಣದನಿರ್ನಿಂದ ನನ್ನ ಶಂಕರಾಬದುಕಿಕೊಳ್ಳುವನೇ? ಅವನು ಬದುಕಬೇಕೆಂಬ ಅವೇಕ್ಷೆಯಾದರೂ ಈ ಸಕಾರಕೈಲ್ಲಿದ್ದೀತು?

ದೇವರ ಮೇಲೆ ನನಗೆ ನಂಬಿಕೆಯಿರಲಿಲ್ಲ. ಆದರೂ ಆ ಸಮಯ ದಲ್ಲಿ ಆ ಇಳ್ಳಿವ ವೇವರನನ್ನು ನೆನೆದುಕೊಂಡೆ ‘ನನ್ನ ಶಂಕರನನ್ನು ಬದುಕಿಸು ದೇವರೇ! ಆತನನ್ನು ಈ ಭಯೆಂಕರ ಗಂಡಾಂತರದಿಂದ ಪಾರುವಾದು. ನನ್ನ ಪ್ರಾಣವನ್ನೂ ದರೂ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಆತನನ್ನು ಉಸು.’ ಎಂದು ಪ್ರಾರ್ಥಿಸಿದೆ!

ಯಾವ ದೇವರ ಕಿವಿಗೂ ಸೀರಲಿಲ್ಲ ನನ್ನ ಪ್ರಾಭನೇ. ಎಲ್ಲಾ ಹೈ ಧರ್ಮವಾಯಿತು!

ವಾರನೆಯ ದಿನ ಬೆಳಗ್ಗೆ ಶಂಕರನಿಗೆ ರಕ್ತ ವಾಂತಿಯಾಗುತ್ತಿರುವ ಸವಾರಾರ ತಿಳಿಯಿತು. ವಿಸರ್ಥ ಎದೆನೋಽವಂತಿ. ಡಾಕ್ಟರು ಹೋಗಿ ಆತನನ್ನು ಪರಿಸ್ಥಿತಿ ಅವನ ಮುಖದಿಂದ ಸುರಿಯುತ್ತಿರುವ ರಕ್ತವನ್ನು ಲೋಟಿಸ್ತೊಂದರಲ್ಲಿ ಹಿಡಿವುಕೊಂಡು ಸೆರಿವನೆಯೆ ಅಧಿಕಾರಿಗೆ ತೋರಿಸಿ ದರಂತಿ. ಕ್ಲೀಡೆಯು ಆ ಅಧಿಕಾರಿ ಅದು ರಕ್ತವೇ ಅಲ್ಲವೇ ವಾದಿಸಿದ ನಂತಿ.

ಶಂಕರನಿಗೆ ಎಡೆಬಿಡದೆ ರಕ್ತ ವಾಂತಿಯಾಗತೊಡಗಿತು. ಹೀಗೆ ಯೆ ಇನ್ನು ಕೊಂಡ ಹೊತ್ತು ನಡವಲ್ಲಿ ಆತನ ಪ್ರಾಣವುಳಿಯಲಾರದೆಂಬುದು ಎಲ್ಲಾರಿಗೂ ತಿಳಿದು ಹೊಗಿತ್ತು. ಸೆರಿವನೆಯು ಆಸ್ಪತ್ರೀಯಲ್ಲಿ ಆತನನ್ನು ಉಸಲು ಶಾಧ್ಯವಿಲ್ಲವೇಬುದುತ್ತೂ ಸ್ವಷ್ಟವಾಗಿತ್ತು. ಅದಕ್ಕಾಗಿ ತಕ್ಕಣ ಆತನನ್ನು ಹೊರಗಡೆ ನಗರದಲ್ಲಿನ ದೊಡ್ಡ ಆಸ್ಪತ್ರೀಗೆ ಸಾಗಿಸಬೇಕೆಂದು ಎಲ್ಲರೂ ಕೇಳಿಕೊಂಡಿರು. ನೇನ್ನ ಕೇಳಿಕೆ ಕಿವುಡುಗಿವಾಳ ಮೇಲಿಂದ ಬಿತ್ತು. ತಮ್ಮ ಅತ್ಯಾಚಾರದಿಂದಾಗಿ ಇಂಥ ಭೀಕರ ಸ್ಥಿತಿಗೊಳಗಾಗಿದ್ದ ಶಂಕರನನ್ನು ಹೊರಗಡೆ ಪ್ರಪಂಚಕ್ಕೆ ತೋರಿಸಬಿಡು ಧೈಯವೆಲ್ಲಿಂದ ಬಂದಿತು ಅಧಿಕಾರಿಗಳಿಗೆ?

ಸಾಮಂಕಾಲವ ಹೊತ್ತನಲ್ಲಿ ಶಂಕರನ ಸ್ಥಿತಿ ತೀವ್ರವಿಕ್ರಮಿಸಿ ಹೋಯಿತು. ಇನ್ನು ಶ್ರಫಾಗ ತಮ್ಮ ವೈಮೇಳಿ ಬುಪುವುವೇಬುದು ಗೊತ್ತಾಗುತ್ತಿಲ್ಲ ಅಧಿಕಾರಿಗಳು ನಗರದ ಆಸ್ಪತ್ರೀಯ ಡಾಕ್ಟರನನ್ನು ಕರೆಯಿಸಿದರು. ಅವರು ಬಂದು ಶಂಕರನನ್ನು ಪರಿಸ್ಥಿತಿ ಆತನನ್ನು ತಕ್ಕಣ ಹೊರಗಿಸಿ ಆಸ್ಪತ್ರೀಗೆ ಸಾಗಿಸಿಕೊಂಡೊಯ್ದಬೇಕೆಂದು ಹೇಳಿದರು.

ಸರ. ಅವನನ್ನು ಹೊತ್ತುಕೊಂಡೊಯ್ದವ ಸಿಧ್ಧತೆಗಳು ನಡಿದವು. ನಮ್ಮೆಲ್ಲರ ಕೊಟ್ಟಿಗಳಿಗೂ ಬಿಗ್ಗ ಹಾಕಲಾಯಿತು. ಪೋಲೀಸರು ಎಲ್ಲಿಲ್ಲಾ ಕಾವಲು ನಿಂತರು. ಎಂಟು ಜನ ಶಸ್ತ್ರಾರಿಗಳಾದ ಪೋಲೀಸರ ಸಮೇತ, ಸ್ವಿಚರ್ ಬಂದಿತು. ಭಾರತ ಯುದ್ಧದಲ್ಲಿ ಗಾಯಗೊಂಡು

ಒರಗಿದ ಅಭಿಮನ್ಯವಿನಂತೆ ಶೋರುತ್ತಿದ್ದ ಶಂಕರನನ್ನು ಅದರ ಮೇಲೆ ಮಲಗಿಸಿದರು.

ಅಂಥ ಸ್ಥಿತಿಯಲ್ಲಿ ಶಂಕರನ ಮುಖ ತೇಜಸ್ಸಿನಂದ ಹೊಳೆಯುತ್ತಿದ್ದ ತಂತೆ! ಅವನೆ ತುಟ್ಟಿಗಳ ಮೇಲೆಲ್ಲಾ ಕೃತಕೃತ್ಯತೆಯ ಸೂಕ್ತ ನಗೆ ತುಳುಕಾಡುತ್ತಿದ್ದ ತಂತೆ!

ನಗರದ ಆಸ್ತಿತ್ವಯಲ್ಲಿ ಆತಸಿಗೆ ದೊರೆತ ಉಪಚಾರವೂ ವ್ಯಧಿಗಾಗಿ ಯಿತು.

ಕಾಲ ತುಂಬಿ ಬಂದಿತ್ತು.

ಕೊನೆಗೂ ಸೋಲಿಸರ ಅಸುರೀ ಹಿಂಸೆಗೆ ನಮ್ಮ ಶಂಕರ ಬಲ ಯಾದ.

ಎಂಥ ಬಲಿದಾನ ಅದು!

ಕೊನೆಯನರೆಗೂ ಆತ ತನ್ನ ಧೃತಿ ಕಳೆದುಕೊಳ್ಳಲಿಲ್ಲ. ಎದೆಗೆಡಲಿಲ್ಲ. ಅಳುಕಲಿಲ್ಲ, ಅಂಜಲಿಲ್ಲ. ವೀರನಂತೆ ಎಲ್ಲ ಅತ್ಯಾಚಾರವನ್ನೂ ಸಹಿಸಿದ. ಸಹಿಸುತ್ತಾ ಸಹಿಸುತ್ತಾ ಪ್ರಾಣಾರ್ಥಣ ಮಾಡಿದ.

ಸೇನಾಪತಿಯ ಆಜ್ಞೆಯಾಗಿತ್ತು. ‘ಮಾಡು! ಇಲ್ಲವೇ ಮಡಿ’ ಎಂದು.

ಆ ಸೇನಾಪತಿಯ ನಿಜ ಸೈನಿಕ ನಮ್ಮ ಶಂಕರೂ-ತನ್ನ ಕೃಲಾದುದ ನ್ನೆಲ್ಲಾ ಮಾಡಿದ-ಮಾಡಿದ!

ಇನ್ನು ಅವನ ಪ್ರೀತಿಯ ತಂದೆ ತಾಯಿಗಳ ಸ್ಥಿತಿ!

ಅದನ್ನು :ಜ್ಞಾಪಿಸಿಕೊಂಡರೂ ಸಹ ಜುವ್ಯೆನ್ನುತ್ತದೆ ಹ್ಯಾದಯ!

ಕಾರವರ ಮೋಸಕ್ಕೆ ಬಲಿಯಾಗಿ ವೀರ ಅಭಿಮನ್ಯ ಚಕ್ರವರ್ಣಹದಲ್ಲಿ ಪ್ರಾಣ ತ್ಯಜಿಸಿದಾಗ ಅಜುರ್ ನಿಸಿಗೆ ಎಂಥ ತಳಮಳವಾಗಿತ್ತೋ, ಸುಭದ್ರೆಗೆ ಎಂಥ ಕಳವಳವಾಗಿತ್ತೋ, ಉತ್ತರಿಗೆ ಎಂಥ ದುಃಖ ಆವರಿಸಿತ್ತೋ, ಆ ಎಲ್ಲ ಕಳವಳ ತಳಮಳ ವೇದನೆಗಳನ್ನೂ ಮಾರಿಸುವಂಥ ಅವಣಿನೀಯ, ಅನಿವರ್ಚನೀಯ ಶೋಕದ ಮಂಬಿನಲ್ಲಿ ಮುಳುಗಿದೆ ನಮ್ಮ ಸೇರಿಮನೆ.

೯೮

ಆಗಸ್ಟ್ ಒಂಬತ್ತು

ಬರಿದಾಗಿದೆ ನಮ್ಮ ಕ್ರಾಂತಿ ಭವನ! ನಮ್ಮೇಲ್ಲರ ಹೃದಯಗಳೂ
ಬರಿಯಾಗಿವೆ. ಹೊರಟು ಹೊಡ ನಮ್ಮ ಅಭಿಮನಸ್ಯಾ! ನಮ್ಮೇಲ್ಲರ
ನಚ್ಚಿನ ನಾಯಕ, ಪ್ರೀತಿಯ ಬಂಧು, ನಮ್ಮ ನಾಡಿನ ವಿದ್ಯಾರ್ಥಿವ್ಯಂದದ
ಅದಶ್ರೋ ಪುಷ್ಟಿ, ಕನಾಂಟಿಕದ ಕಣ್ಣಿನುಣಿ, ಶಂಕರಾ!

ಚಿಂಗಳೂರು

ವೂಡ್ ಗ್ರಾಮ

ಅಜ್ಞಾತವಾಸಿ

ಮತ್ತೆ ಬರುತ್ತಿದ್ದರು ಆ ಪೋಲೀಸರು !

ಎಂಟು ದಿನಗಳಿಂದ ಎಡೆಬಿಡದೆ ಅವರ ಹಿಂಸೆ ಸಾಗಿತ್ತು ಒಂದೆ ಸಮನೆ. ಅದರೂ ಅವರಿಗೆ ತೃಪ್ತಿಯಾಗಿರಲಿಲ್ಲ.

ಮತ್ತೆ ಬರುತ್ತಿದ್ದರು....!

ಅವರ ಚಿತ್ರಹಿಂಸೆಗೆ ಎಡೆಗೊಡಲು ನಿಧ್ಫಾಗ ಎದ್ದು ಕುಳಿತಳು ನಾಗಮ್ಯ.

ಎಂಟು ದಿನಗಳಿಂದ ಒಂದೆ ಸಮನೆ ಅವರು ಅವಳನ್ನು ಹೊಡೆದಿದ್ದರು. ಲಾರಿ, ಬೆಕ್ಟ್, ಬೂಟು, ಜಪ್ಪಲಿ—ಕೈಗೆ ಸಿಕ್ಕೆದುದರಿಂದ ಏಟು ಹಾಕಿದ್ದರು. ಅವಳ ಸೀರೆ ಕುಪ್ಪು ಸಗಳನ್ನೇ ಲಾಲ್ ಸೇಳಿದುಕೊಂಡು ಬತ್ತಲೀಗೊಳಿಸಿ ಆ ನಗ್ನ ಶರೀರದ ಮೇಲೆ ಚಮುಚ ಪಟ್ಟಿಯಿಂದ ಬಿಗಿದಿದ್ದರು. ಹತ್ತು ಹನ್ನೆರಡು ಜನ ಸೇರಿಕೊಂಡು ಒಬ್ಬರಾದ ಬಳಿಕ ಇನ್ನೆಷ್ಟು ಭ್ರಂತಿ ಸರದಿಯಿಂದ ಅವಳ ಮೈಮೇಲೆ ಬಿದ್ದು ಶೀಲಭಂಗ ವಾಡಿದ್ದರು. ಅವಳ ಎಡೆಯನ್ನೇ ಲಾಲ್ ಹಿಸುಕಿ ಹಿಸುಕಿ ಹಿಂಡಿ ಹಿಂಡಿ ಹಿಪ್ಪೆ ವಾಡಿ ಹಾಕಿದ್ದರು. ಅವಳ ಕೋಮಲ ಶರೀರದ ಮೇಲೆ ಕೂರ ಪಶುಗಳಿಗಿಂತಲೂ ಕೂರ ವಾದ ರೀತಿಯಲ್ಲಿ ಬಿದ್ದು ಭೀಕರ ಅತ್ಯಾಚಾರ ನಡಸಿದ್ದರು. ಆ ಎಳಿ ಶರೀರದಿಂದ ಸುರಿಯುವ ಬಿಸಿ ನೆತ್ತೆರವನ್ನು ಕಂಡುಹುಟ್ಟ ಅವರಿಗೆ ಹಿಂಸೆಯ ಹುಚ್ಚು ಕೇರಳುತ್ತಿತ್ತು.

ಆ ಏಟು, ಆ ಅತ್ಯಾಚಾರ, ಆ ರಕ್ತಪಾತ, ಅದನ್ನು ತಾಳಲಾರದಿ ಆ ತರುಣ ವಿಲಿವಿಲಿ ಒದ್ದಾಡಿಕೊಂಡಿದ್ದಳು. ಯಾವುದರಿಂದಲೂ ಆ ಪೋಲೀಸರ ಕೆಲ್ಲಾ ಹೃದಯ ಶರಗಿರಲಿಲ್ಲ. ದಿನಪೂ ಹೊಡೆದದ್ದೇ ಹೊಡೆದದ್ದು! ಅತ್ಯಾಚಾರ ನಡಸಿದ್ದೇ ನಡಸಿದ್ದು! ಹೆಪ್ಪುಗಟ್ಟಿದ ನೆತ್ತೆ ರಿನಿಂದ ಹೊಲಸೆಯ್ದು ನಾರುತ್ತಿದ್ದ ಆ ಶರೀರವನ್ನು ಸಹ ಪಿಂಚಿಗಳಂತೆ ತಬ್ಬಿ ಹಿಡಿದುಕೊಂಡು ಅವರು ಅದರ ಮೇಲೆ ಅತ್ಯಾಚಾರ ನಡಸಿದ್ದರು.

ಇನ್ನೊಮ್ಮೆ ತೃಪ್ತಿಯಾಗಿರಲಿಲ್ಲ ಅವರಿಗೆ.

ಮತ್ತೆ ಬರುತ್ತಿದ್ದರು....!

ಆ ಗುಡಿಸಿಲಿನ ಸೀರೆಮನೆಯಲ್ಲಿ ಒಬ್ಬ ಶೇ ನರಳುತ್ತಾ ಬಿದ್ದುಕೊಂಡಿದ್ದ ಹಾಗೆ ನಾಗಮ್ಮೆ ನೂರು ಬಾರಿ ಯೋಚಿಸಿದ್ದಳು. ‘ಯಾರೂ ಇಲ್ಲವೇ ಇವರನ್ನು ತಡೆಯುವವರು? ಯಾರೂ ಇಲ್ಲವೇ?’

ಸಾವಿರ ಬಾರಿಯಾದರೂ ಆಕೆ ಸರ್ವ ರಕ್ಷಕ ಭಗವಂತನನ್ನು ಆತ್ಮದಿನಿಯಿಂದ ಕೂಗಿ ಕರೆದಿದ್ದಳು. ‘ಕುರು ಸಭಿಯಲ್ಲಿ ದ್ವಾಪದಿಯ ವಾನ ರಕ್ಷತೆ ವಾಡಿದ ಕೃಷ್ಣ, ಬಂದು ನನ್ನನ್ನು ಕಾಪಾಡು’ ಎಂದು ಆ ಶ್ರೀಹರಿಯನ್ನು ಪ್ರಾರ್ಥಿಸಿದ್ದಳು. ‘ಭಕ್ತವಶ್ವಲ ಶಿವಶಂಕರಾ, ಬಾರೋಬೇಗನೆ, ಬಂದು ನನ್ನನ್ನು ಇಸು ಈ ಸಿಶಾಚಿಗಳಿಂದ!’ ಎಂದು ಹಲುಬಿಮೂರೆಯಿಟ್ಟಿದ್ದಳು. ಯಾವ ದೇವರೂ ಬರಲಿಲ್ಲ ಅವಳ ಬಿಡುಗಡೆಗೆ. ‘ಯಾವದೇವಾ, ನೀನಾದರೂ ಬಂದು ನನ್ನನ್ನು ನೀ ನರಕದಿಂದ ಪಾರುವಾಡು’ ಎಂದು ಮೃತ್ಯುವನನ್ನು ಕರೆದಿದ್ದಳು. ಅದಕ್ಕೂ ಸಹ ಕರುಣೆ ಬಂದಿರಲಿಲ್ಲ. ದಿನ ದಿನದ ಆ ಭಯಂಕರ ಹಿಂಸೆಯನ್ನೆಲ್ಲಾ ಸಹಿಸಿಕೊಂಡರೂ ಇನ್ನೂ ಹೋಗದಾಗಿತ್ತು ಆ ಜೀವ.

ಬಾಟುಗಳ ಸದ್ಗುರುತ್ವತ್ವ ಬಂತು. ಅದೇ ಆ ಪರಿಚಿತವಾದ ಕಡ್ಡಾ ಕಡ್ಡಾ ಸದ್ಗುರು—ಬೀಗ ತೆಗೆಯುವಾಗ ಆಗುವ ‘ಖಿಳಲ್ಲಾ’ ಎಂಬ ಶಬ್ದ—ಎಲ್ಲ ಶಕ್ತಿಯನ್ನೂ ಎದೆಯಲ್ಲಿ ತುಂಬಿಕೊಂಡು ನಾಗಮ್ಮೆ ಅವರ ನ್ನೆಡುಂಸಲು ಸಿದ್ಧಾದಳು.

ಬಾಗಿಲು ತೆರಿಯಿತು.

ಅವೇ ಆ ಕ್ಷಾರ ಮುಖಗಳೇ! ಇದಿಲ್ಲು ಬಣ್ಣಿದ, ಮೊಸಳೆಯಂಥ ಭೀಕರ ಮುಹಾಕ್ಯತಿಯ ಆ ದಫೇದಾರ್, ಅವನ ಜೊತೆಯ ಆ ಪೋಲೀಸ್ ಶಿವಾಯ....ಮೂರು ದಿನಗಳಿಂದ ಅವರಂಬ್ಬರೇ ಬರುತ್ತಿದ್ದರು. ಮತ್ತೆ ಮತ್ತೆ ಅದೇ ಪ್ರಕ್ಷೇ. ಅದೇ ಅತಾಳಿಕಾರ. ಎಲ್ಲವನ್ನೂ ಮುಗಿಸಿಕೊಂಡು, ಜತಿಗೆ ತಂದಿದ್ದ ತಂಗಳು ರೋಟ್ಟಿಯ ತುಂಡಿಕೊಂಡನ್ನು ಅವಳ ಮ್ಯಾಮೀಲೆ ಬಿಸುಟ್ಟಿ, ಮೂಲೆಯಲ್ಲಿದ್ದ ಮಡಕೆಗೆ ಹೊಲಸು ನೀರನ್ನು ತುಂಬಿ, ಬಾಗಿಲು ಹಾಕಿಕೊಂಡು, ಬೀಗ ಜಡಿದು ಹೊರಟು ಹೋಗುತ್ತಿ

ದ್ದರು. ಬೆಳಗೆ ಮತ್ತು ಸಾಯಂಕಾಲ.—ದಿನನ್ನೂ ಎರಡು ಹೊತ್ತೂ ತನ್ನ ವಂತಿರಲ್ಲಿ ಈ ಕ್ರಮ.

ಅವಳನ್ನು ಸೋಲಿಸಬೇಕೆಂದು ಅವರು ಕೈಗೊಂಡ ಹಿಂಸಾಕ್ರಮ ಗಳೀಲ್ಲ ನ್ಯಾಥವಾಗಿದ್ದವು. ಯಾವ ಉಪಾಯವೂ ಅವಳ ಬಾಯಿ ಬಿಡಿ ಸಲು ಸಮರ್ಥವಾಗಿರಲಿಲ್ಲ. ‘ಮಾತಾದು, ನಮ್ಮ ಪ್ರಶ್ನಿಗೆ ಉತ್ತರ ಕೊಡು. ನಿನ್ನನ್ನು ಬಿಟ್ಟುಬಿಡ್ಡೇನೆ’ ಎಂದು ಅವರು ಗಂಟಲು ಹಂ ಯಾವಂತೆ ಆಕ್ರೋಶ ಮಾಡಿದರೂ, ಅವಳ ಬಾಯ ಮೇಲೆ ಬಾಟು ಗಾಲು ಹಾಕಿ ಹೊಡಿದರೂ ಆಕೆ ಸೋತುಹೊಗಿರಲಿಲ್ಲ. ಬಾಟನ ಮೊಕ್ಕೆಗಳ ಆಫಾತದಿಂದಾಗಿ ತುಟಿ ಬಡೆದು, ಹಲ್ಲು ಮುರಿದು ರಕ್ತ ಸುರಿಯು ಶ್ರಿದ್ದರೂ ಸಹ ಆಕೆ ಕಂಗಟ್ಟಿರಲಿಲ್ಲ.

ಅವಳ ಆ ದೃಢ ನಿಧಾರ ಅವರಿಗೆ ಚೆನ್ನಾಗಿ ಮನವರಿಕೆಯಾಗಿ ದ್ದರೂ ಇನ್ನೂ ಅವರು ಹಿಂದೆಗೆದಿರಲಿಲ್ಲ. ನಿರಾಶರಾಗಿರಲಿಲ್ಲ. ದಿನನ್ನೂ ಬರುತ್ತಲೇ ಇದ್ದರು. ದಿನನ್ನೂ ಅವಳನ್ನು ಹೊಡಿದು, ಬಡಿದು ಹೀಡಿಸುತ್ತಲೇ ಇದ್ದರು.

ಈಗಲೂ ಬಂದಿದ್ದರು!

ದಫೇದಾರನ ಬಾಟುಗಾಲು ಭರದಿಂದ ಬೀಸಿಬಂದು ಅವಳ ಸೊಂಟದ ಮೇಲೆ ಬಿತ್ತು. ಅದರ ಆಫಾತಕ್ಕೆ ಆಕೆಯ ದೇಹ ಪುಟ್ಟಿದು ಕೊಂಚೆ ಮಾರ ಹೊಗಿ ಬಿದ್ದುಕೊಂಡಿತು. ಒದೆತದಿಂದಾಗಿ ಹೆಚ್ಚಿನ ಯಾವ ಸೋನ್ನೂ ತಲೆದೊರಿದಂತಾಗಲಿಲ್ಲ. ಸೊಂಟದ ಮೂರ್ಕಿ ಯಾವಾಗಲೋ ಅವರ ಪದಹತಿಗೆ ಸಿಕ್ಕಿ ಮುರಿದುಹೊಗಿತ್ತು. ಭಾವಿಯ ನೀರಿನಲ್ಲಿ ಕಲ್ಲು ಬಿದ್ದಾಗ ಅದರಲ್ಲಿ ಕೊಂಚಕಾಲ ತೆರಿಗಳ ಕುಣಿತ ನಡೆಯುವಂತೆ ಅವಳ ಶರೀರದಲ್ಲಿ ಒಂದಿರಿದು ಕ್ಷಣಿಗಳ ಕಾಲ ಖಂದು ತರದ ವಿಲಕ್ಷಣ ಅಲೆಗಳದ್ದು ಮಾಯವಾದವು. ಅಷ್ಟೇ.

‘ಇನ್ನೂ ಇಳೀಲಿಲ್ಲವೇನೇ ನಿನ್ನ ಸೊಕ್ಕು? ಮಾತಾಡುತ್ತೀಯೋ ಇಲ್ಲೋ?’ ಎಂದ ದಫೇದಾರ ಮತ್ತೊಂದು ಬಾರಿ ಅವಳ ಸೊಂಟಕ್ಕೆ ಒದಿತ ಹಾಕುತ್ತು.

‘ಹೇಳು ಹೊಲಿಮುಂಡಿ, ಎಲ್ಲಿ ಅಡಗಿದ್ದಾನೆ ನಿನ್ನ ಗಂಡ? ಯಾಕೆ

ಮಾತಾಡೋದಿಲ್ಲ ಸೀನು? ಇನ್ನೂ ಎವ್ವು ಅಂತ ಹೊಡಿಸಿಕೊಳ್ಳುತ್ತೀರೆ?” ಎನ್ನುತ್ತಿದ್ದ ಹಾಗೇ ಆತ ಅವಳ ಎವೆಯನ್ನೋಂದು ಸಲ ಕೂರವಾಗಿ ಹಿಮುಕಿದೆ.

‘ಹೇಳು ಹಡಚಿ ಮುಂದೆ, ಪ್ರಾಣ ಉಳಿಸಿಕೊ. ಎಲ್ಲಿದ್ದಾನೆ ಹೇಳು ನಿನ್ನ ಚೆನ್ನಾಗ್ಯಿ? ಮಾತಾಡು....ಮಾತಾಡು....” ಮತ್ತೆ ಉದೆತಗಳು.... ಮತ್ತೆ ಹೊಡಿತಗಳು....ಮತ್ತೆ ಏಟುಗಳು....ಎಲ್ಲವನ್ನೂ ಹೇಗೋ ತಡೆದು ಕೊಂಡು ಅಲ್ಲಿ ಇಲ್ಲಿ ಉರುಳಾಡುತ್ತ ಬಿಡ್ಡಿತ್ತು ಅವಳ ಶರೀರ. ಮುಖ ದಿಂದ ಮಾತು ಬರುವಂತಿರಲ್ಲ. ಮಾತನಾಡಲು ಅವಳಿಗೆ ಎಚ್ಚರವೂ ಇರಲಿಲ್ಲ.

ಷಾರಾರು ದಿನಗಳ ಸತತ ಪ್ರಪಂತ್ಯದಿಂದಲೂ ಸಹ ಆಕೆ ಬಾಯಿ ಚಿಕ್ಕದಿರುವುದನ್ನು ಕಂಡು ದಫೇದಾರಸಿಗೆ ಭೀಕರ ಕೊಪನೇರಿತು. ಅವಳ ಬಾಯಿಯನ್ನು ಬಲವಾತವಾಗಿ ತೆರೆದು ಆದರೋಳಿಗಿನ ನಾಲಗೆ ಯನ್ನು ಹಿಡಿದು ರಭಸದಿಂದ ಎಳೆಯುತ್ತ ಮಾತಾಡು ಸೂಳೇಮಗಳೆ, ಎಲ್ಲಿದ್ದಾನೆ ಹೇಳು ನಿನ್ನ ಚೆನ್ನಾಗ್ಯಿ? ಎಂದು ಕಾಗಿಕೊಂಡು.

ನಾಗಮೃನಿಗೆ ಎಚ್ಚರ ಬಂತು; ದಫೇದಾರ ನಡಹಿದ ಕೃತ್ಯದ ಅರಿ ವಾಯಿತು. ತನ್ನಲ್ಲಿ ಉಳಿದಿದ್ದ ಎಳ್ಳ ಶಕ್ತಿಯನ್ನು ಹಲ್ಲಿಗಳಿಗೆ ಒಟ್ಟುಗೂ ದಿಸಿ ಅವನ ಕೈಯನ್ನು ಬಲವಾಗಿ ಕಚ್ಚಿಬಿಡಲಾ ಎಸ್ಸಿಸಿತು ನಾಗಮೃನಿಗೆ. ನಾಗರ ಹಾವಿನ ಹಲ್ಲಿನಲ್ಲಿರುವ ವಿವಾದರೂ ತನ್ನ ಹಲ್ಲಿನಲ್ಲಿದ್ದಿದ್ದರೆ— ಒಂದು ಕಡಿತಕ್ಕೇ ಉರುಳಿದ್ದು ಒರಲಿ ಒರಲಿ ಪ್ರಾಣ ಬಿಡುತ್ತಿದ್ದ ಈ ಸಿಶಾಚಿ ಎಂದುಕೊಂಡೆಳು....ಎಲ್ಲಾ ಬರಿ ಎಂಕೆಯೆ....ಎಲ್ಲಾ ಬರಿ ಯೋಳನೆಯೇ....

ದಫೇದಾರ ಮತ್ತೆ ಕಿರಿಚಿಕೊಳ್ಳುತ್ತಿದ್ದು.

‘ಹೇಳು ಎಲ್ಲಿದಾನೆ ಆ ನಿನ್ನ ಗಂಡ? ಭಂಡ ಸೂಳೇಮಗ ಎಲ್ಲಿ ಅದ ಗಿಡ್ಡಾನೆ ಹೇಡಿಯ ಹಾಗೆ?’

ಭಂಡ! ಹೇಡಿ! ಅದೂ ತನ್ನ ಗಂಡ! ನಾಗಮೃನ ಸ್ವಾಭಿಮಾನ ಕುದಿದೆದ್ದಿತು. ನೋವು ಸಹಿಸಿ ಸಹಿಸಿ ಕುಗ್ಗಿತ್ತೇಡ—ಅದರೂ ಆತ್ಯಂತ ಶೀವ್ರವಾದ ದನಿಯಲ್ಲಿ ಗುಡುಗಿದೆಳು.

‘ಯಾರಿಗೆ ಭಂಡ ಅಂತೀಯೋ ಪಂಥಾ! ಹೊಗಸರ ಮಾರ್ಪಾಲೆ ಕೈ ಎತ್ತುವ ಸಿಮ್ಮಂಧ ಹೇಡಿಗಳಂಧವನ್ನಲ್ಲಿ ನನ್ನ ಗಂಡ! ಥೂ! ಸಿಮ್ಮ ಮು ವಿಕ್ಕೆ ಬೆಂಕಿ ಹಾಕಲಿ! ನಾಚಿಕೆಯಾಗೋದಿಲ್ಲವೆ ನಿಮಗೆ?’

ಇಲ್ಲ. ನಾಚಿಕೆಯಾಗುವಂತಿರಲ್ಲಿ ಅವರಿಗೆ. ಅವಳು ‘ಥೂ’ ಎಂದ ಷಾಮ್ಮ ಆ ಸ್ತೋಲಿಸಿನವನಿಗೆ ಕೊಪ ಹೆಚ್ಚುತ್ತ ಬಂತು. ಮತ್ತೆ ಭೀಕರವಾಗಿ ಏಟು ಹಾಕತ್ತಿಂಡಿದ್ದೀರಿ. ಈ ಮೊದಲು ಅನೇಕ ಸಲ ಎಳೆದು ಎಳೆದು ಉದುರಿ ಹೋಗಿದ್ದರೂ ಸಹ ಇನ್ನೂ ಕೊಂಡೆ ಉಳಿದುಕೊಂಡಿದ್ದ ಅವಳ ತಲೆ ಕೂಡಲನ್ನ ಹಿಡಿದು ಗುಡಿಸಿಲಿನ ತುಂಬೆಲ್ಲಾ ದರದರನೆ ಎಳೆದಾಡಿದ. ಮತ್ತೆ ಹೂಡಿದೆ. ಮತ್ತೆ ಎಳೆದೆ. ಬೂಟುಗಾಲಿನಿಂದ ತುಳಿದೆ. ಅವಳು ಮತ್ತೆ ಎಚ್ಚರದಪ್ಪಿ ಬೀಳುತ್ತಲೂ ಮುಖದ ಮೇಲೆಲ್ಲ ಸೀರು ಹಾಕಿ ಬಲವಂತವಾಗಿ ಎಚ್ಚಿಸಿದೆ.

ಕಣ್ಣಿನೆಗಳನ್ನ ಬಿಚ್ಚಿಕೊಂಡು ಹೊರಕ್ಕೆ ದೃಷ್ಟಿಯನ್ನೂ ಇಡಿಸುವುದೂ ಅಸಾಧ್ಯವಾಗಿತ್ತು ನಾಗಮ್ಮನಿಗೆ. ಈಣ್ಣಿಗಳ ಮೇಲೂ ಏಟು ಬಿದ್ದಿತ್ತು. ಅಲ್ಲಿಂದಲೂ ಸೆತ್ತುರು ಸುರಿಯುತ್ತಿತ್ತು.

ಬಾಗಿಲು ಹಾಕಿಕೊಂಡು ಹೊರಡುತ್ತಿದ್ದ ಹಾಗೆ ದಫೇದಾರ ಕೂಗಿ ಕೊಂಡದ್ದು ಕೇಳಿಸಿತು.

‘ಇಂದು ಸಾಯಂಕಾಲ ಆವನಿರುವ ಜಾಗ ತಿಳಿಸಿದರೆ ಸರಿ. ಇಲ್ಲ ದಿದ್ದರೆ ಸಿಗಿದುಹಾಕ್ಕೇನೇ. ಕಂಭಕ್ಕೆ ಕಟ್ಟಿ ಚಮುದ ಸುಲೀತೀನೇ.’

ಇದುವರಿಗೆ ನೂರು ಸಲವಾದರೂ ಆ ವೊತ್ತು ಬಂದಿರಬಹುದು ಅನನ ಮುಖಿದಿಂದ. ದಿನಶೂ ಸಿಗಿಯುವುದೂ ನಡೆದಿತ್ತು. ಇಮ್ಮ ಸುಲಿಯುವುದೂ ನಡೆದಿತ್ತು. ಆದರೂ ಪ್ರಾಣ ಹೋಗಿರಲಿಲ್ಲ. ಇತ್ತು ಹತ್ಯೆ ಮಾಡಿಕೊಳ್ಳುವುದೂ ಸಹ ಸಾಧ್ಯವಿರಲಿಲ್ಲ. ನಾಗಮ್ಮನಿಗೆ. ಆದಕ್ಕೂ ಅಸಾಧ್ಯವಾಗಿ ಮಾಡಿದ್ದರವರು. ಅಂಥ ಪ್ರಯತ್ನಕ್ಕೆ ಅವಳು ಹೊಡಿಗಬಾರದೆಂದು ಯೋಚಿಸಿ ಅಲ್ಲಿ ಒಂದು ಬಟ್ಟಿಯ ತುಂಡನ್ನೂ ಉಳಿಸಿರಲ್ಲಿಲ್ಲ. ಅವೇ ಸೀರಿ, ಕುಪ್ಪಿಸಗಳನ್ನಂತೂ ಎಂದೋಡಿ ಸೀಕೆದೆಯ್ಯಿದ್ದರು, ಕುಗುಡಿಸಿಲಿನ ಲಿಂಗ ಹಗ್ಗಿಗಳನ್ನೂ, ದಾರಗಳನ್ನೂ ಒಂಟಷ್ಟೂ ಬಿಂದಿ ಸಾಗಿಸಿಕೊಂಡು ಹೋಗಿದ್ದರು.

ಗುಡಿಸಿಲಿಗೆ ಬೆಂಕಿ ಹತ್ತಿಸಿ ಅದರೊಳಗಡೆ ಸುಟ್ಟುಕೊಂಡಾದರೂ ಸಾಯಂಬಹುದಾಗಿತ್ತು.

ಅದೂ ಸಾಧ್ಯವಿರಲಿಲ್ಲ. ಬೆಂಕಿಯಾಗಿ ಸಿಕ್ಕುವಂತಿರಲಿಲ್ಲ. ಬೆಂಕಿ ಪೆಟ್ಟಿಗೆಯಾಗಿ ಸಿಕ್ಕುವಂತಿರಲಿಲ್ಲ.

— ಕತ್ತಲ ರಾತ್ರಿಯಲ್ಲಿ ಹೊರಗಡೆ ಸ್ವೇಚ್ಛೆಯಾಗಿ ಸಂಚರಿಸುವ ಸರ್ವಗಳಾದರೂ ಒರಬಾರದೇ ತನ್ನ ಈ ಗುಡಿಸಿಲನ ಸರೆಮನೆಯಲ್ಲ? — ಎಂದುಕೊಂಡಿದ್ದ ಖು ನಾಗಮೃ.

— ಅವುಗಳ ತೀಕ್ಕು ಕಣ್ಣುಗಳ ಹೊಳಪನ್ನು ಕಂಡು ತಾನು ಆವನ್ನು ಗುರುತಿಸಿಯಾಳು. ದರ್ಶನ ಕೊಡಲು ಬಂದ ದೇವರನ್ನು ಸ್ವಾಗತಿಸುವಂತೆ ತಾನು ಆವನ್ನು ಸ್ವಾಗತಿಸಿಯಾಳು. ಸಂಶೋಧಿಸಿದಿಂದ ನಗು ನಗು ತ್ವಾ ಅವುಗಳ ಹೆಡಿಗೆ ಕೈ ಹಾಕಿಯಾಳು. ಅವುಗಳ ವಿಷಯಕ್ಕೆ ಹಲ್ಲು ಕೈಗೆ ಚುಚ್ಚಿದಾಗ ಹರಣದಿಂದ ಕೇಕೆ ಹಾಕಿಯಾಳು...!

— ಯಾವುಗಳು ಬರದಿದ್ದರೆ ಹೊಗಲಿ, ಹಿಂಡೆಹೆಮ್ಮೆ ತಮ್ಮ ಹಳ್ಳಿಯ ತುಂಬೆಲ್ಲಾ ತಾಂಡವನ್ನು ಶೈಗ್ರೇಹಿಸಿದ ಪ್ಲೇಗಿನ ಮಾರಿಯಾದರೂ ಏಕೆ ಒರಬಾರದೋ ತನ್ನ ಬಳಗೆ?

— ದೈತರ ಮನೆಗಳನ್ನೇಲ್ಲ ಸುಟ್ಟು ಬೂದಿ ಮಾಡಿದ ಆ ಅಗ್ನಿಜ್ಞಾಲೆ ಅದೇಕೆ ಸುಳಿಯಲ್ಲಿ ಪೋ ಈ ಗುಡಿಸಲನ ಒಳಗೆ?

ಆ ಜ್ಞಾಲೆಯನ್ನು ತ್ವಾ ಹಾರಿಸಿ ತರಲು ಗಾಳಿಗೆ ಕೂಡ ಮನಸು ಬರಲಿಲ್ಲವೇ?

ನಿಷ್ಠಾವೆಲ್ಲ ಒಂದುಕೂಡಿ ಭೀಕರ ಸಂಚು ಹೂಡಿದೆಯೇನೋ ತನ್ನ ವಿಷಯದ್ವಾಗಿ?

ಟ್ರೆಕನ್ನು ಗಂಡ! ತನ್ನ ಪ್ರಾಣಪ್ರಿಯ ಗಂಡ! ಎಲ್ಲಿದ್ದಾನೆ ಆತ? ಯಾವ ಕೂಡನಲ್ಲಿದಾನೆ? ಎಲ್ಲಿ ಆಶೀಯತ್ವದಾನೆ? ಎಷ್ಟು ಕಷ್ಟಪಡುತ್ತಿದಾನೋ, ಎಂಥ ಯಾತನೆ ಅನುಭವಿಸುತ್ತಿದಾನೋ! —

ತನ್ನಕೊಡಗಿದ ಅಂಥ ಭೀಕರಿಸ್ತೀಯಲ್ಲಿ ನಾಗಮೃನಿಗೆ ತನ್ನ ಗಂಡನ ಸಂಕೆಟಿಗಳ ವಿಜಾರ ಬಂದು ಹೃದಯ ಕುದಿಯತೋಡಗಿತು. ಆವನ ತೊಂದರೆಗಳನ್ನು ಕುರ್ತು ಯೋಚಿಸಿದ ಹಾಗೆಲ್ಲ ತನ್ನ ನೋನು ಮರಿತು

యోగతీషణగతి. ఎంటు దినగథిచ రొట్టె ఇలిదిరల్లి అవళ యొట్టెగే. అంధ స్తుతియిల్లా ఈకేగే గుండన శాటద నేనపాయితు. అవసిగే రొట్టె సిక్కుత్తిచేయో ఇల్లపోయి ఎండుకొండు అవళ కొల్లుగాల్లి సేరు ఓమ్మెబంతు.

ఎందు రూత్తి చెల్లియస్తు లిట్టు, తొలగువాగ తన్నస్తు ఎం చేందూ బిడులూరుదుతే గింపస్తుకిండు. కేస్తుగే కేస్తు ఇట్టు సవ రుత్తు, తలేగువచలస్తు నేవరిషుత్తు, మదరబేఇడ నాగూ, ఈ గలూ టీ ఎల్లు ముగిద ఒల్లిక మత్తే ఒత్తేనే. సనగాగ ఢ్రియుచింద కాదిరు, ఎందు భరవసే కొట్టె. ఈగలులూ ఆగలులు సిద్ధవాగి సింతాగిన ఉతస ప్రేమముణతీ వర్తులు అవస కణ్ణెనేచురు ఒంతు.

‘ఎందిగే ముగియుష్టమో ఈ స్తుతీలో రాజ్ఞ? ఎందు ఇ వరిల్లు ఇల్లుండ యొరదువరిలో? ఎందు ఒచుత్తునో నస్తుడేయ? సాసేందు అవస్తు సోఇడుక్కే ఇస్తో? - ఇల్లి - బోగే! ఈ స్తుతీలోసరియిం దాగ యతాగాగి పత్రాని సీగుక్కేఇస్తో?

‘అయిన్నో, నస్తుడేయా, ఎల్లిద్దీరియో సీను? ఒందు సలవా దచు మాక తోలిచు. సిన్ను ముచ్చ మాక సోఇడి సిన్ను తొడే మేరి తప్ప ఇట్టు పత్రాని ఓట్టేనే. ఈ పరుగాంద యొలెగెట్టె ఈ యాఁ దేయ సీగ్గేనే! ’ ఎందు పటుబిడాఁఁ నాగమ్మ.

గుడిసిలేగే యక్కిరచెల్లుప్ప వాపిన మాద మేలి కుఁతుకోండు హక్కీయేందు కూడుత్తిద్దుచు కేళి బంతు. ఆ హక్కీయ కొగి స రూకచచ్చి తన్న పారాణస్తుయు వర్తియు భరవసుయు సుడియు కేళిసి ద యాగాయితు నాగమ్మిగే. ‘మదరబేఇడ నాగూ, బక్కేఇనే నాను. బందు సిన్నుస్తో నరకదింవ పారువాచుత్తేనే’ ఎందు ఆభయ కోట్టుంతే భాసపాయితు.

ఆ క్షుసేగు వూతిసిందలు నప కొంచ సనూధానవాయితు ఆశిగే మూలిచ్చు రొట్టెయు తుండస్తుత్తి బాయిగిట్టుకొళ్లు లు ప్రయుత్తిసిదశు. ఎష్టు దినగాఁగే ఖిండ జేయిసిద్దో ఆము!

ಒಣಗಿ ಒಣಗಿ ಕಲ್ಲಿನಂತಾಗಿತ್ತು. ಶಕ್ತಿಪೀನವಾದ ಆವಕ ಹಲ್ಲು ಅದನ್ನು ಅಗಿಯುವುದೂ ಆಸಾಧ್ಯವಾಗಿತ್ತು.

ಬಾಯಿಗಿಟ್ಟುಕೊಂಡದ್ದೆಮೈ ಆಪ್ತೇ; ರೋಟ್ಟಿಯನ್ನು ತಿನ್ನಲು ಸಾಧ್ಯವಾಗಲಿಲ್ಲ. ಮತ್ತೆ ಹೆತಾತ್ಮಾಗಿ ಅವಳಿಗೆ ತನ್ನ ಅಜಾಳ್ತತವಾಸಿ ಪತಿಯ ಜಾಳ್ತ ಪಕ್ಕ ಬಂತು. ಸೈಲೀಸರಿಂದ ವಾರಾಗುವುದಕಾಳಿಗಿ ತಲೆ ಮರಸಿ ಕೊಂಡು, ಅನ್ನ ನೀರಿಲ್ಲದೆ ಕಾಡು ಬೆಟ್ಟ ಸುತ್ತುತ್ತಿದ್ದಾನು ಆತ. ಇಂಥ ನರಕ ಹೀಂಸೆಗೊಳಗಾಗಿದ್ದರೂ ಸಹ ಒಣರೊಟ್ಟಿ ಯಾದರೂ ಸಿಕ್ಕುತ್ತಿದೆ ತನಗೆ. ಅವನಿಗೆ? ಒಣರೊಟ್ಟಿಗೂ ಸಹ ಗತಿಯಿರಲಿಕ್ಕಿಲ್ಲ. ಏನಾಗಿದ್ದೀ ತೋರ್ ಆತನ ಸ್ಥಿತಿ?

ರೋಟ್ಟಿ ತಿನ್ನಲು ಮನಸ್ಸಾಗಲಿಲ್ಲ ಅವಳಿಗೆ. ಅವನ್ನು ಸೇಂದ ಮೇರೆಸಿದು ಬಿಟ್ಟು ಹಾಗೇ ಆಲ್ಲಿಯೆ ಒರಗಿಕೊಂಡಜು.

ಅವಳ ಚಿತ್ತದಲ್ಲಿ ಬಂದೇ ವಿಚಾರ:

ಪತಿ! ಪತಿ! ತನ್ನ ಪತಿ!

[೭]

ಅದೇ ದಿನ, ಅದೇ ಸಮಯದಲ್ಲಿ, ಅಲ್ಲಿಂದ ಇಸ್ತುತ್ತು ಮೈಲಿ ದೂರದಲ್ಲಿದ್ದ ಕಾಡಿನಲ್ಲಿ ಅವಳ ಪತಿಯಾದ ಆ ಅಜಾಳ್ತತವಾಸಿ, ಗಡಪೊಂದರನೆರಳನಲ್ಲಿ ಅವಳ ಯೋಚನೆಯಲ್ಲಿ ಒರಗಿಕೊಂಡಿದ್ದು.

ಸುತ್ತಲೂ ದಟ್ಟವಾಗಿ ಬೆಳೆದು ಸುಂತಿದ್ದ ಗಡಗೆಂಟಿಗಳ ಸಿಸಗ್ ನಿಮಿಂತ ಕೊರೆಟೆಯಂಥ ಸ್ಥಳದಲ್ಲಿ ಆತ ಬಿದ್ದುಕೊಂಡಿದ್ದಾನೆ. ಎಂಬುದಿನಗಳಿಗೆ ಹೀಂದೆ ಹಳ್ಳಿಯನ್ನು ಬಿಟ್ಟು ಹೊರಟಂದಿಸಿಂದ ಅಷ್ಟೇ ಇಲ್ಲಿ ಆಯಿತ್ತಿದ್ದು, ಕಾಡಿನಲ್ಲಿ ಸಿಕ್ಕಿದ ಹಣ್ಣು ಕಾಯಿಗಳನ್ನು ತಿಂದು ಜೀವ ಹಿಡಿದುಕೊಂಡಿದ್ದಾನೆ. ಆ ಸತತ ಅಲೆದಾಟ, ಉಪವಾಸಗಳ ಭಾಯೆ ಅವನ ಮುಖದ ಮೇಲೆ ಮೂಡಿದೆ. ಕುಸ್ತಿಯ ಜಟ್ಟಿಯಂಥ ಬಲಿಸ್ತುವಾದ ಆತನ ಶರೀರ ಸೊರಗಿ ಕೃಶವಾಗಿ ಹೋಗಿದೆ. ಬೆಳೆದ ಗಡ್ಡ ಮೀಸಿಗಳಿಂದ ವಿಲ್ಕೊಣವಾಗಿ, ಕಳಾಹಿನವಾಗಿ ತೋರುವ ಮುಖ. ಕಲ್ಲು ಮುಳ್ಳು ತುಳಿದು ತುಳಿದು ಥಿದ್ರ ಥಿದ್ರವಾದ ಕಾಲು. ಉನ್ನ ವಿಚ್ಛನ್ನು

ವಾದ ಅಂಗಿ, ಪಂಚ. ಒತ್ತೆಯಲ್ಲೇ ಯಾವಾಗೆಲೂ ಅಂಟಿಕೊಂಡಿದ್ದು ಬಂಧನವ ಆರ್ಥಿಕ ಜೀವಿ.

ಯಾವಾಗ, ಎಲ್ಲ, ಎಂಥ ಸನ್ಯಾಸೀತದಲ್ಲಿ ಹೋಲಿಸರು ಅವನನ್ನು ಮುತ್ತುಬಹುದಂಬ ಸಿಯಮವಿರಲಿಲ್ಲ. ಜನಪ್ರ ಕಣ್ಣ ತಪ್ಪಿಸಿ ತಿರುಗು ಪ್ರದೂ ಅತ್ಯಂತ ಸಾಕಷದ ಕೆಲಸವಾಗಿತ್ತು. ಎಲ್ಲಿಯಾದರೂ ಕೊಂಜ ಅಜಾಗರೂಕತೆಯಂಬಾದೇ ಸಾಕು-- ಈತ ಸಿಕ್ಕಬೀಳಬಹುದಾಗಿತ್ತು. ಅಸಂತರ ಗೊತ್ತೇ ಇದೆಯತ್ತಿಲ್ಲ—ವಿಚಾರಣ....ಫಾಸೀ ಶಿಕ್ಕಿ....ಫಾಸೀ....!

ಕೊಲಕ್ಕೇರಲು ತಾನೇನೂ ಹೆವರುವುದಿಲ್ಲ. ಉದ್ದೇಶ ಸಂಯಃ.

ಅದರ ರೂಲಕ್ಕೇರುವುದರಿಂದ ಪ್ರಾಣಜನವಾದರೂ ಏನು?

ಯಾವ ಕಾರಣಕಾಗಿ ರೂಲಕ್ಕೇರಬೇಕು ತಾನು?

ಅ ಶಿಕ್ಕೆ ವಿಧಿಸಲು ಇವರಿಗರು ಅಧಿಕಾರವಾದರೂ ಏನು?

ಅಂದು ತಮ್ಮ ಹೆಚ್ಚುಯಲ್ಲಿ ಸಡಿವ ದುರಂತ ಘಟನೆಗಳಿಲ್ಲ ಮತ್ತೆ ಅವನ ಬಗೆಗಳ್ಲಿನೆಡುರು ಸುಳಿದುಹೋದವು ಆಗಿಸ್ತು ಜಳವಳಿಗಾರಂಭ-- ತಮ್ಮ ಹೆಚ್ಚುಯಲ್ಲಿ ಸ್ವತಂತ್ರ ರಾಜ್ಯ ಸಾಫಿಪನೆ-- ಪಟ್ಟೀಲ್ ತಾನುಭೋಗರ ರಾಜೀನಾಮೆ-- ಸ್ವತಂತ್ರ ರಾಜ್ಯವನ್ನು ಮುರಿಂಬಲು ಬಂದ ಹೋಲಿಸು ಅಧಿಕಾರಿಗಳು-- ಹೆಚ್ಚುಯ ಕಾವಲು ನಡಿಸುತ್ತಿದ್ದ ಹುಡುಗರನ್ನುವರು ಹೊಡಿದುಹು-- ಆ ಗಲಾಟಿಯಿಂದಾಗಿ ಹೆಚ್ಚುಯ ಜನ ರೀಗಿಬಿದ್ದ ಇನ್ನೂ ಗಲಭೇಜಾದುದು-- ಇತ್ತಂಡದ ಹೂಡಿದಾಟದಲ್ಲಿ ಅಧಿಕಾರಿಯೊಬ್ಬ ಗಾಯ ಗೊಂಡು ಪ್ರಾಣ ಬಿಟ್ಟುದು. ಆ ಸಮಯದಲ್ಲಿ ಹೊಲದಲ್ಲಿ ಕೆಲಸದಲ್ಲಿದ್ದ ತಾನು ಅನಾಹತದ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿಬಂದುದು. ಮರು ದಿನ ಮಿಲಿಟರಿಯವರು ಬಂದು ಉರನ್ನೆಲ್ಲ ಕೊಳ್ಳಿ ಹೂಡಿಯುವರೆಂಬ ಸುದ್ದಿ ಹರಡಿದುದು. ಅಂದು ರಾಶ್ರಿಯೆ ತಾವೆಲ್ಲರೂ ಹೆಚ್ಚುಯನ್ನು ಬಿಟ್ಟು ಹೊರಟುದು-- ಅಬ್ಬಿ! ಎಂಥ ರುದ್ರ ಘಟನೆಗಳು ಅವು!

ತನ್ನ ಮನಸ್ಸಿಗೆ ವಿರುಧವಾಗಿ ತಾನೂ ಅಲ್ಲಿಂದ ಹೊರಡಲೇಬೇಕಾಗಿತ್ತು. ಉರಾ ಹಿರಿಯರು ಒತ್ತಾಯೆವಡಿಸಿದರು. ‘ಕಾಂಗ್ರೆಸ್ ಸ್ತೇಮಿ ಗಳಿಗೆಲ್ಲಾ ನೀನೇ ಮುಖಂಡ. ನಿನ್ನನ್ನು ಹೋಲಿಸರು ಬಿಡುವುದಿಲ್ಲ. ಒಬ್ಬ ಅಧಿಕಾರಿಯ ಪ್ರಾಣಕಾಗಿ ಅವರು ನಮ್ಮೆಲ್ಲಿ ಇವುತ್ತು ಜನರ

ಪ್ರಾಣವನ್ನಾದರೂ ತೆಗೆದುಕೊಳ್ಳಲಿದುರುವದಿಲ್ಲ. ನಿನ್ನನ್ನಂತೂ ಅವರು ಬಿಡುವುದೇ ಸಾಧ್ಯವಿಲ್ಲ. ಸುಮೃಸೇಕೆ ಶೂಲಕ್ಷೇರುತ್ತೀ? ಹೊರಡು; ಹೊರಡು' ಎಂದರು. ಹೈಲೆರಡಲೇಬೇಕಾಯಿತು ತಾನು.

ಈಗ ಏನಾಗಿದೆಯೋ ತಮ್ಮ ಹಳ್ಳಿಯ ಗತಿ?

ಆ ಪ್ರೇಲೀಸ್ ರಾಜ್ಯ ಆದನ್ನು ಯಾವ ಗತಿಗೇಡು ಮಾಡಿದೆಯೋ? ಎಷ್ಟು ಜನರನ್ನು ಹಿಡಿದಿರುವರೋ? ಎಷ್ಟು ಜನರನ್ನು ಹಿಡಿಸುತ್ತಿರುವರೋ?

ನಾಗು?

ತನ್ನ ಪ್ರೀತಿಯ ನಾಗು?

ಅವಳೂ ಸಿಕ್ಕಿರುವಳೋ ಏನೋ ಅವರ ಕ್ಷೇಯಲ್ಲಿ?

ಸಿಕ್ಕಿದ್ದರೆ?

ಅಧಿಕಾರಿಯ ಸಾವಿಗೆ ಅವಳೇನೂ ಕಾರಣಳ್ಳಿ: ಯಾವ ಅಪರಾಧವನ್ನೂ ಆಕೆ ಮಾಡಿದವಳ್ಳಿ. ಅದೇನೋ ಸಿ. ಆದರೆ ಸೇದಿನಿಂದ ಉನ್ನತ್ತಾದ ಆ ಪ್ರೇಲೀಸರು ನ್ಯಾಯಾನ್ಯಾಯಗಳ ವಿಚಾರ ಮಾಡುವುದುಂಟಿ? ಕೈಗೆ ಸಿಕ್ಕಿದವರನ್ನೆಲ್ಲ ಅವರು ಹಿಡಿಸಬಹುದು. ಅನನ್ನತ ಅತ್ಯಾಚಾರಗಳನ್ನು ನಡೆಸಬಹುದು....

ನಾಗುವನ್ನೂ ಅವರು ಹಿಡಿದೆದ್ದರೆ?

ಆ ಯೋಜನೆಯಾಂದಿಗೆ ಅವನ ಹೃದಯ ಜಮೇಶ್ನ್ನು ತ್ತಿತ್ತು.

ಹಳ್ಳಿಯಲ್ಲಿ ನಡೆದ ಫಾಟನಿಗಳ ಬಗ್ಗೆ ಒಂದು ಸುದ್ದಿಯೂ ಅವನಿಗೆ ತಿಳಿಯುವಂತಿರಲಿಲ್ಲ.

ಅಡಗಿಕೊಂಡಿದ್ದ ಕಾಡು ಪ್ರದೇಶವನ್ನು ತೊರೆಯೆ ಜನ ವಸತಿಯ ಸ್ಥಳಗಳಿಗೆ ಪ್ರವೇಶಿಸಿದರೆ ತಾನೆ ಸುದ್ದಿ ತಿಳಿದಿತ್ತು?

ಮುಖದ ಗಡ್ಡ ಸಾಕಷ್ಟು ಬೆಳೆಯುವ ತನಕ್ಕು ಪ್ರೇಸಾಂಕು ಮಾಡಲು ಸಾಧ್ಯವಾಗುವ ತನಕ ಕಾಡು ಬಿಟ್ಟು ಹೊರಣುವೂ ಗೂಡಾಂತರದ್ವಾಗಿತ್ತು.

ಅದುವರಿಗೂ ಶಂಕೆ ಕುಶಂಕೆಗಳ ಈ ವಿಲಕ್ಷಣ, ಅಸಹ್ಯತ್ವಗಳು ಗಾಳಿಗೆ ಸಿಲುಕಿ ಹೃದಯ ಒದ್ದಾಡಬೇಕಾಗಿತ್ತು.

ಅಂದೂ ಅಂಥದೇ ಭೀಕರ ಕಳವಳ.

— ತಮ್ಮ ಹೆಚ್ಚಿಯ ಗತಿ?

— ಪಶ್ಚಿಮಾನಗೂ ಗತಿ?

ಯೊವುದೂ ತಿಳಿಯಲೊಳ್ಳಬು!

ಹಾತ್ತಾಗಿ ಅಜ್ಞಾತವಾಸಿ ಬೆಣ್ಣಿ ಬಿದ್ದು ಎದ್ದು ಕುಳಿತ.

ಸಣ್ಣಗಿನ ದನಿಯಲ್ಲಿ ಯಾರೋ ಕೂಗಿ ಕರೆಮದು ಕೇಳಿಸಿತು.

‘ಚೆನ್ನಬಸಪ್ಪ ನ ಕ’ ಎಂದು.

ಕೊನೆಗೂ ಹೋಲೀಸರು ತನ್ನ ಸುಳವನ್ನು ಕಂಡುಹಿಡಿದರೋ ಏನೇಂ, ತನ್ನನ್ನು ಸುಲಭವಾಗಿ ಬಲಿಗೆ ಬೀಳಿಸಲು ಈ ರೀತಿ ಕೂಗುತ್ತಿರುವರೂ ಏನೂ, ಎಂದುಕೊಂಡು ಚೆನ್ನಬಸಪ್ಪ ಹತ್ತಿರ ಇದ್ದ ದೊಣಿಯನ್ನೇ ತ್ತಿ ಕೊಂಡು ಆವರನ್ನೇ ದುರಿಸಲು ಸಿದ್ಧನಾಗಿ ಸಿಂತ.

‘ಚೆನ್ನಾ, ಚೆನ್ನಬಸಪ್ಪ, ಹಾದಿ ಎಲ್ಲೆಚ್ಚಿತ್ತೋ?’ ಮತ್ತೆ ಕೇಳಿಸಿತು ಅದೇ ಕೂಗು.

ಹೋಲೀಸರ ದನಿಯಲ್ಲ ಅದು; ಆವನಿಗೆ ಚಿಪರಿಚಿತವಾದ ಕರಿಯ ಪ್ಪನ ದಸಿ! ತಮ್ಮ ಪಕ್ಕದ ಮನೆಯ ಮುದುಕ ಕರಿಯ! ಇಲ್ಲಿಯವರಿಗೆ ಹೇಗೆ ಬಂದನೋ—ಎಂದುಕೊಳ್ಳತ್ತ ಚೆನ್ನಬಸಪ್ಪ ಅತ್ಯಾನಂದದಿಂದ ಮುಂದುವರೆದು ಹೈದೆಯಾಚೆ ನಿಂತುಕೊಂಡು ಹಾದಿಯನ್ನು ಕಾಣದೆಗೋಳಾಡುತ್ತಿದ್ದ ಮುದುಕನನ್ನು ಕರೆದುಕೊಂಡು ಬಂದ.

ಬಿಸಿಲಿನಲ್ಲಿ ದಾರಿ ನಡೆದು ನಡೆಮ ತುಂಬಾ ಆಯಾಸಗೊಂಡಿದ್ದ ಆ ಮುದುಕ ಗಿಡದ ನೇರಳಿಗೆ ಉರಗಿಕೊಂಡು ಗಾಳಿ ಹಾಕಿಕೊಳ್ಳುತ್ತಾಡಿಗಿದ.

‘ಎಲ್ಲಿಂದ ಬಂದಿಯಪ್ಪ ಕರಿಯಣ್ಣಾ?’ ಎಂದು ಆತುರದಿಂದ ಕೇಳಿದ ಚೆನ್ನಬಸಪ್ಪ.

‘ಉರಿಂದಲೇ ಬಂದಿನಪ್ಪ, ಮೂರು ನಾಲ್ಕು ದಿನದಿಂದ ಹುಡುಕುತ್ತಾ ಇಡೀನಿ. ಇವತ್ತು ಸಿಕ್ಕಿ. ತವಾ ಚೆನ್ನಾ, ಈಗಲೇ ಉರಿಗೆ ಖೈರದಪ್ಪ, ಹೇಗಾದರೂ ವಾಡು. ಆದರೆ ಉರಿಗೆ ಹೋಗು. ಅಲ್ಲಿ ನಾಗಮ್ಮ ಸಾಯಾ ಇಡಾಳಿ....’

ಚೆನ್ನು ಬಸಪ್ಪನ ಎದೆ ಡವಡವನೆ ಹೊಡಿದುಕೊಳ್ಳತ್ತೊಡಗಿತು. ‘ನಾಗಿದೆ ಅವಳಿಗೆ ಕರಿಯಣ್ಣ?’ ಎಂದ.

‘ಏನು ಹೇಳಿ ತವನ್ನು ನಿನಗೆ? ನೀವೆಲ್ಲಾ ಭರಾರಿ ಆದಾಗ ನಾವು ಮುದುಕರು, ಹೆಣ್ಣುಮಕ್ಕಳು ಆ ಗುಡ್ಡದಾಗ ಆಡಗಿದ್ದೆವಲ್ಲ-ಅಲ್ಲಿಗೇ ಬಂದರು ಪೋಲೀಸರು. ನವೆತ್ತಲ್ಲಿರನ್ನು ಹಿಡಿದರು. ಹೊಡಿದರು. ಎಲ್ಲರ ಮನೆಗಳನ್ನು ಲಾಟಿ ವಾಡಿದರು. ನಾಗಮ್ಮನೂ ಸಿಕ್ಕಿದಾಳಿ ಅವರ ಕೈಯಾಗ. ಏನು ಹೇಳಲಿ ಚೆನ್ನುಬಸಪ್ಪಾ, ಅವಳನ್ನು ಹೊಡಿದು ಬಡೆವುಹೊಣ ವಾಡಿದಾರಂತೆ ಆ ದೆವ್ವಿಗಳು. ಈಗ ಆಕೆನ್ನು ಖಳಸೋದು ನಿನ್ನಿಂದ ಹೊರತು ಇನ್ನಾರ್ಥಿಂದಲೂ ಆಗೋಂದಿಲ್ಲ. ಅದಕ್ಕೇ ನಿನ್ನ ಹುದುಕಿಕೊಂಡು ಬಂದೆ ನಾನು. ಆ ಪೋಲೀಸರ ಕೈಯಿಂದ ಹೇಗೋಂ ಪಾರಾಗಿ ಬಂದೇ. ಚೆನ್ನುಣ್ಣಿ, ನಾಗಮ್ಮನ ಗತಿ ನೆನೆದರೆ ನನ್ನ ಕರುಳಿಲ್ಲಾ ಹಿಂಡಿದ ಹಾಗಾಗುತ್ತೀತಿ. ಈಗಲೇ ಹೋಗಪ್ಪಾ ನೀನು. ಒಂದು ಗಳಿಗೆಯೂ ತಡವಾಡಬೇಡ....’

‘ಆಕೆ ಏನು ವಾಡಿವಳಪ್ಪಾ ಆ ಪೋಲೀಸರಿಗೆ? ಅವಳನ್ನಾಗ್ಯಕೆ ಪೀಡಿಸ್ತಾ ಇದಾರೆ ಅವರು?’ ಎಂದ ಚೆನ್ನುಬಸಪ್ಪ ಕಳವಳದಿಂದ ಭಾರವಾದ ದನಿಯಲ್ಲಿ.

‘ಯಾಕೆ ಅಂತ ಏನು ಹೇಳೋದಪ್ಪಾ? ಯಾರು ಕೇಳುವವರು ಅವರನ್ನು? ಉರಾಗೆಭ್ರಾ ಅವರದೇ ರಾಜ್ಯ. ನಾಯಾರಾ, ನೀತಿ ಅನ್ನೊಂದೆಲ್ಲಾ ಗಾಳಿಗೆ ತೂರಿಬಿಟ್ಟಾರೆ. ನಿನ್ನ ಮೇಲೇ ಆವರಿಗೆ ಕಣ್ಣಿತ್ತು. ನೀನು ಫರಾರಿಯಾದದ್ದು ತಿಳಿಯುತ್ತಲೂ ಅವರ ಹೊಟ್ಟಿಯೋಳಿಗ ಚೆಂಕಿ ಬಿತ್ತು. ಅದಕ್ಕೇ ನಿನ್ನ ಹೆಂಡತೀನ್ನು ಹಿಡಿದು, ಹೊಡಿದು ಬಡಿದು ಪೀಡಿಸ್ತಾ ಇದಾರೆ. ನೀನು ಇರೋ ಸ್ಥಳವನ್ನು ಆಕೆ ತಿಳಿಸಲಿ ಅಂತ. ಇಲ್ಲಿ ನೀನು ಇರೋದು ಆಕಿಗಾದರೂ ಎಲ್ಲಿ ಗೊತ್ತು? ಗೊತ್ತಿದ್ದರೂ ಆಕೆ ಅವರಿಗೆ ತಿಳಿಸೋದು ಹ್ಯಾಗಿ? ಪ್ರಾಣ ಹೋಂಬಾರೂ ತಿಳಿಸಲಿಕ್ಕಾಲಿ ಆಕೆ. ಈಗ ಅವಳನ್ನು ಆಸ್ತಿತಾನರಿಂದ ಖಳಸಬೀಕಾದರೆ ನೀನೇ ಹೋಗಬೇಕು. ಹೋಗಪ್ಪಾ, ಬೇಗ ಹೊಗಿಸು....’

ಒಂದೆರಡು ಕ್ಕೊಣ ತನ್ನ ದೇಹದೆಲ್ಲ ಅಂಗಾಂಗಗಳ ಜಲನನಲನವೂ

ನಿಂತು ಹೋದಂತಾಯಿತು ಚೆನ್ನು ಬಸಪ್ಪನಿಗೆ. ತನ್ನ ಪ್ರೀತಿಯ ಪತ್ತಿಗೊದಗಿದ ಈ ಫೋರೆ ಸಂಕಟವನ್ನು ತಿಳಿದು ಅವನ ನರನಾಡಿಗಳ ಚಟುವಟಿಕೆಯೇ ನಿಂತಂತಾಯಿತು.

ತಾನು ತಲೆ ತಪ್ಪಿಸಿಕೊಂಡಿರುವುದರಿಂದಲೇ ಇಂಥ ಸ್ಥಿತಿಬಂತು ಅವಳಿಗೆ.... ತನಗಾಗಿಯೆ ಪೋಲೀಸರು ಅವಳನ್ನು ಹಿಂಸಿಮತ್ತಿರುವುದು.... ಈ ರೀತಿ ಅವಳನ್ನು ಸಾಮಲು ಬಿಟ್ಟು ತಾನು ಇಲ್ಲಿ ಅಜ್ಞಾತವಾಸಿಯಾಗಿದ್ದರೂ ಪ್ರಯೋಜನವೇನು? ದೇಶದಲ್ಲಿಲ್ಲ ಹರಡಿಕೊಂಡಿರುವ ಸರಕಾರಿ ಗೂಡೆಚಾರರ ಬರೆಗೆ ಸಿಲುಕೆ ಇಂದಿಲ್ಲ ನಾಳಿಯಾದರೂ ತಾನು ಶೂಲಕ್ಕೇರುವುದು ನಿಶ್ಚಯಿತ.... ಹೀಗಿರುವಾಗ ಇಂದೇನು, ನಾಳಿಯೇನು? ಎಂದಾದರೂ ತನ್ನ ಪ್ರಾಣ ಹೋಗುವುದೇ! ತನ್ನ ಪ್ರಾಣವೈಂದು ಹೋದರೂ ಹೋಗಲಿ. ತನ್ನ ಪ್ರೀತಿಯ ಪತ್ತಿಯ ಪ್ರಾಣವಾದರೂ ಉಳಿಯಲಿ. ಉಳಿಯಲೇಬೇಕು. ಉಳಿಸಬೇಕು. ಅದನ್ನು ಉಸುವುದು ತನ್ನ ಕೈಯಲ್ಲಿದೆ. ಹೌದು. ತನ್ನ ಕೈಯಲ್ಲೇ ಇದೆ....

ಅವನ ಮನಸ್ಸು ಏನನೇಷ್ಟು ಮೂಕವಾಗಿ ನಿಧಾರ ವಾಡಿತು. ಅದರಿಂದಾಗಿ ಅವನ ಹೃದಯದ ಭಾರ ಅರ್ಥಕ್ಕೂಧರ್ಥ ಇಳಿದ ಹಾಗಾಯಿತು.

ಮುದುಕ ಹೇಳುತ್ತಲೇ ಇದ್ದ.

‘ಒಂದು ಗಳಿಗೇನೂ ತಡವಾಡಬೇಡ ಚೆನ್ನುಪ್ಪಾ. ಈಗಿಂದಿಗಲೇ ಹೂರಂಡು. ಅವಳನ್ನು ಕೊಲ್ಲಾ ಇದಾರೆ ಆ ರಾಕ್ಷಸರು. ಹೋಗು. ಈಗಲೇ ಹೂರಂಡು. ಅವಳನ್ನು ಉಸು.’

‘ಹೋಗ್ಗೇನೇ ಕರಿಯಣ್ಣ, ಅದರೆ ಇಲ್ಲಿ ನಿನ್ನ ಗತಿ ಹೇಗೆ? ಮುಸ್ತಿನ ಮುದುಕ ನೀನು. ಕಾಡು ತಿರುಗಿ ತಿರುಗಿ ದಣೆದುಕೊಂಡು ಬಂದಿದ್ದೀರು. ಹೊಟ್ಟಿಗೇನು ವಾಡುತ್ತೀ?’

ಅಂಥ ದಣೆವಿನಲ್ಲಾ ಸಮಾಧಾನದಿಂದ ನಗುತ್ತ ಆ ರೈತ ಮುದುಕ ಉತ್ತರವಿತ್ತ.

‘ನನ್ನ ಚಿಂತೆ ಯಾಕಪ್ಪಾ ನಿನಗೆ? ನಾನೆಲ್ಲಾ ನೋಡಿಕೊಳ್ಳೇನೇ. ಇಲ್ಲಿಲ್ಲಾದರೂ ಹಣ್ಣು ಗಣ್ಣು ಸಿಗುತ್ತವೆ. ತಿಂದು ಕಾಲ ಕಳೇತೇನೇ. ಇಲ್ಲೇ ಸಮೀಪದಾಗಿನ ಹಳ್ಳಿಯೋಳಗ ನಮ್ಮ ಗುರುತಿನವರದೊಂದು

ಮನೆ ಇತ್ತೆ. ಅಲ್ಲಿಗೆ ಹೋಗ್ರೇನೇ. ನನ್ನ ವಿಚಾರ ಬಿಟ್ಟು ಬಿಟ್ಟು ಈಗಲೆ ಹೊರಡು ನೀನು.’

ದೊಕ್ಕಿಯನ್ನು ಕೈಗೆತ್ತಿಕೊಂಡು ಹೊರಡಲು ಸಿದ್ಧನಾಗಿ ಚೆನ್ನ ಬಸಪ್ಪ,

‘ಎಲ್ಲಿಟ್ಟಿದಾರೆ ನಾಗೂನ್ನು ಗೊತ್ತೇತೇನು ನಿನಗೆ?’ ಎಂದ.

‘ಉಂಟಹೊರಗಿನ ಶಾಸುಭೋಗರ ತೋಟದ ಗುಡಿಸಿಲೊಳಗೆ ಇಟ್ಟು ರಂತೆ. ಬೀಗ ಹಾಕಿದಾರಂತೆ. ಭಾವಿಯ ಹತ್ತುರೇ ಅವರೂ ಬೀಡು ಬಿಂಬಾರ ಡೇರೆಹಾಕಿಕೊಂಡು. ಹುಣಾರಾಗಿ ಹೋಗು. ಅವಳನ್ನು ಬಿಡಿಸಿ ಕೊಂಡು ಬಾ’

‘ನಿನ್ನ ಹರಕೆ ಫಲಿಸಲಿ ಅಜ್ಞ! ’ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತ ಚೆನ್ನಬಸಪ್ಪ ದೊಕ್ಕಿಯನ್ನೂ ರುತ್ತಾ ಅಲ್ಲಿಂದ ಹೊರಟೆ.

ಅವನ ಆಕೃತಿ ಗಡಗಳ ಗುಂಪಿನಲ್ಲಿ ಮರಿಬಾಗುವವರಿಗೂ ಮುದು ಕ ಅವನನ್ನೇ ನಿಟ್ಟಿಸುತ್ತಿದ್ದ ಅನಂತರ ಸವಾಧಾನದ ಉಸಿರು ಹಾಕಿ ತನ್ನಷ್ಟಕ್ಕೆ ತಾನೆ ಹೇಳಿಕೊಂಡು.

‘ದೇವರೀ, ಭರಮಪ್ಪಾ, ನನ್ನ ಕೆಲಸ ನಾ ವಾಡಿದೆ. ಇನ್ನು ಅವನ ಕೆಲಸ ಅವ ಮಾಡಲಿ. ಅವರಿಬ್ಬರೂ ಸುಖವಾಗಿ ಆ ಸರಕದಿಂದ ಪಾರಾಗಲಿ. ಅಷ್ಟು ಮಾಡಿಕೊಡು ನನ್ನ ಪ್ಪಾ, ನಿನಗೆ ನಾಲ್ಕು ಕಾಯಿ ಒಡಸ್ತೇನೇ.’

[೫]

ಕಾಡು ಪ್ರದೇಶವನ್ನು ಹೀಡೆ ಹಾಕಿ, ಕವಲು ದಾರಿಗಳಲ್ಲಿ ನಡೆಮುಚೆನ್ನಬಸಪ್ಪ ಉಂಟಾಗಿ ಬಳಿ ಬಾಡಾಗ ಮಧ್ಯ ರಾತ್ರಿಯಾಗಿತ್ತು.

ಮುಗಲಿನಲ್ಲಿ ಏನುಗುತ್ತಿದ್ದ ತಾರೆಗಳ ಬೀಳಕಿನಲ್ಲಿ ಶಾಸುಭೋಗರ ತೋಟ ಆಷ್ಟಷ್ಟವಾಗಿ ಗೋಚರವಾಗುತ್ತಿತ್ತು. ತೋಟದ ಗಡವೊಂದರ ಮರಿಯಲ್ಲಿ ನಿಂತುಕೊಂಡು ಚೆನ್ನಬಸಪ್ಪ ಒಂದೆರಡು ನಿಮಿಷ ಸುತ್ತುಲೂ ದೃಷ್ಟಿಯನ್ನೊಂದಿಸಿದ. ವೊಟ್ಟಿಯ ಭಾವಿಯ ಹತ್ತಿರದಲ್ಲಿಯೇ ದೇರೆಗಳ

ನ್ನು ಹಾಕಿದ್ದರು. ಅವುಗಳಿಗೆ ಇಪ್ಪತ್ತು ಮಾರು ಮಾರದಲ್ಲಿಯೇ ಗುಡಿಸಿ ಲು. ಅದರಲ್ಲಿಯೇ ತನ್ನ ನಾಗುವನ್ನು ಸೆರಿಯಲ್ಲಿಟ್ಟಿರಬಹುದೆಂದು ಅತನಿಗೆ ಹೊಳೆಯಲು ಬಹುಕಾಲ ಬೀಕಾಗಲಿಲ್ಲ. ಆ ಗುಡಿಸಿಲಿನ ಎದುರಿಗೆ ಕೊಂಡ ಚೆ ಮಾರದಲ್ಲಿ ಶೋಲೀಸುತ್ತಿರುವಾಯಿಂಥಾಬ್ಬ ಬಾಮಾಕನ್ನು ಕೈಯಲ್ಲಿ ಹಿಡಿದು ಕೊಂಡ ಹಾಗೇ ಅರೆಸ್ಟೆ ಇಲ್ಲಿ ತಲ್ಲೀನನಾಗಿದ್ದುದು ಕಾಣಿತು.

ದೇರಿಗಳಲ್ಲಿನ ಶೈಲೀನರೆಖೆ ನಿದ್ರಾಧೀನರಾಗಿದ್ದು ಸ್ವಷ್ಟವಾಗಿ ತ್ತು. ಎಲ್ಲಿಯೂ ಯಾವುದೇ ಬಗೆಯ ಚಲನವಲನನ್ನೂ ಕಂಡು ಬರುತ್ತಿರಲಿಲ್ಲ.

ಒಡವ ಮರೆಯಲ್ಲಿ ಅವಶ್ಯಕೊಂಡಿದ್ದ ಯಾಗೆ ಚೆನ್ನು ಬಸಪ್ಪ ಇದೆಲ್ಲವನ್ನೂ ನಿರೀಕ್ಷಿಸಿದ. ಕೊಂಚಕಾಲ ಯೋಚಿಸುತ್ತಿದ್ದು ಏನೇನೋ ಏಣಿಕೆ ಹಾಕಿದ. ಅನುತರ ಜಾಗರೂಕತೆಯಿಂದ ಅಡಿಯಿಡುತ್ತಾ ಕಾವಲಿನ ಪೋಲೀಸ ಮಾಲಿನ್ಯ ಸ್ಥಳಕ್ಕೆ ಬಂದ. ಕೊಂಚಕಾಲ ಅತನ ನಿದ್ರಾಮನ್ನು ಅಕ್ಷತಿಯನ್ನೇ ಸೂಕ್ಷ್ಮವಾಗಿ ನಿಷ್ಪತ್ತಿಮಾಡು ನಿಜಕ್ಕೂ ಅವನಿಗೆ ನದ್ರೆ ಬಂದಿದೆಯೋ ಇಲ್ಲವೇ ಎಂಬುದನ್ನು ವರೀಕ್ಷಿಸಿದ. ನಿಷ್ಪ್ರ ಬಂದಿರುವುದು ಸಿಫವೆಂದು ಮನವರುಕೆಯಾಗುತ್ತಿಲ್ಲ ಮೆಲ್ಲಿನೇ ಅವನ ಬಳಿ ಕುಳಿತುಕೊಂಡು ಅವನ ಕೈಯಲ್ಲಿದ್ದ ಬಂದಾಕವನ್ನು ಬಿಡಿಸಿ ತನ್ನ ಕೈಗೆ ತೆಗೆದುಕೊಂಡ. ಅಗಲವಾಗಿ ಬಾಯಿ ತೆರೆದು ದೀರ್ಘ ಉಸಿರು ಬಿಡುತ್ತ ಬಿಡಿದ್ದ ಅತನ ಬಾಯಿಗೆ ಪಕ್ಕದಲ್ಲಿಯೇ ಇದ್ದ ಹುಲ್ಲು ತುರುಕಿದ ಅನುತರ ಮಗುವನ್ನೆತ್ತು ವಂತೆ ಅವನನ್ನೆತ್ತಿ ಹತ್ತಿರದಲ್ಲಿದ್ದ ಮಾನಿನಮರಕ್ಕೆ ಸಾಗಿಸಿ, ಅವನ ತಲೆಗಿಡ್ಡ ರುಮಾಲು ಬಿಟ್ಟಿ ಅದರಿಂದಲೇ ಅವನನ್ನು ಗಿಡಕ್ಕೆ ಬಿಗಿದು ಕಟ್ಟಿದ. ಎಚ್ಚರವಾಗುವುದರೊಳಗಾಗಿಯೇ ಆ ಶಿಪಾಯಿ ಪೂರ್ಣವಾಗಿ ಬಂಧನಕ್ಕೊಳ್ಳಬಾಗಿ ಬಿಟ್ಟಿದ್ದ. ಆತ ಬಾಯಿ ತೆರೆದು ಕೂಗಿಕೊಳ್ಳುವುದಾಗಲಿ, ಕೈಕಾಲು ಗಳನ್ನು ತುಲುಗಾಡಿಸುವುದಾಗಲಿ ತೀರ ಅಸಾಧ್ಯವಾಗಿತ್ತು.

ಅವನ ಕ್ಷೇತ್ರದಲ್ಲಿ ಬುಗಳಿಲ್ಲವನ್ನೂ ಹುಡುಕಿ ಚೆನ್ನು ಬಸಪ್ಪ ಅಲ್ಲಿ ದ್ವಾರಾ ಮಾನಿನ ಮರಕ್ಕೆ ತೆಗೆದು ಸೂಂಟಕ್ಕೆ ಸಿಕ್ಕಿಸಿಕೊಂಡ. ಆ ಗುಡಿಸಿಲ

ಸೆರೆವನೆಯು ಬೀಗವ ಕೈಯೂ ಅವನ ಜೀಬಿನಲ್ಲತ್ತು. ತದನ್ನೂ ತೇಗೆಮುಕೊಂಡ. ಸುಷ್ಯೇವದಿಂದಲ್ಲಿ ಎನ್ನೋ, ಒಂದು ಬೆಂಕಿಪೋಟ್ಟಿಂಥೂ ಸಿಕ್ಕಿತ್ತು. ಅವನ್ನೂ ಎತ್ತಿಕೊಂಡ. ಅನುತರ ಬಂದೂಕವನ್ನು ಎಡಗೈಯಲ್ಲಿ ಹಿಡಿದುಕೊಂಡು ತಡಿಗಳ ಸದ್ವಾಗದಂತೆ ನಡೆಯುತ್ತ ಗುಡಿಸಿಲಿಗೆ ಬಂದ.

ಬೀಗ ತೆರೆದು, ಬಾಗಿಲು ನೂಕಿ ಒಳಕ್ಕೆ ಬಂದು ಬಂದೂಕವನ್ನು ಮೂಲೆಯಲ್ಲಿರಿಸಿ ಬಾಗಿಲವನ್ನು ಭದ್ರವಾಗಿ ಮುಚ್ಚಿದ. ಕಡ್ಡಿಯೊಂದನ್ನು ಗೀಚಿ ಬೆಳಕು ವಾಡಿ ಗುಡಿಸಿಲಿನಲ್ಲಿಲ್ಲ ದೃಷ್ಟಿ ಹೊರಳಿಸಿದ.

ಗೋರಿಗೆ ಹಾಕಲು ಸಿದ್ಧವಾಗಿ ಬಿದ್ದಿದ್ದ ಹೆಣವಂತೆ ಕಾಣುತ್ತಿದ್ದ ತನ್ನ ಪತ್ತಿಯು ನಗ್ನ ಶರೀರವನ್ನು ಅಸ್ವಸ್ಥವಾಗಿ ತೋರಿಸಿತು ಆ ಕ್ಷೀರಿ ಬೆಳಕು. ಹಲವಾರು ಕಡೆ ಉಂಟಾದ ಗಾಯಗಳಿಂದ, ಹೆಪ್ಪುಗಟ್ಟಿದ ರಕ್ತ ದಿಂದ, ಅಲ್ಲಲ್ಲಿ ಉಬ್ಬಿದ ಚರ್ಮದಿಂದ, ಅಲ್ಲಲ್ಲಿ ಬಿದ್ದ ತೂತುಗಳಿಂದ ವಿದ್ಲು ಪವಾದ ಆ ಶರೀರ! ಅದು ತನ್ನ ಪ್ರೀತಿಯ ಪತ್ತಿಯದು! ಮದುವೆಯಾದ ಎಂಟು ವರ್ಷಗಳಿಂದ ತಾನು ಅತ್ಯಂತ ಆಕ್ಷರಿಯಂದ ಸಾಕಿ ಬೆಳಿಸಿದ ತನ್ನ ಪ್ರಾಣಸ್ತಿಯ ನಾಗುವಿನದು!

ಅವನ ಮೈಯೆಲ್ಲವೂ ನಡುಗತೊಡಗಿತು. ಎಂಥ ಹೃದಯಭೇದಕ ದೃಶ್ಯ ಅದು!

ಅವಳ ಹತ್ತಿರ ಕುಳಿತುಕೊಂಡು ಚೆನ್ನು ಬಸಪ್ಪ ಅವಳ ಕೆನ್ನೆಗಳನ್ನು ಮನುತೆಯಿಂದ ಸವರುತ್ತಾ ಪಿಸುದನಿಯಲ್ಲಿ ಕಾಗಿದ. ‘ನಾಗೂ, ನನ್ನ ನಾಗೂ....’

ಶವದಂತೆ ನಿಶ್ಚಲವಾಗಿ ಬಿದ್ದುಕೊಂಡಿದ್ದ ಆ ಅಭಾಗಿನಿಗೆ ಎಷ್ಟು ರಾಯಿತು. ಚಿರಸರಿಚಿತವಾದ ಆ ದನಿಯನ್ನೂ ಕೇ ಆಗಲೇ ಗುರುತಿಸಿದ್ದಳು. ತುಂಬಾ ಕಷ್ಟದಿಂದ ಕಣ್ಣ ತೆರಿದು ಗಂಡನ ಮುಖವನ್ನೇ ಮೈ ನಿಟ್ಟಿಸಿ ನೋಡಿದಳು.

ಆತ ಕಡ್ಡಿಯ ಮೇಲೆ ಕಡ್ಡಿ ಗೀಚಿ ಬೆಳಕು ವಾಡುತ್ತಿರ್ದ್ದ್ದು.

‘ಬಂದಿರಾ? ಅಂತೊ ಬಂದಿರಾ ಒಮ್ಮೆ! ’ ಎಂದಾಕೆ ಅಶ್ಯಂತ ಹೈಣ ವಾದ ದಸಿಯಲ್ಲಿ.

‘ಅಯ್ಯೋ ನನ್ನ ನಾಗೂ, ಏನು ಗತಿ ನಾಡಿದ್ದಾರಲ್ಲೇ ನಿನಗೆ?’ ಎಂದು ಅಳುವ ದಸಿಯಲ್ಲಿ ನುಡಿಯುತ್ತಾ ಚೆನ್ನಬಸಪ್ಪ ಅವಳನ್ನಿತ್ತಿ ತೊಡಿಯ ಮೇಲೆ ಮಲಗಿಸಿಕೊಂಡ.

ಒಂದು ಕ್ಷೇತ್ರ ಪತಿಯ ತೊಡಿಯ ಮೇಲೆ ರೆಗಿಷ್ಟ್ ನಾಗಮ್ಮೆ ಸಮಾ ಧಾನದ ಉಸಿರು ಹಾಕಿದಳು. ಅನಂತರ ಮೆಲ್ಲಿಗಿನ ದಸಿಯಲ್ಲಿ ಹೇಳಿದಳು.

‘ನೀವೆಂದು ಬ್ರಿಂರೋ ಅಂತ ಕಾರ್ಯತ್ವ ಇದ್ದೆ. ನಿಮ್ಮ ತೊಡಿ ವಯ್ಯಾಲೆ ಬಿಂದುಕೊಂಡು ಈ ಪ್ರಾಣ ಬಿಡಬೇಕು ಅಂತ ಜೀವ.ಹಿಡಿದಿದ್ದೆ. ನೀವು ಬಂದಿರಿ....ಇನ್ನು ಆನಂದದಿಂದ ಪ್ರಾಣ ಬಿಡ್ತಿನಿ....ಆದರೆ....ಆದರೆ....’

‘ಆದರೇನು ನನ್ನ ಬಂಗಾರಾ...’ ಎಂದ ಚೆನ್ನಬಸಪ್ಪ ಹುಚ್ಚೆನಂತೆ ಅವಳನ್ನು ಮುದ್ದಿಸುತ್ತೆ.

‘ಆದರೆ...ಆದರೆ...ನೀವಿಲ್ಲಿಗೆ ಬರಬಾರದಾಗಿತ್ತು. ಇನ್ನು ಈ ಪಿಶಾ ಚಿಗಳು ನಿಮ್ಮನ್ನು ಬಿಡೋದಿಲ್ಲ. ನಿಮ್ಮನ್ನು ಹಿಡಿಬೇಕು ಅಂತಲೇ ಕಾರ್ಯತ್ವ ಇದಾರೆ ಅವರು. ನಿಮ್ಮನ್ನು ಬಿಡೋದಿಲ್ಲರೀ ಅವರು...ಬಿಡೋ ದಿಲ್ಲ...ಫಾಸೀ ಹಾಕುವವರೆಗೂ ಬಿಡೋದಿಲ್ಲ...ಅಯ್ಯೋ, ನನಗಾಗಿ ನೀವು ಬಂದಿರೇನು? ನನಗಾಗಿ ನೀವು ಸಿಕ್ಕುತ್ತೀರಲ್ಲಾ ಅವರ ಕೈಯಲ್ಲಿ...’ ಎನ್ನತ್ತಾ ಆಕೆ ಉದ್ದೇಗದಿಂದ ಎದ್ದು ಕುಳಿತುಕೊಳ್ಳಿಸಿದಳು. ‘ನೀವಿಲ್ಲ ನಿಲ್ಲಬೇಡಿ. ಒಂದು ಗಳಿಗೇನೂ ನಿಲ್ಲಬೇಡಿ. ಅವರ ಕೈಗೆ ಸಿಕ್ಕಬೇಡಿ. ಇದೇ ನನ್ನ ಆಸಿ....’ ಎಂದು ಹೇಳುತ್ತಿದ್ದ ಹಾಗೇ ಅವಳ ಶರೀರ ಹಣಾತ್ತಾಗಿ ಕೆಳಕ್ಕುರುಳತು.

ಅವಳ ದೇಹವನ್ನು ಎದೆಗೊತ್ತಿಕೊಳ್ಳತ್ತಾ ಚೆನ್ನಬಸಪ್ಪ ಹುಚ್ಚೆನಂತೆ

‘ಸಿಕೊಲ್ಲೋಇಲ್ಲ ಕಹೇ ನಾಗೂ, ನಾನು ಪೋಲೀಸರ ಕೈಗೆ ಸಿಕೊಲ್ಲೋಇಲ್ಲ. ನಿನಗ್ಯಾಕೆ ನನ್ನ ಚಿಂತೆ? ಅವರ ಕೈಗೆ ಸಿಕ್ಕುವದಕ್ಕಾಗಿ ಬಂದಿಲ್ಲ ನಾನು. ಅವರ ಕೈಯೊಳಗಿಂದ ನಿನ್ನ ಬಿಡಿಸಿಕೊಂಡು ಹೊಗೇಗುವದಕ್ಕಾಗಿ ಬಂದೀನಿ. ಏಳು ನನ್ನ ಚಿನ್ನಾ, ಒಂದು ಗಳಿಗೇನೂ ಇರೋದು ಬೇಡ ಇಲ್ಲ. ಈ ನರಕದಿಂದ ನಿನ್ನ ಕರೆದುಕೊಂಡು ಹೋಗ್ಗಿಸಿ. ಏಂ...’

ಏಳುವಂತಿರಲಿಲ್ಲ ನಾಗಮ್ಮು.

ಎಂಟು ದಿನಗಳ ಚಿತ್ರಹಿಂಸೆಯಲ್ಲಿ ಸಹ ಹೇಗೋ ಆ ಶರೀರದಲ್ಲಿ ತಡೆದು ಸಿಂತಿದ್ದ ಅವಳ ಜೀವ ಪತಿಯ ಅಂತ್ಯದರ್ಶನವಾಗುತ್ತುಲೂ ಸಮಾಧಾನದಿಂದ ಹಾರಿಹೋಗಿತ್ತು.

ತಣ್ಣಿಗಾಗುತ್ತಿದ್ದ ಪತ್ತಿಯ ಕಳೇಬರವನ್ನು ಹಿಡಿದುಕೊಂಡು ಕ್ಷೇತ್ರ ಕಾಲ ದಿಷ್ಟುಧನಂತೆ ಕುಳಿತಿದ್ದ ಚೆನ್ನಬಸಪ್ಪ. ಆವನ ವೈಯಕ್ತಿಕ ಬಾಳಿನ ಆಸೆ, ಆಕಾಂಕ್ಷೆಗಳೆಲ್ಲನೂ ಅವಳೊಂದಿಗೇ ಸತ್ತುಹೊಗಿ ಆ ರವದಲ್ಲಿ ಒಟ್ಟುಗೂಡಿದಂತಿತ್ತು. ಸಂಸಾರದ ಬಲಿಗೆ ಅವನನ್ನು ತೊಡಗಿಸಿದ್ದ ಒಂದೇ ಒಂದು ವಾಯಂ ತಂತುವೂ ಈಗ ಹರಿದು ಹೋಗಿತ್ತು.

ಇನ್ನು ಆತ ಏಕಾಕಿ!

ಇನ್ನು ಆತ ನಿರಂಕುಶ!

ಇನ್ನು ಆತನನ್ನು ತಡೆಯಬಲ್ಲ ಈಕೆ ಯಾವುದೂ ಇಲ್ಲ ಜಗತ್ತಿನಲ್ಲಿ!

ಒಂದೇ ಒಂದು ಉದ್ದೇಶದಿಂದ ಇನ್ನು ಆತ ಹೋರಾಡುವ. ಜೊತೆಗಾತಿಯನ್ನು ಕಳೆದುಕೊಂಡ ಹೆಬ್ಬಲಿ ಸೇಡಿನ ಉರಿಯಂದ ಗರ್ಜಿಸುವಂತೆ ಆತ ಗರ್ಜಿಸುವ. ತನ್ನ ಸ್ತ್ರೀತಿಯ ಪತ್ತಿಯನ್ನು ರಿಂತು ಬಲಿ ತೆಗೆದುಕೊಂಡ ಈ ವೈಶಾಚಿಕ ಪೋಲೀಸ್ ರಾಜ್ಯದ ವಿರುದ್ಧ ಆವನು ಕೊನೆಯ ವರೆಗೂ ಯುದ್ಧ ವಾಡುವವ.

ಸೃಜಾನದಲ್ಲಿನ ಸೌದಿಯ ರಾತ್ರಿಯ ಮೇಲೆ ಶವವನ್ನೊಂದಿಸುವಂತೆ ಗುಡಿಸಿಲಿನಲ್ಲಿನ ಹುಲ್ಲಿನ ಮೇಲೆ ಪತ್ತಿಯ ಕಳೇಬರವನ್ನೊಂದಿಸುವ ಚೆನ್ನಬಸಪ್ಪ. ಅದನ್ನು ಹೊತ್ತುಕೊಂಡು ಹೋಗಿ ಮಣಿನಲ್ಲಿ ಹೂಳುವುದೂ

ಅವನಿಗೆ ಇಷ್ಟವಿರಲಿಲ್ಲ. ಇಲ್ಲಿಯೇ ಸುಟ್ಟು ಬೂದಿಷಾಗಲಿ— ಪ್ರೇರಿತಿ ಶರ ಕೈಗೆ ಶವವೂ ಸಿಕ್ಕುದಿರಲಿ— ಎಂದುಕೊಂಡು ಗುಡಿಸಿಲನ ಗೋಡೆಗಳ ಗಿಡ್ಡ ಹುಲ್ಲನ್ನು ಎಳೆದು ರಾಶಿ ವಾಡಿ ಶವದ ಮೇಲಿಟ್ಟು. ಸಿದ್ಧತೆಯಿಲ್ಲ ಮುಗಿಯುತ್ತಲೂ ಕಡ್ಡಿ ಗೀಚಿ ಹುಲ್ಲಗೆ ಬೆಂಕಿಯಿಟ್ಟು. ಗುಡಿಸಿಲನ ಗೋಡೆಗಳಿಗೂ ಉರಿ ಹತ್ತಿಸಿದ. ಕೊಂಚಕಾಲ ನಿಂತಲ್ಲಿಯೆ ನಿಂತಿದ್ದ ಜಾತ್ಯಲೇ ಗಳನ್ನು ಗುಳುತ್ತ ಹೊರಡುವ ಬೆಂಕಿಯನ್ನೇ ಶಾಸ್ಯವಾಗಿ ನಿಟ್ಟಿ ಶುತ್ತಿದ್ದ ಅನಂತರ ಬಂದೂಕವನ್ನೇ ತ್ತಿಕೊಂಡು ಹೊರಗಣ ಕತ್ತಲೆಗೆ ಧುಮುಕಿ ಶ್ವಾಧ್ವದಲ್ಲಿ ಮಾಯವಾದ.

ಗುಡಿಸಿಲು ಹತ್ತಿಕೊಂಡು ಧಗಧಗನೆ ಉರಿಯಿದ್ದಾಗ ಡೇರಿಗಳಲ್ಲಿ ಮಲಗಿದ್ದ ಪ್ರೇರಿತಿಸರಿಗೆ ಎಚ್ಚರವಾಯಿತು.

ಅನಾಹತವಾಯಿತೆಂಬುದು ಗೋತ್ತುಗುತ್ತಲೂ ಅವರು ಹೆದರಿ ಎದ್ದು ಬಂದೂಕಗಳನ್ನೇ ತ್ತಿಕೊಂಡು ಗುಂಡುಹಾರಿಸುತ್ತಲೇ ಧಾವಿಸಿ ಬಂದರು.

ನಾಗವ್ಯಾನನ್ನು ಬಿಡಿಸಿಕೊಂಡು, ಗುಡಿಸಿಲಿಗೆ ಬೆಂಕಿಯಿಟ್ಟು ಹಲ್ಲಿಗರು ಓಡಿಹೊಗಿರುವರೆಂದೇ ಅವರು ಭಾವಿಸಿದರು. ಗಿಡದ ಬಂಧನಕ್ಕೆ ಸಿಲುಕಿ ಒದ್ದಾಡಿಕೊಳ್ಳುತ್ತಿದ್ದ ಕಾವಲಿನ ಶಿಪಾಯಿಯನ್ನೂ ಮರಿತು ಅವರು ಎಲ್ಲ ದಿಕ್ಕುಗಳಿಗೂ ಗುಂಡು ಹಾರಿಸುತ್ತ ಹುಚ್ಚುಹುಚ್ಚಾಗಿ ಓಡಿಕೊಡಗಿದರು.

ಸೊಂಟದಲ್ಲಿದ್ದ ಗುಂಡುಗಳನ್ನು ಬಂದೂಕಿಗೆ ತುಂಬಿ ಸಿದ್ಧವಾಗಿಟ್ಟು ಕೊಂಡು ಚೆನ್ನಬಸಪ್ಪ ಕತ್ತಲೆಯ ತೆರೆಯ ಹಿಂದೆ ಮಾಯವಾಗಿ ಬಿಟ್ಟಿದ್ದ. ಯಾರು ಹುಡುಕಿದರೂ ಇನ್ನು ಅತ ಸಿಕ್ಕಿ ಬೀಳುವವನಲ್ಲ.

ಕೊನೆಯವರೆಗೂ ಅತ ಅಜ್ಞಾತವಾಸಿ.

ಪ್ರೇರಿತಿಸರು ಮತ್ತು ಗೂಡಿಕಾರರ ಕಣ್ಣಿಗೆ ಮಂಕುಬೂದಿಯರೆ

ರಚುತ್ತ ಹಳ್ಳಿ ಪಳ್ಳಿ ಸುತ್ತುತ್ತ ಆತ ಅಲೆಯುವನು. ಜನರನ್ನು ಹೋರಾಟಿಕ್ಕೆ ಸಿದ್ಧಿಗೊಳಿಸುವನು. ತನ್ನ ಹಳ್ಳಿಯನ್ನು ಸುಲಿದು ಸುಟ್ಟು ಸೂರೆಗೊಂಡ, ತನ್ನ ಪ್ರಿಯ ಪತ್ತಿಯನ್ನೂ ಆಕೆಯಂಥ ನೂರಾರು ಸಾಧ್ಯಾಯ: ರನ್ನೂ ಹಿಂಸಿಸಿ ಕೊಂದ ಫಾತ್ಕಿಗಳನ್ನೂ ತ ಸದೆಬಡಿಯುವನು.

ಕೊನೆಯಿಲ್ಲ ಅವನ ಅಜ್ಞಾತವಾಸಕ್ಕೆ; ಕೊನೆಯಿಲ್ಲ ಅವನ ಹೋರಾಟಿಕ್ಕೆ:

ದಬ್ಬಾಳಿಕೆಯೆ ರಾಜ್ಯ ಸೋರ್ತು ಹಾಳಾಗುವವರೆಗೂ ಅದು ಸಾಗುವುದು; ಸಾಮಾತಂತ್ರ್ಯ ಬರುವವರೆಗೂ ಸಾಗುವುದು.

ಚೆನ್ನು ಬಸಪುನೆಂಬ ಒಬ್ಬ ವ್ಯಕ್ತಿಯ ನಿಧಾರ ಮಾತ್ರವಲ್ಲ ಅದು; ಇಡೀ ಭಾರತದ ಸಿಧಾರ. ಎಂಥ ಸಂಕಟದಲ್ಲೂ ಜೀವಂತವಾಗಿರುವ ಗಂಡು ಭಾರತದ ನಿಧಾರ!

ಶಿಷ್ಯರ್ ರ್ಫ್ಫ್

ಮಹಾದೃಢಾ:—೧ ನೇ ಪುಟದಿಂದ ಇಂ ರಾಮಕೃಷ್ಣ ಅಂಡ್ ಕೋನಲ್ಲಿ
ಇನ್ನು ಉದುದೆಲ್ಲವೂ ಲಲಿತಾ ಸ್ತ್ರಿಂಡಿಂಗ್ ವರ್ಣನಲ್ಲಿ.

